



**collegebatch**.com

**click to campus**

## KCET 2018 Question Paper with Solution

The Karnataka Common Entrance Test

KCET 2018 Question Paper with Solution - Physics	Page No. 2 to 26
KCET 2018 Question Paper with Solution - Chemistry	Page No. 27 to 51
KCET 2018 Question Paper with Solution - Mathematics	Page No. 52 to 76
KCET 2018 Question Paper with Solution - Biology	Page No. 77 to 101

Download more KCET Previous Year Question Papers: [Click Here](#)

Serial No.

## COMMON ENTRANCE TEST – 2018

VERSION CODE

DATE	SUBJECT	TIME
19-04-2018	PHYSICS	10.30 am to 11.50 am

MAXIMUM MARKS	TOTAL DURATION	MAXIMUM TIME FOR ANSWERING
60	80 Minutes	70 Minutes



MENTION YOUR CET NUMBER

**Dos :**

- Once again confirm whether the CET No. and name printed on the OMR Answer Sheet and the Admission Ticket are same.
- This question booklet is issued to you by the invigilator after the 2<sup>nd</sup> bell i.e., after 10.30 am.
- Confirm whether the OMR Answer Sheet and the Question Paper issued to you are with same version code.
- The Version Code and Serial Number of this question booklet should be entered on the Nominal Roll without any mistakes.
- Compulsorily affix the complete signature at the bottom portion of the OMR answer sheet in the space provided.

**DONTs :**

- The timing and marks printed on the OMR answer sheet should not be damaged / mutilated / spoiled.**
- The 3<sup>rd</sup> Bell rings at 10.40 am, till then;**
  - Do not remove the seal present on the right hand side of this question booklet.
  - Do not look inside this question booklet.
  - Do not start answering on the OMR answer sheet.


**IMPORTANT INSTRUCTIONS TO CANDIDATES**


- This question booklet contains 60 questions and each question will have one statement and four distracters. (Four different options choices.)
- After the 3<sup>rd</sup> Bell is rung at 10.40 am, remove the seal on the right hand side of this question booklet and check that this booklet does not have any unprinted or torn or missing pages or items etc., if so, get it replaced immediately by complete test booklet by showing it to Room Invigilator. Read each item and start answering on the OMR answer sheet.
- During the subsequent 70 minutes:
  - Read each question carefully.
  - Choose the correct answer from out of the four available distracters (options / choices) given under each question / statement.
  - Completely darken / shade the relevant circle with a blue or black ink ballpoint pen against the question number on the OMR answer sheet.




- Please note that even a minute unintended ink dot on the OMR answer sheet will also be recognized and recorded by the scanner. Therefore, avoid multiple markings of any kind on the OMR answer sheet.
- Use the space provided on each page of the question booklet for Rough Work. Do not use the OMR answer sheet for the same.
- After the last bell is rung at 11.50 am, stop writing on the OMR answer sheet and affix your left hand thumb impression on the OMR answer sheet as per the instructions.
- Hand over the OMR answer sheet to the room invigilator as it is.
- After separating the top sheet (KEA copy), the invigilator will return the bottom sheet replica (Candidate's copy) to you to carry home for self evaluation.
- Preserve the replica of the OMR answer sheet for a minimum period of ONE year.
- In case of any discrepancy in the English and Kannada Versions, the English version will be taken as final.

1. A particle shows distance-time curve as shown in the figure. The maximum instantaneous velocity of the particle is around the point




1. ಒಂದು ಕಣದ ದೂರ-ಸಮಯದ ವಕ್ತಾ ರೇಖೆಯ ಬಿಶ್ವವನ್ನು ತೋರಿಸಲಾಗಿದೆ. ಈ ಕಣದ ಗರಿಷ್ಠ ತತ್ವಾಲ್ಕಿರ್ಹ ವೇಗವು ಈ ಬಿಂದುವಿನಿಂದ ಗುರುತಿಸಲ್ಪಡುತ್ತದೆ.



2. ಈ ಕೆಳಗನ ನಷ್ಟಿಗಳಲ್ಲಿ ಯಾವುದು ಭೂಮಿಯ ಮೇಲಿನ 'ಇ' ನ ವೃತ್ತಾಸವನ್ನು ಸರಿಯಾಗಿ ಬಿಂಬಿಸುತ್ತದೆ?



### **Space for Rough Work / ಒರಟ್ಟು ಕೆಲಸಕ್ಕೆ ಸ್ಥಳ**

3. A cup of tea cools from  $65.5^{\circ}\text{C}$  to  $62.5^{\circ}\text{C}$  in 1 minute in a room at  $22.5^{\circ}\text{C}$ . How long will it take to cool from  $46.5^{\circ}\text{C}$  to  $40.5^{\circ}\text{C}$  in the same room ?
- (A) 4 minutes  
 (B) 2 minutes  
 (C) 1 minute  
 (D) 3 minutes
3.  $22.5^{\circ}\text{C}$  ತಾಪಮಾನವಿರುವ ಕೋಣೆಯಲ್ಲಿ, ಒಂದು ಕಪ್ ಚಹಾ  $65.5^{\circ}\text{C}$  ನಿಂದ  $62.5^{\circ}\text{C}$  ಗೆ 1 ನಿಮಿಷದಲ್ಲಿ ತಂಪಾಗುತ್ತದೆ. ಅದೇ ಕೋಣೆಯಲ್ಲಿ  $46.5^{\circ}\text{C}$  ನಿಂದ  $40.5^{\circ}\text{C}$  ಗೆ ತಂಪಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ?
- (A) 4 ನಿಮಿಷಗಳು  
 (B) 2 ನಿಮಿಷಗಳು  
 (C) 1 ನಿಮಿಷ  
 (D) 3 ನಿಮಿಷಗಳು
4. The dimensions of the ratio of magnetic flux ( $\phi$ ) and permeability ( $\mu$ ) are
- (A)  $[\text{M}^0 \text{L}^1 \text{T}^0 \text{A}^1]$   
 (B)  $[\text{M}^0 \text{L}^{-3} \text{T}^0 \text{A}^1]$   
 (C)  $[\text{M}^0 \text{L}^1 \text{T}^1 \text{A}^{-1}]$   
 (D)  $[\text{M}^0 \text{L}^2 \text{T}^0 \text{A}^1]$
4. ಕಾಂತಿಯ ಫ್ಲಕ್ಸ್ ( $\phi$ ), ಮತ್ತು ವ್ಯಾಪ್ತತೆ ( $\mu$ ) ಗಳ ಅನುಷ್ಠಾತದ ಆಯಾಮವು \_\_\_\_\_ ಆಗಿದೆ.
- (A)  $[\text{M}^0 \text{L}^1 \text{T}^0 \text{A}^1]$   
 (B)  $[\text{M}^0 \text{L}^{-3} \text{T}^0 \text{A}^1]$   
 (C)  $[\text{M}^0 \text{L}^1 \text{T}^1 \text{A}^{-1}]$   
 (D)  $[\text{M}^0 \text{L}^2 \text{T}^0 \text{A}^1]$
5. A mass 'm' on the surface of the Earth is shifted to a target equal to the radius of the Earth. If 'R' is the radius and 'M' is the mass of the Earth, then work done in this process is
- (A)  $\frac{mgR}{2}$       (B)  $mgR$   
 (C)  $2mgR$       (D)  $\frac{mgR}{4}$
5. ಭೂಮಿಯ ಮೇಲಿರುವ 'm' ಎನ್ನು ದ್ರವ್ಯರಾಶಿಯನ್ನು ಭೂಮಿಯ ಶ್ರೀಜ್ಞಕ್ಕೆ ಸಮನಾದ ದೂರದಲ್ಲಿರುವ ಗುರಿಗೆ ಸ್ಥಾಂತರಿಸಲಾಗಿದೆ. ಭೂಮಿಯ ಶ್ರೀಜ್ಞ 'R' ಮತ್ತು ದ್ರವ್ಯರಾಶಿ 'M' ಆಗಿದ್ದಲ್ಲಿ, ಈ ಕ್ರಿಯೆಯಲ್ಲಿ ಆಗಿರುವ ಕೆಲಸದ ಪ್ರಮಾಣ \_\_\_\_\_ ಆಗಿರುತ್ತದೆ.
- (A)  $\frac{mgR}{2}$       (B)  $mgR$   
 (C)  $2mgR$       (D)  $\frac{mgR}{4}$

Space for Rough Work / ಒರಟು ಕೆಲಸಕ್ಕಾಗಿ

6. First overtone frequency of a closed pipe of length ' $l_1$ ' is equal to the 2<sup>nd</sup> harmonic frequency of an open pipe of length ' $l_2$ '.

The ratio  $\frac{l_1}{l_2} =$

- |                   |                   |
|-------------------|-------------------|
| (A) $\frac{3}{4}$ | (B) $\frac{4}{3}$ |
| (C) $\frac{3}{2}$ | (D) $\frac{2}{3}$ |

7. The resistance  $R = \frac{V}{I}$  where  $V = (100 \pm 5)$  V and  $I = (10 \pm 0.2)$  A. The percentage error in R is

- (A) 5.2%
- (B) 4.8%
- (C) 7%
- (D) 3%

8. A block rests on a rough inclined plane making an angle of  $30^\circ$  with the horizontal. The coefficient of static friction between the block and the plane is 0.8. If the frictional force on the block is 10 N, the mass of the block is ( $g = 10 \text{ ms}^{-2}$ )

- (A) 1 kg
- (B) 2 kg
- (C) 3 kg
- (D) 4 kg

6. ' $l_1$ ' ಉದ್ದ್ವರ್ಧಿತವ ಒಂದು ಮುಚ್ಚಿದ ಕೊಳವೆಯ ಹೊದಲನೆ ಅಥವಾದದ ಅವೃತ್ತಿಯು ' $l_2$ ' ಉದ್ದ್ವರ್ಧಿತವ ಒಂದು ತೆರದ ಕೊಳವೆಯ ಎರಡನೇ ಸಂಗತದ ಅವೃತ್ತಿಗೆ ಸಮನಾಗಿದೆ. ಹಾಗಾದರೆ  $\frac{l_1}{l_2} =$

- |                   |                   |
|-------------------|-------------------|
| (A) $\frac{3}{4}$ | (B) $\frac{4}{3}$ |
| (C) $\frac{3}{2}$ | (D) $\frac{2}{3}$ |

7. ರೋಧಿ  $R = \frac{V}{I}$ ,  $V = (100 \pm 5)$  V ಮತ್ತು  $I = (10 \pm 0.2)$  A, ಆದರೆ, ರೋಧಿ R ನಲ್ಲಿನ ದೋಷ ಶೈಕ್ಷಣಿಕ

- (A) 5.2%
- (B) 4.8%
- (C) 7%
- (D) 3%

8. ಒಂದು ತುಂಡು ಸಮತಟ್ಟಾದ ನೆಲಕ್ಕೆ ಹೊಂದಿಕೊಂಡಂತೆ,  $30^\circ$  ಕೋನದಲ್ಲಿ ಒರಟು ದಿಣ್ಣೆದಾರಿಯ ಮೇಲೆ ನಿಶ್ಚಲ ಸ್ಥಿತಿಯಲ್ಲಿದ್ದಾಗ, ತುಂಡು ಮತ್ತು ದಿಣ್ಣೆದಾರಿಗಳ ನಡುವಿನ ಸ್ಥಾಯಿಫಾರ್ಕಣೆ 0.8. ತುಂಡು ಮೇಲೆನ ಫಾರ್ಕಣೆ ಬಲ 10 N, ಆದರೆ, ತುಂಡುವಿನ ರಾಶಿ, ( $g = 10 \text{ ms}^{-2}$ )

- (A) 1 kg
- (B) 2 kg
- (C) 3 kg
- (D) 4 kg

Space for Rough Work / ಒರಟು ಕೆಲಸಕ್ಕಿಂತ

9. Two particles of masses  $m_1$  and  $m_2$  have equal kinetic energies. The ratio of their momenta is
- $m_1 : m_2$
  - $m_2 : m_1$
  - $\sqrt{m_1} : \sqrt{m_2}$
  - $m_1^2 : m_2^2$
10. The pressure at the bottom of a liquid tank is *not* proportional to the
- Acceleration due to gravity
  - Density of the liquid
  - Height of the liquid
  - Area of the liquid surface
11. A Carnot engine takes 300 calories of heat from a source at 500 K and rejects 150 calories of heat to the sink. The temperature of the sink is
- 125 K
  - 250 K
  - 750 K
  - 1000 K
12. Pressure of an ideal gas is increased by keeping temperature constant. The kinetic energy of molecules
- Decreases
  - Increases
  - Remains same
  - Increases or decreases depending on the nature of gas
9.  $m_1$  ಮತ್ತು  $m_2$  ರಾತಿವೆಳ್ಳ ಎರಡು ಕಣಗಳು ಸಮಚಲನ ಶಕ್ತಿಯನ್ನು ಹೊಂದಿದ್ದಾಗ್, ಅವುಗಳ ಸಂಖೇಗ ಅನುಪಾತವು
- $m_1 : m_2$
  - $m_2 : m_1$
  - $\sqrt{m_1} : \sqrt{m_2}$
  - $m_1^2 : m_2^2$
10. ದ್ವಾರಾ ಉಂಟಾಗಿರುವ ತಳದಲ್ಲಿ ಒತ್ತಡವು ಯಾವುದಕ್ಕೆ ಅನುಪಾತಿಕ ಆಗಿರುವುದಿಲ್ಲ
- ಗುರುತ್ವ ವೇಗಾತ್ಮಕ
  - ದ್ವಾರದ ಸಾಂದೃತೆ
  - ದ್ವಾರದ ಎತ್ತರ
  - ದ್ವಾರದ ಮೇಲ್ಮೈನ ವಿಸ್ತೀರ್ಣ
11. ಕಾನಾರೆಟ್ ಎಂಬೇನ್, 500 K ಶಾಖೆಗೂಲದಿಂದ 300 ಕ್ಯಾಲೋರಿ ಶಾಖಿವನ್ನು ತೆಗೆಯುತ್ತದೆ, ಮತ್ತು 150 ಕ್ಯಾಲೋರಿ ಶಾಖಿವನ್ನು ಶಾಖಿ ಕೊಡುತ್ತದೆ. ಆಗ ಶಾಖಿ ಕೊಡುತ್ತದೆ ಉಷ್ಣತೆ
- 125 K
  - 250 K
  - 750 K
  - 1000 K
12. ಸ್ಥಿರ ಉಷ್ಣತೆಯಲ್ಲಿ ಆದರೆ ಅನಿಲದ ಒತ್ತಡವನ್ನು ಹೆಚ್ಚಿಸಿದಾಗ ಅವುಗಳ ಚಲನ ಶಕ್ತಿ
- ಕಡಿಮೆ ಆಗುವುದು
  - ಹೆಚ್ಚಾಗುವುದು
  - ಹಾಗೇಯೇ ಉಳಿಯುವುದು
  - ಅನಿಲ ಸಾಫ್ತಾವದ ಮೇಲೆ ಹೆಚ್ಚಾಗುವುದು ಅಥವಾ ಕಡಿಮೆ ಆಗುವುದು

Space for Rough Work / ಒರಟು ಕೆಲಸಕ್ಕೆ ಸ್ಥಳ


13. A man weighing 60 kg is in a lift moving down with an acceleration of  $1.8 \text{ ms}^{-2}$ . The force exerted by the floor on him is
- 588 N
  - 480 N
  - Zero
  - 696 N
14. Moment of inertia of a body about two perpendicular axes X and Y in the plane of lamina are  $20 \text{ kg m}^2$  and  $25 \text{ kg m}^2$  respectively. Its moment of inertia about an axis perpendicular to the plane of the lamina and passing through the point of intersection of X and Y axes is
- $5 \text{ kg m}^2$
  - $45 \text{ kg m}^2$
  - $12.5 \text{ kg m}^2$
  - $500 \text{ kg m}^2$
15. Two wires A and B are stretched by the same load. If the area of cross-section of wire 'A' is double that of 'B', then the stress on 'B' is
- Equal to that on A
  - Twice that on A
  - Half that on A
  - Four times that on A
13. ಒಬ್ಬ ಮನುಷ್ಯನು  $1.8 \text{ m/s}^{-2}$  ಕೆಳಮುಖವಾಗಿ ಚೆಲಸುವ ಲಿಫ್ಟಲ್ಲಿ 60 ಕ.ಗ್ರಾಂ ಹೊಂದಿದ್ದಾನೆ, ಹಾಗಾದರೆ ಲಿಫ್ಟ ಪದತಲವು ಅವನ ಮೇಲೆ ಪ್ರಯೋಗಿಸುವ ಬಲವು
- 588 N
  - 480 N
  - ಶೂನ್ಯ
  - 696 N
14. ಒಂದು ಕಾಯದ ಜಡತಾಮಹತ್ವವು, ಅವಸ್ತುವಿನ ಮೇಲ್ಪ್ರಯೋಗಿ ಲಂಬವಾಗಿರುವ X ಮತ್ತು Y ಅಕ್ಷಗಳಿಗೆ ಅನುಗುಣವಾಗಿ  $20 \text{ kg m}^2$  ಮತ್ತು  $25 \text{ kg m}^2$  ಆಗಿರುತ್ತವೆ, ಹಾಗಾದರೆ ಆ ಎರಡು ಅಕ್ಷಗಳು (X ಮತ್ತು Y) ಸಂಧಿಸುವ ಹಾಗೂ ಇವೆರಡಕ್ಕೂ ಲಂಬವಾಗಿರುವ ಸಮತಲದಲ್ಲಿ, ಆಕಾಯದ ಜಡತಾಮಹತ್ವವು \_\_\_\_\_ ಆಗಿರುತ್ತದೆ.
- $5 \text{ kg m}^2$
  - $45 \text{ kg m}^2$
  - $12.5 \text{ kg m}^2$
  - $500 \text{ kg m}^2$
15. ಸಮಭಾರ ಹೊಂದಿರುವ ಎರಡು ತಂತಿಗಳು A ಮತ್ತು B ಆಗಿದ್ದು 'A' ತಂತಿಯೆ ಅಡ್ಡಭೇದಕ ವಿಶ್ವೀಣವನ್ನು ದ್ವಿರೂಪಿಸಿದಾಗ 'B' ದ ಮೇಲೆ ಉಂಟಾಗುವ ಪ್ರಯೋಗಿಸಿದಾಗ
- A ದ ಪ್ರಯೋಗಿಸಿದ ಸಮನಾಗಿರುತ್ತದೆ
  - A ದ ಪ್ರಯೋಗಿಸಿದ ಎರಡು ಪಟ್ಟಾಗಿರುತ್ತದೆ
  - A ದ ಪ್ರಯೋಗಿಸಿದ ಅರ್ಥದಷ್ಟಿರುತ್ತದೆ
  - A ದ ಪ್ರಯೋಗಿಸಿದ ನಾಲ್ಕು ಪಟ್ಟಾಗಿರುತ್ತದೆ

Space for Rough Work / ಒರಟು ಕೆಲಸಕ್ಕಾಗಿ

16. The magnitude of point charge due to which the electric field 30 cm away has the magnitude  $2 \text{ NC}^{-1}$  will be
- (A)  $2 \times 10^{-11} \text{ C}$   
 (B)  $3 \times 10^{-11} \text{ C}$   
 (C)  $5 \times 10^{-11} \text{ C}$   
 (D)  $9 \times 10^{-11} \text{ C}$
17. A mass of 1 kg carrying a charge of 2 C is accelerated through a potential of 1 V. The velocity acquired by it is
- (A)  $\sqrt{2} \text{ ms}^{-1}$   
 (B)  $2 \text{ ms}^{-1}$   
 (C)  $\frac{1}{\sqrt{2}} \text{ ms}^{-1}$   
 (D)  $\frac{1}{2} \text{ ms}^{-1}$
18. The force of repulsion between two identical positive charges when kept with a separation 'r' in air is 'F'. Half the gap between the two charges is filled by a dielectric slab of dielectric constant = 4. Then the new force of repulsion between those two charges becomes
- (A)  $\frac{F}{3}$   
 (B)  $\frac{F}{2}$   
 (C)  $\frac{F}{4}$   
 (D)  $\frac{4F}{9}$
16.  $2 \text{ NC}^{-1}$  ಪ್ರಮಾಣದಷ್ಟು ವಿದ್ಯುತ್ ಶೈಲಿದಿಂದ 30 cm ದೂರದಲ್ಲಿರುವ ಒಂದು ವಿದ್ಯುತ್ ಆವೇಶದ ಪ್ರಮಾಣ
- (A)  $2 \times 10^{-11} \text{ C}$   
 (B)  $3 \times 10^{-11} \text{ C}$   
 (C)  $5 \times 10^{-11} \text{ C}$   
 (D)  $9 \times 10^{-11} \text{ C}$
17. 1 kg ರಾಶಿಯು, 1 V ಏಭವದಲ್ಲಿ 2 C ಆವೇಶವನ್ನು ಅಕ್ಷಲೀರೇಟ್ ಮಾಡಲು ಹೊಂದಿರುವ ವೇಗವು
- (A)  $\sqrt{2} \text{ ms}^{-1}$   
 (B)  $2 \text{ ms}^{-1}$   
 (C)  $\frac{1}{\sqrt{2}} \text{ ms}^{-1}$   
 (D)  $\frac{1}{2} \text{ ms}^{-1}$
18. ಸಮಧನ ಆವೇಶವುಳ್ಳ ಎರಡು ಬಿಂದು ಆವೇಶಗಳ ನಡುವಿನ ದೂರ ಗಳಿಯಲ್ಲಿ 'r' ಆಗಿದ್ದು ಅವುಗಳ ಪರಸ್ಪರ ವಿಕರ್ಷಣ ಬಲ 'F' ಆಗಿರುತ್ತದೆ ಅವುಗಳ ಅಂತರದ ಅಧಿಕಾರದಷ್ಟು ಅವಕಾಶದಲ್ಲಿ ವಿದ್ಯುನ್ನಿರೋಧಕ ನಿಯತಾಂಕ 4 ಇರುವ ಮುಧ್ಯವರ್ತಿಯನ್ನಿಟ್ಟೇ ಆ ಆವೇಶಗಳ ನಡುವಿನ ಹೊಸ ವಿಕರ್ಷಣ ಬಲವು \_\_\_\_\_ ರಷ್ಟು ಆಗುತ್ತದೆ.
- (A)  $\frac{F}{3}$   
 (B)  $\frac{F}{2}$   
 (C)  $\frac{F}{4}$   
 (D)  $\frac{4F}{9}$

Space for Rough Work / ಉರಿಯ ಕೆಲವು ಸ್ಥಳ

19. For the arrangement of capacitors as shown in the circuit, the effective capacitance between the points A and B is (capacitance of each capacitor is  $4 \mu\text{F}$ )



- (A)  $4 \mu\text{F}$   
(B)  $2 \mu\text{F}$   
(C)  $1 \mu\text{F}$   
(D)  $8 \mu\text{F}$


20. The work done to move a charge on an equipotential surface is

- (A) Infinity  
(B) Less than 1  
(C) Greater than 1  
(D) Zero

21. Two capacitors of  $3 \mu\text{F}$  and  $6 \mu\text{F}$  are connected in series and a potential difference of  $900 \text{ V}$  is applied across the combination. They are then disconnected and reconnected in parallel. The potential difference across the combination is

- (A) Zero  
(B)  $100 \text{ V}$   
(C)  $200 \text{ V}$   
(D)  $400 \text{ V}$

19. ಧಾರಕಗಳ ಜೋಡಣಿಯನ್ನು ಪೂರ್ಣಮಂಡಲದಲ್ಲಿ ತೋರಿಸಿದೆ ಪ್ರತಿ ಧಾರಕಗಳ ಧಾರಕತೆ  $4 \mu\text{F}$  ಅಗಿದ್ದಾಗ್, A ಮತ್ತು B ಬಿಂದುಗಳ ಮಧ್ಯೆ ಇರುವ ಪರಿಷಾಮಕಾರಿ ಧಾರಕತೆ ಎಷ್ಟು



- (A)  $4 \mu\text{F}$   
(B)  $2 \mu\text{F}$   
(C)  $1 \mu\text{F}$   
(D)  $8 \mu\text{F}$

20. ಒಂದು ಸಮಪಿಭವದ ಮೇಲ್ಮೈಯಲ್ಲಿ ಒಂದು ವಿದ್ಯುತ್ ಅವೇಕವನ್ನು ಚಲಿಸಲು ಆಗುವ ಕೆಲಸವು \_\_\_\_\_ ಅಗಿರುತ್ತದೆ.

- (A) ಅನಂತ  
(B)  $1 \frac{1}{3}$  ಕ್ಷಿಂತ ಕಡಿಮೆ  
(C)  $1 \frac{1}{3}$  ಕ್ಷಿಂತ ಅಧಿಕ  
(D) ಶೂನ್ಯ

21.  $3 \mu\text{F}$  ಮತ್ತು  $6 \mu\text{F}$  ಇರುವ ಎರಡು ಧಾರಕಗಳನ್ನು ಶ್ರೇಣಿ ಜೋಡಿಸಿ ಮಾಡಲಾಗಿದೆ. ಸಮಾಹಿತಕ್ಕೆ  $900 \text{ V}$  ವಿಭಾವಾಂತರವನ್ನು ಪ್ರಯೋಗಿಸಿದೆ. ಧಾರಕಗಳ ವಿಯೋಡನೆ ಮಾಡಿ ಮತ್ತು ಪ್ರನಃ ಸಮಾಂತರ ಜೋಡಣಿಯಲ್ಲಿಟ್ಟಾಗ್, ಸಮಾನ ವಿಭಾವಾಂತರ ವೇಷ್ಟು

- (A) ಶೂನ್ಯ (0)  
(B)  $100 \text{ V}$   
(C)  $200 \text{ V}$   
(D)  $400 \text{ V}$

Space for Rough Work / ಉರಿಟು ಕೆಲವೇ ಸ್ಥಳ


22. Ohm's Law is applicable to

- (A) Diode
- (B) Transistor
- (C) Electrolyte
- (D) Conductor

23. If the last band on the carbon resistor is absent, then the tolerance is

- (A) 5%
- (B) 20%
- (C) 10%
- (D) 15%

24. The effective resistance between P and Q for the following network is



- (A)  $\frac{1}{12} \Omega$
- (B)  $21 \Omega$
- (C)  $12 \Omega$
- (D)  $\frac{1}{21} \Omega$


22. ಓಮ್‌ನ ನಿಯಮ ಪಾಲಿಸುವುದು

- (A) ಡೈಯೋಡ್
- (B) ಟ್ರಾನ್ಸಿಸ್ಟರ್ (ಟ್ರಾನ್ಸಿಸ್ಟರ್)
- (C) ಇಲೆಕ್ಟ್ರಾಲ್ಯೂಟ್
- (D) ವಾಹಕ

23. ಒಂದು ಕಾರ್ಬನ್ ರೋಫೆಕ್ಟ್ ಕೊನೆಯ ಬಣ್ಣದ ಸಂಕೇತ ಪಟ್ಟಿಯು ಇಲ್ಲಿದಿದ್ದಾಗ ಅರೋಫೆಕ್ಟ್ ಸಹನಶಕ್ತಿಯು \_\_\_\_\_ ಆಗಿರುತ್ತದೆ.

- (A) 5%
- (B) 20%
- (C) 10%
- (D) 15%


24. ಈ ಕೆಳಗೆ ತೋರಿಸಿರುವ ಚಾಲದಲ್ಲಿ P ಮತ್ತು Q ಗಳ ಮಧ್ಯೆ ಉಂಟಾಗುವ ಒಟ್ಟು ರೋಫೆವು



- (A)  $\frac{1}{12} \Omega$
- (B)  $21 \Omega$
- (C)  $12 \Omega$
- (D)  $\frac{1}{21} \Omega$


Space for Rough Work / ಒರಟು ಕೆಲಸಕ್ಕೆ ಸ್ಥಳ

25. Five identical resistors each of resistance  $R = 1500 \Omega$  are connected to a 300 V battery as shown in the circuit. The reading of the ideal ammeter A is



- (A)  $\frac{1}{5} \text{ A}$       (B)  $\frac{3}{5} \text{ A}$   
 (C)  $\frac{2}{5} \text{ A}$       (D)  $\frac{4}{5} \text{ A}$

25.  $R = 1500 \Omega$  ಇರುವ ಒಂದೇ ಬಗೆಯ 5 ರೋಧಿಗಳನ್ನು 300 V ಬ್ಯಾಟರಿಗೆ ಜೋಡಿಸಿ ಮಾಡಿರುವುದು ಪ್ರಾಣ ಮಂಡಲದಲ್ಲಿ ತೋರಿಸಿದೆ. ಅದಕ್ಕೆ ಅಮೃತೋರನ (A) ರೀಡಿಂಗ್



- (A)  $\frac{1}{5} \text{ A}$       (B)  $\frac{3}{5} \text{ A}$   
 (C)  $\frac{2}{5} \text{ A}$       (D)  $\frac{4}{5} \text{ A}$

26. Two cells of internal resistances  $r_1$  and  $r_2$  and of same emf are connected in series, across a resistor of resistance R. If the terminal potential difference across the cells of internal resistance  $r_1$  is zero, then the value of R is


- (A)  $R = 2(r_1 + r_2)$   
 (B)  $R = r_2 - r_1$   
 (C)  $R = r_1 - r_2$   
 (D)  $R = 2(r_1 - r_2)$

26. ಒಂದೇ ಓ.ಎಎ್.ಎಫ್. ವ್ಯಾಲ್ ಎರಡು ಕೋಶಗಳ ಅಂತರಿಕ ರೋಧವು  $r_1$  ಮತ್ತು  $r_2$  ಇದ್ದು ಇವುಗಳನ್ನು R ರೋಧವ್ಯಾಲ್ ರೋಧಕ್ಕೆ ಅಡ್ಡಿಸಿ ಶ್ರೇಣಿ ಭಂದದಲ್ಲಿ ಜೋಡಿಸಲಾಗಿದೆ. ಅಂತರಿಕ ರೋಧ  $r_1$  ನ ಅಡ್ಡಕ್ಕೆ ಒಮ್ಮೆನಲ್ಲಿ ವಿಭಿನ್ನವಾಂತರ ತೊನ್ನಿಸಿರುತ್ತದೆ. ಹಾಗದರೆ, R ನ ಬೆಲೆ

- (A)  $R = 2(r_1 + r_2)$   
 (B)  $R = r_2 - r_1$   
 (C)  $R = r_1 - r_2$   
 (D)  $R = 2(r_1 - r_2)$

Space for Rough Work / ಒರಟ್ಟಿ ಕೆಲಸಕ್ಕೆ ಸ್ಥಳ

27. The I - V graphs for two different electrical appliances P and Q are shown in the diagram. If  $R_P$  and  $R_Q$  be the resistances of the devices, then




- (A)  $R_P = R_Q$       (B)  $R_P > R_Q$   
 (C)  $R_P < R_Q$       (D)  $R_P = \frac{R_Q}{2}$

28. The correct Biot-Savart law in vector form is

- (A)  $d\vec{B} = \frac{\mu_0}{4\pi} \frac{I(d\vec{l} \times \vec{r})}{r^2}$   
 (B)  $d\vec{B} = \frac{\mu_0}{4\pi} \frac{I(d\vec{l} \times \vec{r})}{r^3}$   
 (C)  $d\vec{B} = \frac{\mu_0}{4\pi} \frac{I d\vec{l}}{r^2}$   
 (D)  $d\vec{B} = \frac{\mu_0}{4\pi} \cdot \frac{I d\vec{l}}{r^3}$

27. P ಮತ್ತು Q ಎಂಬ ಎರಡು ಸಾಧನಗಳ ಇ - V ನೆಹ್ಲಿಗಳ ಕೆಳಗಿನಂತಿದೆ.  $R_P$  ಮತ್ತು  $R_Q$  ಗಳು ಅವುಗಳ ರೋಧಕಗಳಾಗಿದ್ದೆ



- (A)  $R_P = R_Q$       (B)  $R_P > R_Q$   
 (C)  $R_P < R_Q$       (D)  $R_P = \frac{R_Q}{2}$

28. ಒಯ್ಯಾಟ್ ಸವರ್ಚ್ ಟೆಕ್ ನಿಯಮದ ಸಮೀಕರಣವನ್ನು ಸದಿತ ರೂಪದಲ್ಲಿ

- (A)  $d\vec{B} = \frac{\mu_0}{4\pi} \frac{I(d\vec{l} \times \vec{r})}{r^2}$   
 (B)  $d\vec{B} = \frac{\mu_0}{4\pi} \frac{I(d\vec{l} \times \vec{r})}{r^3}$   
 (C)  $d\vec{B} = \frac{\mu_0}{4\pi} \frac{I d\vec{l}}{r^2}$   
 (D)  $d\vec{B} = \frac{\mu_0}{4\pi} \cdot \frac{I d\vec{l}}{r^3}$

Space for Rough Work / ಒರಟು ಕೆಲಸಕ್ಕೆ ಸ್ಥಳ

29. An electron is moving in a circle of radius  $r$  in a uniform magnetic field  $B$ . Suddenly the field is reduced to  $\frac{B}{2}$ . The radius of the circular path now becomes
- (A)  $\frac{r}{2}$       (B)  $2r$   
 (C)  $\frac{r}{4}$       (D)  $4r$
30. A charge  $q$  is accelerated through a potential difference  $V$ . It is then passed normally through a uniform magnetic field, where it moves in a circle of radius  $r$ . The potential difference required to move it in a circle of radius  $2r$  is
- (A) 2 V      (B) 4 V  
 (C) 1 V      (D) 3 V
31. A cyclotron's oscillator frequency is 10 MHz and the operating magnetic field is 0.66 T. If the radius of its dees is 60 cm, then the kinetic energy of the proton beam produced by the accelerator is
- (A) 9 MeV      (B) 10 MeV  
 (C) 7 MeV      (D) 11 MeV
29. B ನಮ್ಮ ಕಾಂತಕ್ಷೇತ್ರದಲ್ಲಿ ಒಂದು ಎಲೆಕ್ಟ್ರೋನ್,  $r$  ತ್ರಿಜ್ಯವುಳ್ಳ ವೃತ್ತದಲ್ಲಿ ಚಲಿಸುತ್ತದೆ. ತಕ್ಷಣದಲ್ಲಿ ಕಾಂತಕ್ಷೇತ್ರ  $\frac{B}{2}$  ರಮ್ಮೆ ಕಡಿಮೆಯಾಗುತ್ತದೆ. ವೃತ್ತದ ತ್ರಿಜ್ಯವು ಬರುವುದು
- (A)  $\frac{r}{2}$       (B)  $2r$   
 (C)  $\frac{r}{4}$       (D)  $4r$
30.  $V$  ವಿಭವಾಂತರದಲ್ಲಿ ಒಂದು  $q$  ಆವೇಶವನ್ನು ಅಕ್ಷಲರೇಚ್ ಮಾಡಿದಾಗ, ನಮ್ಮ ಕಾಂತ ಕ್ಷೇತ್ರದಲ್ಲಿ ನಾರೋಮುಲ್ ಆಗಿ  $r$  ತ್ರಿಜ್ಯವುಳ್ಳ ವೃತ್ತದಲ್ಲಿ ಚಲಿಸುತ್ತದೆ. ವೃತ್ತದ ತ್ರಿಜ್ಯ  $2r$  ಆದರೆ, ಚಲಿಸಲು ಬೇಕಾಗುವ ವಿಭವಾಂತರ ವೇಷ್ಮ್ಮು
- (A) 2 V      (B) 4 V  
 (C) 1 V      (D) 3 V
31. ಒಂದು ಸ್ಕೆಲ್ಲಿಟ್ಟಾನ್ ಅಂದೇಲನ ಆವರ್ತನವು 10 MHz ಮತ್ತು ನಿರ್ವಹಣೆ ಕಾಂತಕ್ಷೇತ್ರವು 0.66 T ಇರುತ್ತವೆ. ಸ್ಕೆಲ್ಲಿಟ್ಟಾನ್ D ಗಳ ತ್ರಿಜ್ಯವು 60 ಸೆ.ಮೀ. ಇರುತ್ತದೆ. ಹಾಗಾದರೆ ಸ್ಕೆಲ್ಲಿಟ್ಟಾನ್ ವೇಗೊಳ್ಳುವುದಕಿಂದ ಪ್ರಾರ್ಥಣ್ಣ ಗುಜ್ಜವು ಪಡೆದು ಕೊಳ್ಳುವ ಚಲನೆಗೆಯು
- (A) 9 MeV      (B) 10 MeV  
 (C) 7 MeV      (D) 11 MeV

Space for Rough Work / ಒರಟು ಕೆಲಸಕ್ಕೆ ಸ್ಥಳ


32. Needles  $N_1$ ,  $N_2$  and  $N_3$  are made of a ferromagnetic, a paramagnetic and a diamagnetic substance respectively. A magnet when brought close to them will
- Attract all three of them
  - Attract  $N_1$  strongly,  $N_2$  weakly and repel  $N_3$  weakly
  - Attract  $N_1$  strongly but repel  $N_2$  and  $N_3$  weakly
  - Attract  $N_1$  and  $N_2$  strongly but repel  $N_3$
32. ಫೆರೋ, ಪಾರಾ ಮತ್ತು ಡಯಾ ಕಾಂತಿಯ ವಸ್ತುಗಳಿಂದಾದ  $N_1$ ,  $N_2$  ಮತ್ತು  $N_3$  ಎಂಬ ಮೂರು ಸೂಚಿಗಳು. ಈ ಸೂಚಿಗಳ ಹತ್ತಿರ ಒಂದು ಕಾಂತವನ್ನು ತಂದರೆ
- ಎಲವನ್ನೂ ಆಕಷಿಂಸುತ್ತದೆ
  - $N_1$  ನ್ನು ಬಲವಾಗಿ ಆಕಷಿಂಸುತ್ತದೆ  $N_2$  ನ್ನು ಶ್ರೇಣಾವಾಗಿ ಮತ್ತು  $N_3$  ವನ್ನು ಶ್ರೇಣಾವಾಗಿ ವಿಕಷಿಂಸುತ್ತದೆ
  - $N_1$  ನ್ನು ಬಲವಾಗಿ ಆಕಷಿಂಸುತ್ತದೆ ಆದರೆ  $N_2$  ಮತ್ತು  $N_3$  ಗಳನ್ನು ಶ್ರೇಣಾವಾಗಿ ವಿಕಷಿಂಸುತ್ತದೆ
  - $N_1$  ಮತ್ತು  $N_2$  ಗಳನ್ನು ಬಲವಾಗಿ ಆಕಷಿಂಸುತ್ತದೆ ಆದರೆ  $N_3$  ಯನ್ನು ವಿಕಷಿಂಸುತ್ತದೆ
33. The strength of the Earth's magnetic field is
- Constant everywhere
  - Zero everywhere
  - Having very high value
  - Varying from place to place on the Earth's surface
33. ಭೂಮಿಯ ಕಾಂತಶ್ಕೇತ್ರವು
- ಎಲ್ಲಾಕಡೆ ಒಂದೇ ಆಗಿರುತ್ತದೆ
  - ಎಲ್ಲಾಕಡೆ ಶೂನ್ಯ ಆಗಿರುತ್ತದೆ
  - ತುಂಬಾ ಹೆಚ್ಚಿಗೆಂದು ಆಗಿರುತ್ತದೆ
  - ಭೂಮಿಯ ಮೇಲ್ಮೈ ಮೇಲೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬದಲಾವಣೆ ಅಗುತ್ತದೆ

Space for Rough Work / ಒರಟು ಕೆಲಸಕ್ಕೆ ಸ್ಥಳ

34. A jet plane having a wing-span of 25 m is travelling horizontally towards east with a speed of 3600 km/hour. If the Earth's magnetic field at the location is  $4 \times 10^{-4}$  T and the angle of dip is  $30^\circ$ , then, the potential difference between the ends of the wing is

- (A) 4 V.
- (B) 5 V
- (C) 2 V
- (D) 2.5 V


35. Which of the following, represents the variation of inductive reactance ( $X_L$ ) with the frequency of voltage source ( $v$ )?



34. 25 m ವಿಂಗ್ ಸ್ಪೇನ್‌ನಾವುಳ್ಳ ಒಂದು ಜೆಟ್ ವಿಮಾನವು 3600 km/hr ವೇಗದಲ್ಲಿ ಕೃತಿಜ ಪ್ರಾರ್ಥಕೆ ಚಲಿಸುತ್ತದೆ ಕಾಂತತ್ವಕ್ಕೆತ್ತಲ್ಪು 4  $\times 10^{-4}$  T ಮತ್ತು ಕಾಂತನಿ 30° ಇದ್ದಾಗ, ಎಂಗಾನ ಎರಡು ತುದಿಗಳ ಮಧ್ಯೆವಿರುವ ವಿಭವಾಂತರವೇಷ್ಟು

- (A) 4 V
- (B) 5 V
- (C) 2 V
- (D) 2.5 V

35. ಕೆಳಗಿನವುಗಳಲ್ಲಿಯಾವುದು, ಪ್ರೇರಕ ರಿಯಾಕ್ಟನ್ (X<sub>L</sub>) ಜೊತೆಗೆ ವಿಭವ ಅವೃತ್ತಿಯ (v) ವ್ಯಾಪ್ತಿಸ ತೋರಿಸುತ್ತದೆ



Space for Rough Work / ಒರಟ್ಟಿ ಕಲಣಕ್ಕೆ ಸ್ಥಳ

36. The magnetic flux linked with a coil varies as  $\phi = 3t^2 + 4t + 9$ . The magnitude of the emf induced at  $t = 2$  seconds is

- (A) 8 V
- (B) 16 V
- (C) 32 V
- (D) 64 V

37. A 100 W bulb is connected to an AC source of 220 V, 50 Hz. Then the current flowing through the bulb is

- (A)  $\frac{5}{11}$  A
- (B)  $\frac{1}{2}$  A
- (C) 2 A
- (D)  $\frac{3}{4}$  A

38. In the series LCR circuit, the power dissipation is through

- (A) R
- (B) L
- (C) C
- (D) Both L and C

36. ತಂತ್ರಿಯ ಸುರಳಿಗೆ ಕಾಂತ್ಸೀಲ್ಟ್ ಪ್ಲೌ

$\phi = 3t^2 + 4t + 9$  ಸಂಪರ್ಕಸಿದಾಗ,  $t = 2$  ಸೆಕೆಂಡನಲ್ಲಿ ಪ್ರೇರಣ ವಿದ್ಯುತ್ ಇ.ಎಮ್.ಎಫ್. ನ ಪ್ರಮಾಣ

- (A) 8 V
- (B) 16 V
- (C) 32 V
- (D) 64 V

37. 100 W ನ ಒಂದು ಬಲ್ಬನ್ನು 220 V, 50 Hz ಇರುವ ಪಯಾರ್ಥ ವಿದ್ಯುತ್ ಅಕರಕ್ತಿ ಜೋಡಿಸಿದಾಗ ಆ ಬಲ್ಬನ ಮುಖಾಂತರ ಹರಿಯವ ವಿದ್ಯುತ್ತು

- (A)  $\frac{5}{11}$  A
- (B)  $\frac{1}{2}$  A
- (C) 2 A
- (D)  $\frac{3}{4}$  A

38. ಶೈಕ್ಷಣಿಕ ಪ್ರಾಣಿಮಂಡಲದಲ್ಲಿ ಯಾವುದರ ಮುಖಾಂತರ ಸಾಮರ್ಥ್ಯ ಕಳೆದು ಕೊಳ್ಳಲುದು

- (A) R
- (B) L
- (C) C
- (D) L ಮತ್ತು C

Space for Rough Work / ಒರಟು ಕೆಲಸಕ್ಕಿಂತಿಗೆ ಸ್ಥಳ

- 39.** In Karnataka, the normal domestic power supply AC is 220 V, 50 Hz. Here 220 V and 50 Hz refer to
- Peak value of voltage and frequency
  - rms value of voltage and frequency
  - Mean value of voltage and frequency
  - Peak value of voltage and angular frequency
- 40.** A step-up transformer operates on a 230 V line and a load current of 2 A. The ratio of primary and secondary windings is 1 : 25. Then the current in the primary is
- 25 A
  - 50 A
  - 15 A
  - 12.5 A
- 41.** The number of photons falling per second on a completely darkened plate to produce a force of  $6.62 \times 10^{-5}$  N is 'n'. If the wavelength of the light falling is  $5 \times 10^{-7}$  m, then  $n = \underline{\hspace{2cm}} \times 10^{22}$ .  
( $h = 6.62 \times 10^{-34}$  J-s)
- 1
  - 5
  - 0.2
  - 3.3
- 39.** ಕರ್ನಾಟಕದಲ್ಲಿ ಗೃಹ ಉಪಯೋಗಕ್ಕಾಗಿ ಬಳಸುವ AC ವಿದ್ಯುತ ಚಿಕ್ಕಿಯು 220 V, 50 Hz, ಇರುತ್ತದೆ. ಹಾಗಾದರೆ ಇಲ್ಲಿ 220 V ಮತ್ತು 50 Hz ಎಂದರೆ
- ವಿಭವದ ಶೃಂಗ ಬೆಲೆ ಮತ್ತು ಅವೃತ್ತಿ
  - ವಿಭವದ rms ಬೆಲೆ ಮತ್ತು ಅವೃತ್ತಿ
  - ವಿಭವದ ಸರಾಸರಿ ಬೆಲೆ ಮತ್ತು ಅವೃತ್ತಿ
  - ವಿಭವದ ಶೃಂಗ ಬೆಲೆ ಮತ್ತು ಕೋನ ಅವೃತ್ತಿ
- 40.** 230 ನಿರ್ವಹಣೆ ವಿಭವ ಹಾಗೂ 2 A ಲೋಡ ಪ್ರವಾಹ ಹೊಂದಿರುವ ಏರಿಕ್ ಪರಿವರ್ತಕದ ಪ್ರಥಾನ ಸುರುಳಿ ಮತ್ತು ದ್ವಿತೀಯಕ ಸುರುಳಿಗಳ ಅನುಪಾತವು 1 : 25 ಇದರೆ ಪ್ರಥಾನ ಸುರುಳಿಯಲ್ಲಿ ಹರಿಯುವ ವಿದ್ಯುತ ಪ್ರವಾಹವು
- 25 A
  - 50 A
  - 15 A
  - 12.5 A
- 41.**  $6.62 \times 10^{-5}$  N ಬಲವನ್ನು ಉತ್ಪಾದಿಸಲು ಸಂಪೂರ್ಣ ಕವ್ಯಗಿರುವ ತಟ್ಟಿಯಲ್ಲಿ ಒಂದು ಸೆಕೆಂಡಿಗೆ ಅದರ ಮೇಲೆ ಬೀಳಬೇಕಾದ ಪ್ರೋಟಾನ್‌ಗಳ ಸಂಖ್ಯೆ 'n' ಆಗಿದೆ. ಬೀಳಕಿನ ತರಂಗ ದೂರವು  $5 \times 10^{-7}$  m ಆಗಿದ್ದಲ್ಲಿ,  $n = \underline{\hspace{2cm}} \times 10^{22}$ . ( $h = 6.62 \times 10^{-34}$  J-s)
- 1
  - 5
  - 0.2
  - 3.3

Space for Rough Work / ಒರಟು ಕೆಲಸಕ್ಕೆ ಸ್ಥಳ

42. An object is placed at the principal focus of a convex mirror. The image will be at

- (A) Centre of curvature
- (B) Principal focus
- (C) Infinity
- (D) No image will be formed

43. An object is placed at a distance of 20 cm from the pole of a concave mirror of focal length 10 cm. The distance of the image formed is

- (A) + 20 cm
- (B) + 10 cm
- (C) - 20 cm
- (D) - 10 cm

44. A candle placed 25 cm from a lens forms an image on a screen placed 75 cm on the other side of the lens. The focal length and type of the lens should be

- (A) + 18.75 cm and convex lens
- (B) - 18.75 cm and concave lens
- (C) + 20.25 cm and convex lens
- (D) - 20.25 cm and concave lens

42. ಈನೆ ದರ್ಶಕದ ಪ್ರಥಾನ ಸಂಗಮ ಬಿಂದುವಿನಲ್ಲಿ ಒಂದು ವಸ್ತುವನ್ನು ಇಟ್ಟಾಗ್, ಅದರ ಪ್ರತಿಬಿಂಬವು ಎಲ್ಲಿ ಮೂಡುತ್ತದೆ

- (A) ವಕ್ರತಾ ಕೇಂದ್ರ
- (B) ಪ್ರಥಾನ ಸಂಗಮ ಬಿಂದು
- (C) ಇನ್‌ಫಿನಿಟಿ
- (D) ಪ್ರತಿಬಿಂಬ ಮೂಡುವುದಿಲ್ಲ

43. ಒಂದು ವಸ್ತುವನ್ನು 10 ಸೆ.ಮೀ. ಸಂಗಮ ದೂರವಿರುವ ಒಂದು ನಿಮ್ಮ ದರ್ಶಕದ ಮುಂದೆ 20 ಸೆ.ಮೀ. ದೂರದಲ್ಲಿ ಇಡಲಾಗಿದೆ. ಅದು ಉಂಟುಮಾಡುವ ಪ್ರತಿಬಿಂಬದ ದೂರವು \_\_\_\_\_ ಆಗಿರುತ್ತದೆ.

- (A) + 20 cm
- (B) + 10 cm
- (C) - 20 cm
- (D) - 10 cm

44. ಒಂದು ಮಸೂರದಿಂದ 25 cm ಅಂತರದಲ್ಲಿರುವ ಮೇಣದ ಬೃಹಿಯ ಪ್ರತಿಬಿಂಬವು ಮಸೂರದ ಇನ್ನೊಂದು ಕಡೆಗೆ 75 cm ಅಂತರದಲ್ಲಿ ಕಾಣುತ್ತದೆ. ಹಾಗಾದರೆ ಬಳಸಲಾದ ಮಸೂರ ಯಾವುದು ಮತ್ತು ಸಂಗಮದೂರವೆಷ್ಟು?

- (A) ಈನ ಮಸೂರ ಮತ್ತು +18.75 cm
- (B) ನಿಮ್ಮ ಮಸೂರ ಮತ್ತು -18.75 cm
- (C) ಈನ ಮಸೂರ ಮತ್ತು +20.25 cm
- (D) ನಿಮ್ಮ ಮಸೂರ ಮತ್ತು -20.25 cm

Space for Rough Work / ಒರಟು ಕೆಲಸಕ್ಕೆ ಸ್ಥಳ

45. A plane wavefront of wavelength  $\lambda$  is incident on a single slit of width  $a$ . The angular width of principal maximum is

- |                         |                          |
|-------------------------|--------------------------|
| (A) $\frac{\lambda}{a}$ | (B) $\frac{2\lambda}{a}$ |
| (C) $\frac{a}{\lambda}$ | (D) $\frac{a}{2\lambda}$ |

46. In a Fraunhofer diffraction at a single slit, if yellow light illuminating the slit is replaced by blue light, then diffraction bands

- (A) Remain unchanged
- (B) Become wider
- (C) Disappear
- (D) Become narrower

47. In Young's double slit experiment, two wavelengths  $\lambda_1 = 780 \text{ nm}$  and  $\lambda_2 = 520 \text{ nm}$  are used to obtain interference fringes. If the  $n^{\text{th}}$  bright band due to  $\lambda_1$  coincides with  $(n + 1)^{\text{th}}$  bright band due to  $\lambda_2$ , then the value of  $n$  is

- (A) 4
- (B) 3
- (C) 2
- (D) 6

45.  $\lambda$  ತರಂಗಾಂತರವು  $\lambda$  ತರಂಗಮುಖಿವನ್ನು ಏಕ ಸೀಳುಗಂಡಿಯ ಮೇಲೆ ಹಾಯಿಸಿದೆ. ಸೀಳಗಂಡಿಯ ಅಗಲ  $a$  ಆಗಿರಲಿ ಪ್ರಥಾನ ಪ್ರಕಾಶ ಪಟ್ಟಿಯ ಕೋನಿಯ ಅಗಲ

- |                         |                          |
|-------------------------|--------------------------|
| (A) $\frac{\lambda}{a}$ | (B) $\frac{2\lambda}{a}$ |
| (C) $\frac{a}{\lambda}$ | (D) $\frac{a}{2\lambda}$ |

46. ಏಕ ಸೀಳುಗುಂಡಿ ಪ್ರಾನ್‌ಹಾಫರ್‌ ವಿವರಣೆಯಲ್ಲಿ, ಸೀಳು ಗುಂಡಿಯನ್ನು ಬೆಳಗಿಸಿರುವ ಹಳದಿ ಬಣ್ಣದ ಬೆಳಕಿನ ಬದಲಿಗೆ ನೀಲಿ ಬಣ್ಣದ ಬೆಳಕನ್ನು ಉಪಯೋಗಿಸಿದರೆ, ವಿವರಣೆ ಬ್ಯಾಂಡ್‌ಗಳು

- (A) ಇದ್ದುಹಾಗೆ ಇರುತ್ತವೆ
- (B) ಅಗಲವಾಗುತ್ತವೆ
- (C) ಕಾಣದಾಗುತ್ತವೆ
- (D) ಕಿರಿದಾಗುತ್ತವೆ

47. ಯಂಗ್ ದ್ವಿಸೀಳುಗುಂಡಿ ಪ್ರಯೋಗದಲ್ಲಿ,  $\lambda_1 = 780 \text{ nm}$  ಮತ್ತು  $\lambda_2 = 520 \text{ nm}$  ತರಂಗಾಂತರದ ಬೆಳಕು ಉಪಯೋಗಿಸಿ ಕೊಂಡು ಬೆಳಕಿನ ವೃತ್ತಿಕರಣ ಪ್ರಿಂಜ್‌ಗಳು ಮೂಡಿದೆ.  $n^{\text{th}}$  ಪ್ರಕಾಶಪಟ್ಟಿಯ ತಂಗಾಂತರ  $\lambda_1$  ಕೊಳೆಗೆ  $(n + 1)^{\text{th}}$  ಪ್ರಕಾಶಪಟ್ಟಿಯ  $\lambda_2$  ಕೊಳೆಗೊಡಿದಾಗ,  $n$  ನ ಬೆಲೆ

- (A) 4
- (B) 3
- (C) 2
- (D) 6

Space for Rough Work / ಒರಟು ಕೆಲವಕ್ಕೆ ಸ್ಥಳ

48. In Young's double slit experiment, slits are separated by 2 mm and the screen is placed at a distance of 1.2 m from the slits. Light consisting of two wavelengths 6500 Å and 5200 Å are used to obtain interference fringes. Then the separation between the fourth bright fringes of two different patterns produced by the two wavelengths is

- (A) 0.312 mm
- (B) 0.123 mm
- (C) 0.213 mm
- (D) 0.412 mm

49. The maximum kinetic energy of emitted photoelectrons depends on

- (A) Intensity of incident radiation
- (B) Frequency of incident radiation
- (C) Speed of incident radiation
- (D) Number of photons in the incident radiation

48. ಯಂಗ್ ದ್ವಿಖಾಗಂಡಿ ಪ್ರಯೋಗದಲ್ಲಿ ಸೇಳುಗುಂಡಿಗಳ ನಡುವಿನ ಅಂತರ 2 mm, ಸೀಳುಗಂಡಿ ಮತ್ತು ಪರದೆಯ ನಡುವಿನ ಅಂತರ 1.2 m ಇವೆ. 6500 Å ಮತ್ತು 5200 Å ತರಂಗಾಂತರಗಳ ಎರಡು 10<sup>4</sup> ಯ ಬೆಳಕಿನಿಂದುಂಟಾಗುವ ನಾಲ್ಕನೇಯ ಪ್ರಮಿತ ಪ್ರಿಂಚ್‌ಗಳ ನಡುವಿನ ಅಂತರವು

- (A) 0.312 mm
- (B) 0.123 mm
- (C) 0.213 mm
- (D) 0.412 mm

49. ಪ್ರೋಟೋ ಎಲೊಕ್ಸಿನ ಗರಷ್ಟ ಚಲನಶಕ್ತಿಯು ಅವಲಂಬಿತ ವಾಗಿಯಲ್ಲದು

- (A) ಅಪಾತ ವಿಕಿರಣದ ತೀವ್ರತೆ
- (B) ಅಪಾತ ವಿಕಿರಣದ ಆವೃತ್ತಿ
- (C) ಅಪಾತ ವಿಕಿರಣದ ವೇಗ
- (D) ಅಪಾತ ವಿಕಿರಣದಲ್ಲಿನ ಪ್ರೋಟಾನ್‌ಗಳ ಸಂಖ್ಯೆ

Space for Rough Work / ಒರಟು ಕಿಲಾಕ್ಕು ಸ್ಥಳ

50. A proton and an  $\alpha$  particle are accelerated through the same potential difference V. The ratio of their de Broglie wavelengths is

- (A)  $\sqrt{2}$
- (B)  $2\sqrt{2}$
- (C)  $\sqrt{3}$
- (D)  $2\sqrt{3}$

51. The total energy of an electron revolving in the second orbit of hydrogen atom is

- (A)  $-13.6 \text{ eV}$
- (B)  $-1.51 \text{ eV}$
- (C)  $-3.4 \text{ eV}$
- (D) Zero

52. The period of revolution of an electron in the ground state of hydrogen atom is T. The period of revolution of the electron in the first excited state is

- (A)  $2T$
- (B)  $4T$
- (C)  $6T$
- (D)  $8T$

50. ಒಂದೇ ವಿಭಾಗಂತರ V ನಲ್ಲಿ ಒಂದು ಪ್ರೋಟನು ಮತ್ತು  $\alpha$ -ಕಣಗಳನ್ನು ಅಕ್ಸಿಲರೇಟ್ ಮಾಡಿದಾಗ, ಆವೃತ್ತಿಗಳ ದೀಪ್ತಿಗ್ರಾಮ ತರಂಗಾಂತರ ಅನುಪಾತ,

- (A)  $\sqrt{2}$
- (B)  $2\sqrt{2}$
- (C)  $\sqrt{3}$
- (D)  $2\sqrt{3}$

51. ಹೈಡ್ರೋಜನ್ ಪರಮಾಣುವಿನ ಎರಡನೇ ಕ್ಷೇತ್ರದಲ್ಲಿ ಎಲೆಕ್ಟ್ರಾನ್ ಒಟ್ಟುಶಕ್ತಿ

- (A)  $-13.6 \text{ eV}$
- (B)  $-1.51 \text{ eV}$
- (C)  $-3.4 \text{ eV}$
- (D) Zero

52. ಹೈಡ್ರೋಜನ್ ಪರಮಾಣುವಿನಲ್ಲಿ ಭೂ ಸ್ಥಿತಿಯಲ್ಲಿರುವ ಎಲೆಕ್ಟ್ರಾನ್ ಸುತ್ತುವರೆಯಲು ತೆಗೆದು ಕೊಳ್ಳುವ ಅವಧಿ T, ಆದರೆ, ಮೊದಲ ಉತ್ಕೇಜಿತ ಸ್ಥಿತಿಯಲ್ಲಿ ಎಲೆಕ್ಟ್ರಾನ್ ಸುತ್ತುವರೆಯವ ಅವಧಿ

- (A)  $2T$
- (B)  $4T$
- (C)  $6T$
- (D)  $8T$

Space for Rough Work / ಒರಟು ಕೆಲಸಕ್ಕಾಗಿ

53. The energy equivalent to a substance of mass 1 g is
- $18 \times 10^{13}$  J
  - $9 \times 10^{13}$  J
  - $18 \times 10^6$  J
  - $9 \times 10^6$  J
54. The half-life of tritium is 12.5 years. What mass of tritium of initial mass 64 mg will remain undecayed after 50 years?
- 32 mg
  - 8 mg
  - 16 mg
  - 4 mg
55. In a CE amplifier, the input ac signal to be amplified is applied across
- Forward biased emitter-base junction
  - Reverse biased collector-base junction
  - Reverse biased emitter-base junction
  - Forward biased collector-base junction
53. 1 ಗ್ರಾಂ ರಾಶಿಗೆ ಸಮುದ್ರತೀಕ್ಷೇತ್ರದಲ್ಲಿ ಒಂದು ವರ್ಷದಲ್ಲಿ ಅಂತರಾಳದಲ್ಲಿ ಪ್ರವಾಹಿಗಳ ಪ್ರಮಾಣ 12.5 ವರ್ಷಗಳಾಗಿದೆ. 64 mg ಪ್ರಾರಂಭದ ದ್ರವ್ಯರಾಶಿಯಿರುವ ಓಂಧಿಯಿಂನ ಎಷ್ಟು ಪ್ರಮಾಣ 50 ವರ್ಷಗಳ ನಂತರ ಪಟುತ್ವಾಗಿದೆ ಹಾಗೇ ಉಳಿದಿರುತ್ತದೆ?
- 32 mg
  - 8 mg
  - 16 mg
  - 4 mg
55. ಪರಿಸರದಲ್ಲಿ ಕಿಗ್ರಾಂನ್ನು CE ಆಂಡಿಷ್ಟ್ಯೆಯರಾನಲ್ಲಿ ಪ್ರವರ್ಥಿಸಲು ಅನ್ವಯಿಸಿದ ಫಾರಾವಡ್‌ ಬಯಸ್‌ ಎಮಿಟರ್‌-ಬೆಸ್ ಜಂಕ್ಷನ್
- ರಿವರ್‌ ಬಯಸ್‌ ಕಲೆಕಟರ್‌-ಬೆಸ್ ಜಂಕ್ಷನ್
  - ರಿವರ್‌ ಬಯಸ್‌ ಎಮಿಟರ್‌-ಬೆಸ್ ಜಂಕ್ಷನ್
  - ಫಾರಾವಡ್‌ ಬಯಸ್‌ ಕಲೆಕಟರ್‌-ಬೆಸ್ ಜಂಕ್ಷನ್

Space for Rough Work / ಒರಟು ಕೆಲಸಕ್ಕೆ ಸ್ಥಳ

56. If  $A = 1$  and  $B = 0$ , then in terms of Boolean algebra,  $A + \bar{B} =$
- (A)  $B$   
 (B)  $\bar{B}$   
 (C)  $A$   
 (D)  $\bar{A}$
56.  $A = 1$  ಮತ್ತು  $B = 0$  ಆದರೆ, ಬೂಲಿಯನ್ ಬೀಜಗಣಿತದ ಪ್ರಕಾರ  $A + \bar{B} =$
- (A)  $B$   
 (B)  $\bar{B}$   
 (C)  $A$   
 (D)  $\bar{A}$
57. The density of an electron-hole pair in a pure germanium is  $3 \times 10^{16} \text{ m}^{-3}$  at room temperature. On doping with aluminium, the hole density increases to  $4.5 \times 10^{22} \text{ m}^{-3}$ . Now the electron density (in  $\text{m}^{-3}$ ) in doped germanium will be
- (A)  $1 \times 10^{10}$   
 (B)  $2 \times 10^{10}$   
 (C)  $0.5 \times 10^{10}$   
 (D)  $4 \times 10^{10}$
57. ಕೋಣೆಯ ತಾಪಮಾನದಲ್ಲಿ ಒಂದು ಶುದ್ಧ ಜೆರ್ಮೆನ್‌ನಿಯಂವಲ್ಲಿ ಎಲೆಕ್ಟ್ರಾನ್ - ರಂಧ್ರ ಜೋಡಿಯ ಸಾಂದೃತೆಯು  $3 \times 10^{16} \text{ m}^{-3}$  ಆಗಿದೆ. ಅದನ್ನು ಅಲ್ಯೂಮಿನಿಯಂನಿಂದ ಡೊಪ್ ಮಾಡಿದಾಗ ರಂಧ್ರ ಸಾಂದೃತೆಯು  $4.5 \times 10^{22} \text{ m}^{-3}$  ನಷ್ಟು ಹೆಚ್ಚಿಸುತ್ತದೆ ಈಗ ಈ ಡೊಪ್ ಆಗಿರುವ ಜೆರ್ಮೆನಿಯಂನ ಎಲೆಕ್ಟ್ರಾನ್ ಸಾಂದೃತೆ ( $\text{m}^{-3}$  ನಲ್ಲಿ) \_\_\_\_\_ ಆಗಿರುತ್ತದೆ.
- (A)  $1 \times 10^{10}$   
 (B)  $2 \times 10^{10}$   
 (C)  $0.5 \times 10^{10}$   
 (D)  $4 \times 10^{10}$

Space for Rough Work / ಒರಟು ಕೆಲಸಕ್ಕೆ ಸ್ಥಳ

58. The dc common emitter current gain of a n-p-n transistor is 50. The potential difference applied across the collector and emitter of a transistor used in CE configuration is,  $V_{CE} = 2$  V. If the collector resistance,  $R_C = 4$  k $\Omega$ , the base current ( $I_B$ ) and the collector current ( $I_C$ ) are

- (A)  $I_B = 10 \mu\text{A}$ ,  $I_C = 0.5 \text{ mA}$
- (B)  $I_B = 0.5 \mu\text{A}$ ,  $I_C = 10 \text{ mA}$
- (C)  $I_B = 5 \mu\text{A}$ ,  $I_C = 1 \text{ mA}$
- (D)  $I_B = 1 \mu\text{A}$ ,  $I_C = 0.5 \text{ mA}$

59. The radius of the Earth is 6400 km. If the height of an antenna is 500 m, then its range is

- (A) 800 km
- (B) 100 km
- (C) 80 km
- (D) 10 km

60. A space station is at a height equal to the radius of the Earth. If ' $v_E$ ' is the escape velocity on the surface of the Earth, the same on the space station is \_\_\_\_\_ times  $v_E$ .

- (A)  $\frac{1}{2}$
- (B)  $\frac{1}{4}$
- (C)  $\frac{1}{\sqrt{2}}$
- (D)  $\frac{1}{\sqrt{3}}$

58. n-p-n ಟ್ರಾನ್ಸಿಸ್ಟರ್ ಕಾಮನ್ ಎಮಿಟರ್ ಕರೆಂಟ್ ಗ್ರೇನ್ 50. CE ಮುಂದಲ ಮಾದರಿಯಲ್ಲಿ ಪ್ರಯೋಗಿಸಿದ ವಿಭವಾಂತರವು  $V_{CE} = 2$  V. ಕಲೆಕ್ಟರ್ ರೋಧಿತ  $R_C = 4$  k $\Omega$ , ಆದರೆ, ಬೆಸ್ ಕರೆಂಟ್ ( $I_B$ ) ಮತ್ತು ಕಲೆಕ್ಟರ್ ಕರೆಂಟ್ ( $I_C$ ) ಯ ಬೆಲೆ

- (A)  $I_B = 10 \mu\text{A}$ ,  $I_C = 0.5 \text{ mA}$
- (B)  $I_B = 0.5 \mu\text{A}$ ,  $I_C = 10 \text{ mA}$
- (C)  $I_B = 5 \mu\text{A}$ ,  $I_C = 1 \text{ mA}$
- (D)  $I_B = 1 \mu\text{A}$ ,  $I_C = 0.5 \text{ mA}$

59. ಭೂಮಿಯ ತ್ರಿಜ್ಯ 6400 km ಆಗಿರಲೆ, ಒಂದು ಅಂತೇನಾದ ಎತ್ತರ 500 m ಆದರೆ, ಆದರ ವ್ಯಾಪ್ತಿ,

- (A) 800 km
- (B) 100 km
- (C) 80 km
- (D) 10 km

60. ಒಂದು ಸ್ವೇಸ್ ಸ್ವೇಷನ್ ಭೂಮಿಯ ತ್ರಿಜ್ಯಕ್ಕೆ ಸಮನಾದ ಎತ್ತರದಲ್ಲಿದೆ. ' $v_E$ ' ಭೂಮಿಯ ಮೇಲ್ಮೈನ ವರ್ಮಾಚನಾ ವೇಗವಾಗಿದಲ್ಲಿ, ಅದು ಸ್ವೇಸ್ ಸ್ವೇಷನ್ ನಲ್ಲಿ \_\_\_\_\_  $v_E$  ಯಷ್ಟೆ ಸಮನಾಗುತ್ತದೆ.

- (A)  $\frac{1}{2}$
- (B)  $\frac{1}{4}$
- (C)  $\frac{1}{\sqrt{2}}$
- (D)  $\frac{1}{\sqrt{3}}$

Space for Rough Work / ಒರಟು ಕೆಲಸಕ್ಕೆ ಸ್ಥಳ

ಸಾಮಾನ್ಯ ಪ್ರವೇಶ ಪರೀಕ್ಷೆ - 2018

ದಿನಾಂಕ	ವಿಷಯ	ಸಮಯ
19-04-2018	ಭೌತಿಕಾಸ್ತು	ಬಿ. 10.30 ರಿಂದ 11.50 ರ ವರೆಗೆ
ಗರಿಷ್ಠ ಅಂತರಳು	ಚಟ್ಟ ಅವಧಿ	ಉತ್ತರಿಸಲು ಇರುವ ಗರಿಷ್ಠ ಅವಧಿ
60	80 ನಿಮಿಷಗಳು	70 ನಿಮಿಷಗಳು

ವರ್ಣನೆ ಕೋಡ್



ನಿಮ್ಮ ಸಿಜಟ ಸಂಪೂರ್ಣವಾಗಿ ಒರೆಯಿರಿ

**ಮಾಡಿ**

- ಓವಂಪಾರ್ ಉತ್ತರ ಪತ್ರಿಕೆಯಲ್ಲಿ ಮತ್ತು ಪ್ರವೇಶ ಪತ್ರಿಕೆಯಲ್ಲಿ ಮುದ್ರಿತವಾಗಿರುವ ಸಿಜಟ ಸಂಪೂರ್ಣವಾಗಿ ಒರೆಯಿರಿ ಎಂದು ಮಹತ್ವದ್ದು ದೃಷ್ಟಿಕರಿಸಿಕೊಳ್ಳಿ.
- ಕೊರಡಿ ಮೇಲ್ಮೈಭಾರತಿಂದ ಈ ಪ್ರಶ್ನೆ ಪತ್ರಿಕೆಯನ್ನು ನಿಮಗೆ 2ನೇ ಬೆಲ್ಲಾ ಅದ ನಂತರ, ಅಂದರೆ ಬಿ. 10.30 ಅದ ನಂತರ ಕೊಡಲಾಗುವುದು.
- ನಿಮಗೆ ನೀಡಿರುವ ಪ್ರಶ್ನೆ ಪತ್ರಿಕೆಯ ಮತ್ತು ಓವಂಪಾರ್. ಉತ್ತರ ಪತ್ರಿಕೆಯ ವರ್ಣನೆ ಕೋಡ್ ಒಂದೇ ಅಗಿರುವುದನ್ನು ಖಾತ್ರಿಪಡಿಸಿಕೊಳ್ಳಿ.
- ಪ್ರಶ್ನೆ ಪತ್ರಿಕೆಯ ವರ್ಣನೆ ಕೋಡ್ ಮತ್ತು ಕ್ರಮ ಸಂಪೂರ್ಣವಾಗಿ ನಾಮಿಸಲು ಯೋಜನೆಯನ್ನು ತಪ್ಪಿಲ್ಲದೆ ಬರೆಯಬೇಕು.
- ಓವಂಪಾರ್. ಉತ್ತರ ಪತ್ರಿಕೆಯ ಕೆಳಭಾಗದ ನಿಗದಿತ ಜಾಗದಲ್ಲಿ ಮೂರ್ಬೆ ಸಹಿ ಮಾಡಬೇಕು.

**ಮಾಡಬೇಕಿ**

- ಓವಂಪಾರ್. ಉತ್ತರ ಪತ್ರಿಕೆಯಲ್ಲಿ ಮುದ್ರಿತವಾಗಿರುವ ಚೈರ್ಮಿಂಗ್ ಮಾರ್ಕ್ಸನ್ನು ತಿಳಿದಬಾರದು / ಹಾಳುಮಾಡಬಾರದು / ಅಳಿಸಬಾರದು.
- ಮೂರನೇ ಬೆಲ್ಲಾ ಬಿ. 10.40 ಕ್ಕೆ ಆಗುತ್ತದೆ. ಅಲ್ಲಿಯವರೆಗೂ,
  - ಪ್ರಶ್ನೆ ಪತ್ರಿಕೆಯ ಬಲಭಾಗದಲ್ಲಿರುವ ಸೀಲ್ ಅನ್ನು ತೆಗೆದುಬಾರದು.
  - ಪ್ರಶ್ನೆ ಪತ್ರಿಕೆಯ ಒಳಗೆ ಇರುವ ಪ್ರಶ್ನೆಗಳನ್ನು ನೋಡಲು ಪ್ರಯೋಜಿಸಬಾರದು.
  - ಓವಂಪಾರ್. ಉತ್ತರ ಪತ್ರಿಕೆಯಲ್ಲಿ ಉತ್ತರಿಸಲು ಪ್ರಾರಂಭಿಸಬಾರದು.

**ಅಭ್ಯರ್ಥಿಗಳಿಗೆ ಮುಖ್ಯ ಸೂಚನೆಗಳು**

- ಪ್ರಶ್ನೆ ಪತ್ರಿಕೆಯಲ್ಲಿ ಚಟ್ಟ 60 ಪ್ರಶ್ನೆಗಳಿಂದ, ಪ್ರತಿ ಪ್ರಶ್ನೆಗೂ 4 ಬಹು ಅಂತ್ಯ ಉತ್ತರಗಳು ಇರುತ್ತವೆ.
- ಮೂರನೇ ಬೆಲ್ಲಾ ಅಂದರೆ ಬಿ. 10.40ರ ನಂತರ ಪ್ರಶ್ನೆ ಪತ್ರಿಕೆಯ ಬಲಭಾಗದಲ್ಲಿರುವ ಸೀಲ್ ತೆಗೆದು ಈ ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ಪುಟಗಳು ಮುದ್ರಿತವಾಗಿಲ್ಲದೇ ಇರುವುದು ಕಂಡು ಬಂದಂದ್ಲೂ ಅಥವಾ ತರಿದು ಹೋಗಿದ್ದಲ್ಲಿ ಅಥವಾ ಯಾವುದೇ ಏಟಂಗಳು ಒಳಗೊಳಿದರೂ ಎಂಬುದನ್ನು ವಿಜತಪಡಿಸಿಕೊಂಡು, ಈ ರೀತಿ ಅಗ್ನಿರ್ದೇಶನದಲ್ಲಿ ಕೊರಡಿ ಮೇಲ್ಮೈಭಾರತಿಂದ ಪ್ರಶ್ನೆ ಪತ್ರಿಕೆಯನ್ನು ಬದಲಾಯಿಸಿಕೊಳ್ಳಿ, ನಂತರ ಓವಂಪಾರ್. ಉತ್ತರ ಪತ್ರಿಕೆಯಲ್ಲಿ ಉತ್ತರಿಸಲು ಪ್ರಾರಂಭಿಸುವುದು.
- ಮುಂದಿನ 70 ನಿಮಿಷಗಳಲ್ಲಿ
  - ಪ್ರತಿ ಪ್ರಶ್ನೆಯನ್ನು ಎಬ್ಬರಿಕೆಯಿಂದ ಸಿದ್ದಿ.
  - ಪ್ರತಿ ಪ್ರಶ್ನೆಯ ಕೆಲ್ಲಾಗೆ ಕೊಟ್ಟಿರುವ ನಾಳ್ಕು ಬಹು ಅಂತ್ಯ ಇರುತ್ತದೆ ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಅಂತ್ಯ ಮಾಡಿ.
  - ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳ ಅನುಸಾರವಾಗಿರುವ ಸರಿ ಉತ್ತರವನ್ನು ಓವಂಪಾರ್. ಉತ್ತರ ಪತ್ರಿಕೆಯಲ್ಲಿ ಅದೇ ಕ್ರಮ ಸಂಪೂರ್ಣ ಮುಂದೆ ನೀಡಿರುವ ಸಂಬಂಧಿಸಿದ ವ್ಯಕ್ತವನ್ನು ನೀಲಿ ಅಥವಾ ಕಮ್ಮಿ ಕಾಯಿಯ ಬಾಲ್ ಹಾಯಿಂಟ್ ಫೋನಿಂದ ಸಂಪರ್ಕ ತುಂಬಿಸುವುದು.

ಸರಿಯಾದ ಕ್ರಮ				ತಪ್ಪಿ ಕ್ರಮಗಳು WRONG METHODS							
CORRECT METHOD											
<input checked="" type="radio"/>	<input type="radio"/>	<input checked="" type="radio"/>	<input type="radio"/>	<input checked="" type="radio"/>	<input type="radio"/>	<input type="radio"/>	<input checked="" type="radio"/>	<input type="radio"/>	<input checked="" type="radio"/>	<input type="radio"/>	<input type="radio"/>
<input type="radio"/>	<input checked="" type="radio"/>	<input type="radio"/>	<input type="radio"/>	<input type="radio"/>	<input checked="" type="radio"/>	<input type="radio"/>	<input type="radio"/>	<input checked="" type="radio"/>	<input type="radio"/>	<input type="radio"/>	<input checked="" type="radio"/>

- ಈ ಓವಂಪಾರ್. ಉತ್ತರ ಪತ್ರಿಕೆಯನ್ನು ಸ್ಕೂಲ್ ಮಾಡುವ ಸ್ಕೂಲ್‌ನ್ನು ಬಹು ಸೂಕ್ಷ್ಮವಾಗಿದ್ದು ಸ್ಕೂಲ್ ಗುರುತನ್ನು ಸಹ ದಾಖಲಿಸುತ್ತದೆ. ಆದ್ದರಿಂದ ಓವಂಪಾರ್. ಉತ್ತರ ಪತ್ರಿಕೆಯಲ್ಲಿ ಉತ್ತರಿಸುವಾಗ ಎಚ್ಚರಿಕೆ ವಹಿಸಿ.
- ಪ್ರಶ್ನೆ ಪತ್ರಿಕೆಯಲ್ಲಿ ಕೊಟ್ಟಿರುವ ಹಾಲಿ ಜಾಗವನ್ನು ರಘ್ಯಾ ಕೆಲಸಕ್ಕೆ ಉಪಯೋಗಿಸಿ. ಓವಂಪಾರ್. ಉತ್ತರ ಪತ್ರಿಕೆಯನ್ನು ಇದಕ್ಕೆ ಉಪಯೋಗಿಸಿಕೊಂಡಿ.
- ಕೊನೆಯ ಬೆಲ್ಲಾ ಅಂದರೆ ಬಿ. 11.50 ಅದ ನಂತರ ಉತ್ತರಿಸುವುದನ್ನು ನೀಡಿ. ನಿಮ್ಮ ಎಡಗೈ ಕೆಬ್ಬರಿಗೆ ಗುರುತನ್ನು ನಿಗದಿತ ಜಾಗದಲ್ಲಿ ಹಾಕಿ.
- ಓವಂಪಾರ್. ಉತ್ತರ ಪತ್ರಿಕೆಯನ್ನು ಕೊರಡಿ ಮೇಲ್ಮೈಭಾರತಿಗೆ ಯಥಾಸ್ವತ್ವಿಯಲ್ಲಿ ನೀಡಿರಿ.
- ಕೊರಡಿ ಮೇಲ್ಮೈಭಾರತ ಮುಖ್ಯಾಗಿ ಕಾಳಿಯನ್ನು ಪ್ರಶ್ನೆಕಿಂತ (ಕೆಳವೆ ಪ್ರತಿ) ತನ್ನ ವರದಲ್ಲಿ ಇಟ್ಟಿರುತ್ತಿದ್ದು ತಳಬದಿಯ ಯಥಾಸ್ವತ್ವಿಯನ್ನು (ಅಭ್ಯರ್ಥಿಗಳಿಗೆ ಪ್ರತಿ) ಅಭ್ಯರ್ಥಿಗಳಿಗೆ ಸ್ವಯಂ ಮೊಲ್ಯೂಲಾಪನಕ್ಕಾಗಿ ಮನಗೆ ಕೊಂಡಿರುತ್ತಾರೆ.
- ಉತ್ತರ ಪತ್ರಿಕೆಯ ನಕಲನ್ನು ಬಂದು ವರ್ಷ ಕಾಲ ಸುರಕ್ಷತವಾಗಿ ಇಡೆ.
- ಕನ್ನಡ ಅವೃತ್ತಿಯ ಪ್ರಶ್ನೆಗಳಲ್ಲಿ ಉತ್ತರಿಸುವ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಮುದ್ರಿತವಾಗಿರುವ ಪ್ರಶ್ನೆಗಳ ಬಗ್ಗೆ ವಿಜಾದರೂ ಸಂದರ್ಭವಿದ್ದೀರುತ್ತಿರುತ್ತದೆ.

**COMMON ENTRANCE TEST - 2018****ANSWER KEYS - PHYSICS**

<b>Qnno</b>	<b>A</b>
1	13
2	2
3	1
4	1
5	1
6	1
7	3
8	2
9	3
10	4
11	2
12	3
13	2
14	2
15	2
16	1
17	2
18	4
19	1
20	4
21	14
22	4
23	2
24	3
25	2
26	3
27	2
28	2
29	2
30	2
31	3
32	2
33	4
34	2
35	1
36	2
37	1
38	1
39	2
40	2
41	2
42	4
43	3
44	1
45	2
46	4
47	3
48	1
49	2
50	2
51	3
52	4
53	2
54	4
55	1
56	23
57	2
58	1
59	3
60	3

**Note:****-----**

1. G - Indicates One GRACE MARK Awarded for the Question Number.
2. Value more than four indicates multiple answers are correct.

1202257

Serial No.

**COMMON ENTRANCE TEST – 2018**

VERSION CODE

DATE	SUBJECT	TIME
19-04-2018	CHEMISTRY	02.30 pm to 03.50 pm

MAXIMUM MARKS	TOTAL DURATION	MAXIMUM TIME FOR ANSWERING
60	80 Minutes	70 Minutes



MENTION YOUR CET NUMBER

--	--	--	--	--

**Dos :**


- Once again confirm whether the CET No. and name printed on the OMR Answer Sheet and the Admission Ticket are same.
- This question booklet is issued to you by the invigilator after the 2<sup>nd</sup> bell i.e., after 02.30 pm.
- Confirm whether the OMR Answer Sheet and the Question Paper issued to you are with same version code.
- The Version Code and Serial Number of this question booklet should be entered on the Nominal Roll without any mistakes.
- Compulsorily affix the complete signature at the bottom portion of the OMR answer sheet in the space provided.

**DON'Ts :**

- The timing and marks printed on the OMR answer sheet should not be damaged / mutilated / spoiled.
- The 3<sup>rd</sup> Bell rings at 2.40 pm, till then;
  - Do not remove the seal present on the right hand side of this question booklet.
  - Do not look inside this question booklet.
  - Do not start answering on the OMR answer sheet.

**IMPORTANT INSTRUCTIONS TO CANDIDATES**

- This question booklet contains 60 questions and each question will have one statement and four distractors. (Four different options / choices.)
- After the 3<sup>rd</sup> Bell is rung at 2.40 pm, remove the seal on the right hand side of this question booklet and check that this booklet does not have any unprinted or torn or missing pages or items etc., if so, get it replaced immediately by complete test booklet by showing it to Room Invigilator. Read each item and start answering on the OMR answer sheet.
- During the subsequent 70 minutes:
  - Read each question carefully.
  - Choose the correct answer from out of the four available distractors (options / choices) given under each question / statement.
  - Completely darken / shade the relevant circle with a blue or black ink ballpoint pen against the question number on the OMR answer sheet.



- Please note that even a minute unintended ink dot on the OMR answer sheet will also be recognized and recorded by the scanner. Therefore, avoid multiple markings of any kind on the OMR answer sheet.
- Use the space provided on each page of the question booklet for Rough Work. Do not use the OMR answer sheet for the same.
- After the last bell is rung at 3.50 pm, stop writing on the OMR answer sheet and affix your left hand thumb impression on the OMR answer sheet as per the instructions.
- Hand over the OMR answer sheet to the room invigilator as it is.
- After separating the top sheet (KEA copy), the invigilator will return the bottom sheet replica (Candidate's copy) to you to carry home for self evaluation.
- Preserve the replica of the OMR answer sheet for a minimum period of ONE year.
- In case of any discrepancy in the English and Kannada Versions, the English version will be taken as final.



- |  |  |
|--|--|
| <p>1. 1.0 g of Mg is burnt with 0.28 g of O<sub>2</sub> in a closed vessel. Which reactant is left in excess and how much ?</p> <p>(A) Mg, 5.8 g<br/>         (B) Mg, 0.58 g<br/>         (C) O<sub>2</sub>, 0.24 g<br/>         (D) O<sub>2</sub>, 2.4 g</p>  | <p>1. 1.0 ಗ್ರಾಂ Mg ಯನ್ನು 0.28 ಗ್ರಾಂ O<sub>2</sub> ಜೊತೆ ಮುಚ್ಚಿದ ಪಾತ್ರೆಯಲ್ಲಿ ದಹಿಸಿದಾಗ ಯಾವ ಕ್ಷಯ ವಸ್ತು ಉಳಿಯುತ್ತದೆ ಮತ್ತು ಎಷ್ಟು?</p> <p>(A) Mg, 5.8 g<br/>         (B) Mg, 0.58 g<br/>         (C) O<sub>2</sub>, 0.24 g<br/>         (D) O<sub>2</sub>, 2.4 g</p>   |
| <p>2. The orbital nearest to the nucleus is</p> <p>(A) 4f<br/>         (B) 5d<br/>         (C) 4s<br/>         (D) 7p</p>  | <p>2. ನ್ಯೂಕ್ಲಿಯಸ್‌ಗೆ ಹತ್ತಿರ ಇರುವ ಕಕ್ಷಕ್</p> <p>(A) 4f<br/>         (B) 5d<br/>         (C) 4s<br/>         (D) 7p</p>  |
| <p>3. Which of the following is the correct order of radius ?</p> <p>(A) H<sup>-</sup> &gt; H &gt; H<sup>+</sup><br/>         (B) Na<sup>+</sup> &gt; F<sup>-</sup> &gt; O<sup>2-</sup><br/>         (C) F<sup>-</sup> &gt; O<sup>2-</sup> &gt; Na<sup>+</sup><br/>         (D) Al<sup>3+</sup> &gt; Mg<sup>2+</sup> &gt; N<sup>3-</sup></p> | <p>3. ಈ ಕೆಳಗಿನವುಗಳಲ್ಲಿ ಯಾವುದು ಸರಿಯಾದ ತ್ರಿಜ್ಞಗಳ ಕ್ರಮದಲ್ಲಿದೆ?</p> <p>(A) H<sup>-</sup> &gt; H &gt; H<sup>+</sup><br/>         (B) Na<sup>+</sup> &gt; F<sup>-</sup> &gt; O<sup>2-</sup><br/>         (C) F<sup>-</sup> &gt; O<sup>2-</sup> &gt; Na<sup>+</sup><br/>         (D) Al<sup>3+</sup> &gt; Mg<sup>2+</sup> &gt; N<sup>3-</sup></p> |

Space for Rough Work / ಒರಟು ಕೆಲಸಕ್ಕೆ ಸ್ಥಳ

4. The intramolecular hydrogen bond is present in
- Phenol
  - o*-Nitrophenol
  - p*-Nitrophenol
  - p*-Cresol
4. ಈ ಕೆಳಕಂಡ ಯಾವುದರಲ್ಲಿ ಅಣ್ಣಾತರ್ಕ ಹೃಡೆಗಳನ್ನು ಬಂಧ ಇರುತ್ತದೆ?
- ಫೀನಾಲ್
  - o*-ನೈಟ್ರೋಫೀನಾಲ್
  - p*-ನೈಟ್ರೋಫೀನಾಲ್
  - p*-ಕ್ರೆಸಾಲ್
5. The state of hybrid orbitals of carbon in  $\text{CO}_2$ ,  $\text{CH}_4$  and  $\text{CO}_3^{2-}$  respectively is
- $\text{sp}^3$ ,  $\text{sp}^2$  and  $\text{sp}$
  - $\text{sp}^3$ ,  $\text{sp}$  and  $\text{sp}^2$
  - $\text{sp}$ ,  $\text{sp}^3$  and  $\text{sp}^2$
  - $\text{sp}^2$ ,  $\text{sp}^3$  and  $\text{sp}$
5.  $\text{CO}_2$ ,  $\text{CH}_4$  ಮತ್ತು  $\text{CO}_3^{2-}$  ನಲ್ಲಿ ಇಂಗಾಲದ ಸಂಕರಣ ಕಣಕಗಳ ಸ್ಥಿತಿ
- $\text{sp}^3$ ,  $\text{sp}^2$  ಮತ್ತು  $\text{sp}$
  - $\text{sp}^3$ ,  $\text{sp}$  ಮತ್ತು  $\text{sp}^2$
  - $\text{sp}$ ,  $\text{sp}^3$  ಮತ್ತು  $\text{sp}^2$
  - $\text{sp}^2$ ,  $\text{sp}^3$  ಮತ್ತು  $\text{sp}$
6. For an ideal gas, compressibility factor is
- 0
  - 1
  - 1
  - +2
6. ಆದರ್ಶ ಅನಿಲದ ಕುಗಿಸಲಾಗುವ ಅಂಶ
- 0
  - 1
  - 1
  - +2

Space for Rough Work / ಒರಟು ಕೆಲಸಕ್ಕೆ ಸ್ಥಳ

7. The relationship between  $K_p$  and  $K_c$  is  $K_p = K_c(RT)^{\Delta n}$ . What would be the value of  $\Delta n$  for the reaction




- (A) 1
- (B) 0.5
- (C) 1.5
- (D) 2

8. Acidity of  $\text{BF}_3$  can be explained on which of the following concepts ?

- (A) Arrhenius concept
- (B) Bronsted-Lowry concept
- (C) Lewis concept
- (D) Bronsted-Lowry as well as Lewis concept

9. For the redox reaction



The values of x, y, m and n are

- (A) 10, 2, 5, 2
- (B) 2, 5, 2, 10
- (C) 6, 4, 2, 5
- (D) 3, 5, 2, 10


7.  $K_p$  ಮತ್ತು  $K_c$  ಗಳಿಗೆ ಸಂಬಂಧ  $K_p = K_c(RT)^{\Delta n}$   
 $\text{NH}_4\text{Cl}(\text{s}) \rightleftharpoons \text{NH}_3(\text{g}) + \text{HCl}(\text{g})$  ಈ ಕ್ರಿಯೆ  $\Delta n$  ಬೇಲೆ ಎನ್ನ?

- (A) 1
- (B) 0.5
- (C) 1.5
- (D) 2

8.  $\text{BF}_3$  ಯ ಅಮ್ಲೀಯತೆಯನ್ನು ಈ ಕೆಳಕಂಡ ಯಾವ ಸಿದ್ಧಾಂತದಿಂದ ವಿವರಿಸಬಹುದು?

- (A) ಆರ್ಧ್ಯಾಯಸ್ ಸಿದ್ಧಾಂತ
- (B) ಬ್ರಾನ್‌ಸ್ಟ್ರೋ-ಲಾರಿ ಸಿದ್ಧಾಂತ
- (C) ಲೆವಿಸ್‌ನ ಸಿದ್ಧಾಂತ
- (D) ಬ್ರಾನ್‌ಸ್ಟ್ರೋ-ಲಾರಿ ಸಿದ್ಧಾಂತ ಹಾಗೂ ಲೆವಿಸ್‌ನ ಸಿದ್ಧಾಂತ

9. ಈ ಕೆಳಗಿನ ಉತ್ಪಾದಕರ್ವಕ ಕ್ರಿಯೆಯಲ್ಲಿ



x, y, m ಮತ್ತು n ಬೇಲೆಯು

- (A) 10, 2, 5, 2
- (B) 2, 5, 2, 10
- (C) 6, 4, 2, 5
- (D) 3, 5, 2, 10

Space for Rough Work / ಒರಟು ಕೆಲಕ್ಕೆ ಸ್ಥಳ

10.  $\text{H}_2\text{O}_2$  is

- (A) An oxidising agent
- (B) A reducing agent
- (C) Both oxidising and reducing agent
- (D) Neither oxidising nor reducing agent

11. Dead burnt plaster is

- (A)  $\text{CaSO}_4$
- (B)  $\text{CaSO}_4 \cdot \frac{1}{2} \text{H}_2\text{O}$
- (C)  $\text{CaSO}_4 \cdot \text{H}_2\text{O}$
- (D)  $\text{CaSO}_4 \cdot 2\text{H}_2\text{O}$

12. Identify the following compound which exhibits geometrical isomerism :

- (A) But-2-ene
- (B) But-1-ene
- (C) Butane
- (D) Isobutane

10.  $\text{H}_2\text{O}_2$  ಒಂದು

- (A) ಉತ್ಪಾದಕಾರಿ (ಅಂಡ್ಯಾಸಿಂಗ್ ಪಜೆಂಟ್)
- (B) ಅವಕಷಣಕಾರಿ (ರೇಡ್ಯಾಸಿಂಗ್ ಪಜೆಂಟ್)
- (C) ಉತ್ಪಾದಕಾರಿ ಮತ್ತು ಅವಕಷಣಕಾರಿ
- (D) ಉತ್ಪಾದಕಾರಿ ಮತ್ತು ಅಬಕಷಣಕಾರಿ ಎರಡೂ ಅಲ್ಲ

11. ಡೆಡ್ ಬರ್ನ್ಟ್ ಪಾಸ್ಟರ್ ಯಾವುದು ?

- (A)  $\text{CaSO}_4$
- (B)  $\text{CaSO}_4 \cdot \frac{1}{2} \text{H}_2\text{O}$
- (C)  $\text{CaSO}_4 \cdot \text{H}_2\text{O}$
- (D)  $\text{CaSO}_4 \cdot 2\text{H}_2\text{O}$

12. ಕೆಳಕಂಡ ಮೂಲವಸ್ತುಗಳಲ್ಲಿ ಕ್ವಾಮಿತೀಯ ಸಮಾಂಗತೆ ತೋರಿಸುವದನ್ನು ಗುರುತಿಸಿ


- (A) ಬ್ರೂಟಿ-2-ಆನ್
- (B) ಬ್ರೂಟಿ-1-ಆನ್
- (C) ಬ್ರೂಟೀನ್
- (D) ಇಸೋಬ್ರೂಟೀನ್

Space for Rough Work / ಒರಟು ಕೆಲಸಕ್ಕೆ ಸ್ಥಳ

13. During the fusion of organic compound with sodium metal, nitrogen present in the organic compound is converted into

- (A)  $\text{NaNO}_2$
- (B)  $\text{NaNH}_2$
- (C)  $\text{NaCN}$
- (D)  $\text{NaNC}$

14. The reagent 'X' used for the following reaction is




- (A) Ni
- (B) Pd/C
- (C)  $\text{LiAlH}_4$
- (D) Na/Liquid  $\text{NH}_3$

13. ಸಾವಯವ ಸಂಯುಕ್ತವಸ್ತುವನ್ನು ಸೋಡಿಯಮ್ ಲೋಹದೊಂದಿಗೆ ದೃವಿಸಿದಾಗ, ಸಾವಯವ ಸಂಯುಕ್ತವಸ್ತುವಿನಲ್ಲಿರುವ ಸಾರಜನಕವು ಈ ಕೆಳಗಿನ ಯಾವ ಸಂಯುಕ್ತ ವಸ್ತುವಾಗಿ ಮಾಹಾಡಾಗುತ್ತದೆ

- (A)  $\text{NaNO}_2$
- (B)  $\text{NaNH}_2$
- (C)  $\text{NaCN}$
- (D)  $\text{NaNC}$

14. ಕೆಳಗಿನ ಕ್ರಿಯೆಗೆ ಒಳನ್ನುವ ಕ್ರಿಯಾಕಾರಕ X



- (A) Ni
- (B) Pd/C
- (C)  $\text{LiAlH}_4$
- (D) Na/Liquid  $\text{NH}_3$

Space for Rough Work / ಉರ್ಜೆ ಕೆಲಸಕ್ಕಾಗಿ


15. Which of the following ions will cause hardness in water ?
- (A)  $\text{Ca}^{2+}$   
 (B)  $\text{Na}^+$   
 (C)  $\text{Cl}^-$   
 (D)  $\text{K}^+$
16. Which of the following oxides shows electrical properties like metals ?
- (A)  $\text{SiO}_2$   
 (B)  $\text{MgO}$   
 (C)  $\text{SO}_2(s)$   
 (D)  $\text{CrO}_2$
17. Which of the following aqueous solutions should have the highest boiling point ?
- (A) 1·0 M  $\text{NaOH}$   
 (B) 1·0 M  $\text{Na}_2\text{SO}_4$   
 (C) 1·0 M  $\text{NH}_4\text{NO}_3$   
 (D) 1·0 M  $\text{KNO}_3$
15. ಈ ಕೆಳಗಿನ ಯಾವ ಅಯಾನುಗಳು ನೀರಿನ ಗಡುಸತನಕ್ಕೆ ಕಾರಣವಾಗಿವೆ
- (A)  $\text{Ca}^{2+}$   
 (B)  $\text{Na}^+$   
 (C)  $\text{Cl}^-$   
 (D)  $\text{K}^+$
16. ಲೋಹಗಳಂತೆ ವಿದ್ಯುತ ಲಕ್ಷಣಗಳನ್ನು ಯಾವ ಆಸ್ತಿದ್ವಾರಾ ತೋರಿಸುತ್ತದೆ ?
- (A)  $\text{SiO}_2$   
 (B)  $\text{MgO}$   
 (C)  $\text{SO}_2(s)$   
 (D)  $\text{CrO}_2$
17. ಕೆಳಗಿನ ಯಾವ ದ್ರಾವಣಗಳು ಅತ್ಯಂತ ಹೆಚ್ಚು ಕುದಿಯುವ ಬಿಂದು ಹೊಂದಿವೆ
- (A) 1·0 M  $\text{NaOH}$   
 (B) 1·0 M  $\text{Na}_2\text{SO}_4$   
 (C) 1·0 M  $\text{NH}_4\text{NO}_3$   
 (D) 1·0 M  $\text{KNO}_3$

Space for Rough Work / ಒರ್ಮೆ ಕೆಲವಕ್ಕೆ ಸ್ಥಳ

18. The charge required for the reduction of 1 mole of  $\text{MnO}_4^-$  to  $\text{MnO}_2$  is  
ಅವಕಷ್ಟಣವಾಗಲು ಬೇಕಾಗುವ ವಿದ್ಯುದ್ವಾವೇಶವು

- (A) 1 F
- (B) 3 F
- (C) 5 F
- (D) 7 F

19. For the reaction,



the rate of disappearance of  $\text{O}_2$  is  
 $2 \times 10^{-4} \text{ mol L}^{-1} \text{ s}^{-1}$ . The rate of  
appearance of  $\text{SO}_3$  is

- (A)  $2 \times 10^{-4} \text{ mol L}^{-1} \text{ s}^{-1}$
- (B)  $4 \times 10^{-4} \text{ mol L}^{-1} \text{ s}^{-1}$
- (C)  $1 \times 10^{-1} \text{ mol L}^{-1} \text{ s}^{-1}$
- (D)  $6 \times 10^{-4} \text{ mol L}^{-1} \text{ s}^{-1}$

18. 1 ಮೊಲ  $\text{MnO}_4^-$  ರಿಂದ  $\text{MnO}_2$  ಆಗಿ  
ಅವಕಷ್ಟಣವಾಗಲು ಬೇಕಾಗುವ ವಿದ್ಯುದ್ವಾವೇಶವು

- (A) 1 F
- (B) 3 F
- (C) 5 F
- (D) 7 F

19. ಈ ಕೆಳಗಿನ ಕ್ರಿಯೆಗೆ



$\text{O}_2$  ನ ಕಾಣೆಯಾಗುವ ದರವು  
 $2 \times 10^{-4} \text{ mol L}^{-1} \text{ s}^{-1}$  ಆದರೆ  $\text{SO}_3$  ನ  
ಉತ್ಪತ್ತಿಯಾಗುವ ದರ

- (A)  $2 \times 10^{-4} \text{ mol L}^{-1} \text{ s}^{-1}$
- (B)  $4 \times 10^{-4} \text{ mol L}^{-1} \text{ s}^{-1}$
- (C)  $1 \times 10^{-1} \text{ mol L}^{-1} \text{ s}^{-1}$
- (D)  $6 \times 10^{-4} \text{ mol L}^{-1} \text{ s}^{-1}$

Space for Rough Work / ಒರಟು ಕೆಲಸಕ್ಕೆ ಸ್ಥಳ

20. Which of the following electrolytes will have maximum coagulating value for  $\text{AgI}/\text{Ag}^+$  sol?
- (A)  $\text{Na}_2\text{S}$
  - (B)  $\text{Na}_3\text{PO}_4$
  - (C)  $\text{Na}_2\text{SO}_4$
  - (D)  $\text{NaCl}$
21. Electrolytic refining is used to purify which of the following metals?
- (A) Cu and Zn
  - (B) Ge and Si
  - (C) Zr and Ti
  - (D) Zn and Hg
22. Dry ice is
- (A) Solid  $\text{CO}$
  - (B) Solid  $\text{SO}_2$
  - (C) Solid  $\text{CO}_2$
  - (D) Solid  $\text{O}_2$
20. ಈ ಕೆಳಗಿನವುಗಳಲ್ಲಿ ಯಾವ ವಿದ್ಯುದ್ವೈದ್ಯ  $\text{AgI}/\text{Ag}^+$  ಸೊಲ್ ಅನ್ನು ಗರಿಷ್ಟ ಹೆಚ್ಚಿಗೆಸುವ ಸ್ಥಿರಾಂತರವನ್ನು ಹೊಂದಿರುತ್ತದೆ?
- (A)  $\text{Na}_2\text{S}$
  - (B)  $\text{Na}_3\text{PO}_4$
  - (C)  $\text{Na}_2\text{SO}_4$
  - (D)  $\text{NaCl}$
21. ಕೆಳಗಿನ ಯಾವ ಲೋಹಗಳನ್ನು ವಿದ್ಯುದೀಕರಣ ವಿಧಾನದಿಂದ ಶುದ್ಧಿಕರಿಸುತ್ತಾರೆ
- (A) Cu ಮತ್ತು Zn
  - (B) Ge ಮತ್ತು Si
  - (C) Zr ಮತ್ತು Ti
  - (D) Zn ಮತ್ತು Hg
22. ಶುಷ್ಟಿ ಮಂಜುಗಡ್ಡೆಯು
- (A) ಫಾನ  $\text{CO}$
  - (B) ಫಾನ  $\text{SO}_2$
  - (C) ಫಾನ  $\text{CO}_2$
  - (D) ಫಾನ  $\text{O}_2$

Space for Rough Work / ಒರಟು ಕೆಲಸಕ್ಕೆ ಸ್ಥಳ

- 23.** Which of the following is an amphoteric oxide ?
- (A)  $V_2O_5$ ,  $Cr_2O_3$   
 (B)  $Mn_2O_7$ ,  $Cr_2O_3$   
 (C)  $CrO$ ,  $V_2O_5$   
 (D)  $V_2O_5$ ,  $V_2O_4$
- 23.** ಕೆಳಗಿನ ಯಾವ ಅಕ್ಷೀಡ್ ಜೋಡಿ ಅಂಪ್ರೊಟರಿಕ್ (ಉಬಯ) ಅಕ್ಷೀಡ್ ಆಗಿದೆ
- (A)  $V_2O_5$ ,  $Cr_2O_3$   
 (B)  $Mn_2O_7$ ,  $Cr_2O_3$   
 (C)  $CrO$ ,  $V_2O_5$   
 (D)  $V_2O_5$ ,  $V_2O_4$
- 24.** The IUPAC name of  $[Co(NH_3)_4Cl(NO_2)]Cl$  is
- (A) tetraamminechloridonitrito-N-cobalt(III) chloride  
 (B) tetraamminechloridonitrocobalt(II) chloride  
 (C) tetraamminechloridonitrocobalt(I) chloride  
 (D) tetraamminechloridodinitrocobalt(III) chloride
- 24.**  $[Co(NH_3)_4Cl(NO_2)]Cl$  ನ ಇಪಾಕ ಹೆಸರು
- (A) ಪೆಟ್ರಾಲಮ್ಯೂನಕ್ಸ್‌ಲಿರಿಡ್‌ನ್ಯೂಟ್ರಿಟೋ-N-ಕೊಬಾಲ್ಟ್(III) ಕ್ಲೋರೈಡ್  
 (B) ಪೆಟ್ರಾಲಮ್ಯೂನಕ್ಸ್‌ಲಿರಿಡ್‌ನ್ಯೂಟ್ರಿಕೊಬಾಲ್ಟ್(II) ಕ್ಲೋರೈಡ್  
 (C) ಪೆಟ್ರಾಲಮ್ಯೂನಕ್ಸ್‌ಲಿರಿಡ್‌ನ್ಯೂಟ್ರಿಕೊಬಾಲ್ಟ್(I) ಕ್ಲೋರೈಡ್  
 (D) ಪೆಟ್ರಾಲಮ್ಯೂನಕ್ಸ್‌ಲಿರಿಡ್‌ನ್ಯೂಟ್ರಿಕೊಬಾಲ್ಟ್(III) ಕ್ಲೋರೈಡ್

Space for Rough Work / ಒರಟು ಕೆಲಸಕ್ಕ ಸ್ಥಳ

25. Which of the following statements is true in case of alkyl halides ?
- They are polar in nature
  - They can form hydrogen bonds
  - They are highly soluble in water
  - They undergo addition reactions
26. Phenol can be distinguished from ethanol by the reagent
- Bromine water
  - Sodium metal
  - Iron metal
  - Chlorine water
27. Which of the following compounds undergoes haloform reaction ?
- $\text{CH}_3\text{COCH}_3$
  - $\text{HCHO}$
  - $\text{CH}_3\text{CH}_2\text{Br}$
  - $\text{CH}_3 - \text{O} - \text{CH}_3$
25. ಈ ಕೆಳಗಿನ ಯಾವ ಹೇಳಕೆ ಅಲ್ಟ್ರೋ ಹ್ಯಾಲೋಡಾಗಳಿಗೆ ಸಂಬಂಧಿಸಿದಂತೆ ನಿಜವಾದುದು ?
- ಅವುಗಳು ಧ್ವನಿಯ ಗುಣ ಹೊಂದಿರುತ್ತವೆ
  - ಒಳಜನಕ ಬಂಧವನ್ನು ಏರ್ಪಡಿಸುತ್ತವೆ
  - ಅವು ನೀರಿನಲ್ಲಿ ಹೆಚ್ಚಾಗಿ ಕರಗುತ್ತವೆ
  - ಅವುಗಳು ಸಂಕಲನ ಕ್ರಿಯೆಗೆ ಒಳಪಡುತ್ತವೆ
26. ಕೆಳಗಿನ ಯಾವ ರೀಯೇಜಂಟನ್ನು ಬಳಸಿ ಥೀನಾಲನ್ನು ಅಲ್ಟ್ರೋಹಾಲ್ ನಿಂದ ಪ್ರತ್ಯೇಕಿಸಬಹುದು
- ಬ್ರೋಮೀನ್ ನೀರು
  - ಸೋಡಿಯಂ ಲೋಹ
  - ಕಬ್ಜಿ ಲೋಹ
  - ಕ್ಲೋರಿನ್ ನೀರು
27. ಈ ಕೆಳಗಿನ ಸಂಯುಕ್ತ ವಸ್ತುಗಳಲ್ಲಿ ಹ್ಯಾಲೋಫಾರ್ಮ ಕ್ರಿಯೆಗೆ ಯಾವುದು ಒಳಪಡುತ್ತದೆ ?
- $\text{CH}_3\text{COCH}_3$
  - $\text{HCHO}$
  - $\text{CH}_3\text{CH}_2\text{Br}$
  - $\text{CH}_3 - \text{O} - \text{CH}_3$

Space for Rough Work / ಒರಟು ಕೆಲಸಕ್ಕೆ ಸ್ಥಳ

28. Which of the following will be the most stable diazonium salt ( $\text{R N}_2^+ \text{X}^-$ ) ?
- (A)  $\text{CH}_3 \text{N}_2^+ \text{X}^-$   
 (B)  $\text{C}_6\text{H}_5 \text{N}_2^+ \text{X}^-$   
 (C)  $\text{CH}_3 \text{CH}_2 \text{N}_2^+ \text{X}^-$   
 (D)  $\text{C}_6\text{H}_5 \text{CH}_2 \text{N}_2^+ \text{X}^-$
29. Which of the following bases is *not* present in DNA ?
- (A) Adenine  
 (B) Guanine  
 (C) Cytosine  
 (D) Uracil
30. Which one of the following is a polyamide polymer ?
- (A) Terylene  
 (B) Nylon-6,6  
 (C) Buna-S  
 (D) Bakelite
28. ಈ ಕೆಳಗಿನ ದ್ವೇಷಜೀವಿಯಂ ( $\text{R N}_2^+ \text{X}^-$ )  
 ಲವಣಗಳಲ್ಲಿ ಯಾವುದು ಹೆಚ್ಚಿನ ಸ್ಥಿರತೆ ಹೊಂದಿದೆ ?
- (A)  $\text{CH}_3 \text{N}_2^+ \text{X}^-$   
 (B)  $\text{C}_6\text{H}_5 \text{N}_2^+ \text{X}^-$   
 (C)  $\text{CH}_3 \text{CH}_2 \text{N}_2^+ \text{X}^-$   
 (D)  $\text{C}_6\text{H}_5 \text{CH}_2 \text{N}_2^+ \text{X}^-$
29. ಈ ಕೆಳಕಂಡ ಯಾವ ಪ್ರತ್ಯಾಮ್ನ ಡಿ.ಎನ್.ಎ. ನಲ್ಲಿ  
 ಇರುವದಿಲ್ಲ ?
- (A) ಅಡೆನಿನ್  
 (B) ಗ್ಲ್ಯಾನಿನ್  
 (C) ಸ್ಟೋಸಿನ್  
 (D) ಯುರಾಸಿಲ್
30. ಈ ಕೆಳಕಂಡ ಹಾಲಿಮರಗಳಲ್ಲಿ ಹಾಲಿಅಪ್ಯೆಡ್  
 ಹಾಲಿಮರ್ ಯಾವುದು ?
- (A) ಟೆರಿಲಿನ್  
 (B) ನ್ಯೆಲಾನ್-6,6  
 (C) ಬೂನಾ-S  
 (D) ಬ್ಯಾಕೆಲೆಟ್

Space for Rough Work / ಒರಟೆ ಉಲಂಘಣಿ ಸ್ಥಳ

31. In F.C.C. the unit cell is shared equally by how many unit cells?

- (A) 10
- (B) 8
- (C) 6
- (D) 2

32. At a particular temperature, the ratio of molar conductance to specific conductance of 0.01 M NaCl solution is

- (A)  $10^5 \text{ cm}^3 \text{ mol}^{-1}$
- (B)  $10^3 \text{ cm}^3 \text{ mol}^{-1}$
- (C)  $10 \text{ cm}^3 \text{ mol}^{-1}$
- (D)  $10^5 \text{ cm}^2 \text{ mol}^{-1}$

33. Isotonic solutions are solutions having the same

- (A) Surface tension
- (B) Vapour pressure
- (C) Osmotic pressure
- (D) Viscosity

31. ಎಫ್.ಸಿ.ಸಿ. ನಲ್ಲಿ ಇರುವ ಯೂನಿಟ್ ಸೆಲ್ ಬೇರೆ ಎಪ್ಪುಯೂನಿಟ್ ಸೆಲ್‌ನೊಂದಿಗೆ ಹಂತಕೊಂಡಿರುತ್ತದೆ

- (A) 10
- (B) 8
- (C) 6
- (D) 2

32. ಒಂದು ನಿರ್ದಿಷ್ಟ ತಾಪಮಾನದಲ್ಲಿ 0.01 M NaCl ದ್ರಾವಣದ ಮೇಲಾರ ವಾಪಕೆ ಹಾಗೂ ಏತಿಷ್ಟ ವಾಪಕತೆಯ ಅನುಭಾತ

- (A)  $10^5 \text{ cm}^3 \text{ mol}^{-1}$
- (B)  $10^3 \text{ cm}^3 \text{ mol}^{-1}$
- (C)  $10 \text{ cm}^3 \text{ mol}^{-1}$
- (D)  $10^5 \text{ cm}^2 \text{ mol}^{-1}$

33. ಸಮ ಆಸ್ತಾಟಿಕ ಒತ್ತಡದ ದ್ರಾವಣಗಳು, ಒಂದೇ ರೀತಿಯ \_\_\_\_\_ ಹೊಂದಿರುತ್ತವೆ.

- (A) ಮೇಲ್ಮೈ ಎಳೆತ
- (B) ಅವಿ ಒತ್ತಡ
- (C) ಆಸ್ತಾಟಿಕ ಒತ್ತಡ
- (D) ಸ್ನಾಗ್

Space for Rough Work / ಒರಟು ಕೆಲಸಕ್ಕೆ ಸ್ಥಳ

34. The temperature coefficient of a reaction is 2. When the temperature is increased from  $30^{\circ}\text{C}$  to  $90^{\circ}\text{C}$ , the rate of reaction is increased by
- 150 times
  - 410 times
  - 72 times
  - 64 times
35. Gold sol is *not* a
- Lyophobic sol
  - Negatively charged sol
  - Macromolecular sol
  - Multimolecular colloid
36. The common impurity present in bauxite is
- $\text{CuO}$
  - $\text{ZnO}$
  - $\text{Fe}_2\text{O}_3$
  - $\text{Cr}_2\text{O}_3$
34. ಒಂದು ಕ್ರಿಯೆಯ ಉಷ್ಣತೆಯ ಕೋಷಿಕೆಯೆಂಟೆ 2 ಅಗಿದೆ. ಒಂದು ಕ್ರಿಯೆಯ ಉಷ್ಣತೆಯನ್ನು  $30^{\circ}\text{C}$  ನಿಂದ  $90^{\circ}\text{C}$  ಗೆ ಹೆಚ್ಚಿಸಲಾಗುತ್ತದೆ. ಆಗ ಕ್ರಿಯೆಯ ವೇಗ ಎಷ್ಟು ಹೆಚ್ಚಿಗೆನ್ನುತ್ತದೆ
- 150 ಸಮಯ
  - 410 ಸಮಯ
  - 72 ಸಮಯ
  - 64 ಸಮಯ
35. ಬಂಗಾರದ ಕಲಿಲವು ಕೆಳಗಿನವರ್ಗಗಳಲ್ಲಿ ಯಾವುದು ಅಗಿಲ್ಲ
- ಲಿಯೋಪ್ರೋಬಿಕ್ ಸಾಲ್
  - ಮಣವಿದ್ಯುದಂಶಪ್ರಳ್ಳಿ ಸಾಲ್
  - ಮ್ಯಾಕ್ರೋಮೋಲಿಕ್ಲೂಲರ್ ಸಾಲ್
  - ಮಲ್ಟಿಮೋಲಿಕ್ಲೂಲರ್ ಸಾಲ್
36. ಸಾಮಾನ್ಯವಾಗಿ ಬಾಕ್ಸಿಟ್ ಅದಿರಿನಲ್ಲಿರುವ ಅಶುದ್ಧತೆಗಳು ಯಾವುದೆಂದರೆ
- $\text{CuO}$
  - $\text{ZnO}$
  - $\text{Fe}_2\text{O}_3$
  - $\text{Cr}_2\text{O}_3$

Space for Rough Work / ಒರಟು ಕೆಲಸಕ್ಕಾಗಿ

- 37.** Very pure N<sub>2</sub> can be obtained by
- (A) Thermal decomposition of ammonium dichromate
  - (B) Treating aqueous solution of NH<sub>4</sub>Cl and NaNO<sub>2</sub>
  - (C) Liquification and fractional distillation of liquid air
  - (D) Thermal decomposition of sodium azide
- 38.** Which of the following oxidation states is common for all lanthanides?
- (A) +2
  - (B) +3
  - (C) +4
  - (D) +5
- 39.** The electronic configuration of transition element "X", is +3, oxidation state is [Ar]3d<sup>5</sup>. What is its atomic number?
- (A) 25
  - (B) 26
  - (C) 27
  - (D) 24
- 37.** ಅತ್ಯಂತ ಶುದ್ಧ N<sub>2</sub> ನ್ನು ಪಡೆಯಬಹುದಾದ ವಿಧಾನ
- (A) ಅಮೋನಿಯಮ್ ಡ್ಯೂಕ್ಲೋಮೆಟ್‌ನ್ನು ಶಾವಿದಿಂದ ವಿಭజನೆ
  - (B) NH<sub>4</sub>Cl ದ್ರವಣವನ್ನು NaNO<sub>2</sub> ದ್ರವಣದಿಂದ ವರ್ತಿಸಿದಾಗ
  - (C) ದ್ರವಗಳಿಯನ್ನು ದ್ರವಕರಿಸುವುದು ಮತ್ತು ಭಿನ್ನಾಸ್ತವನ್ನೊಳಗೊಳಿಸುವುದು
  - (D) ಸೊಡಿಯಂ ಅಜ್ಞೆಡ್‌ನ್ನು ಶಾವಿದಿಂದ ವಿಭಜನೆ
- 38.** ಈ ಕೆಳಕಂಡ ಯಾವ ಲುತ್ತಾರ್ಥಿ ಸ್ಥಿತಿ ಲ್ಯಾಂಥಾನಿಡ್‌ಗಳಿಗೆ ಸಾಮಾನ್ಯವಾಗಿರುತ್ತದೆ?
- (A) +2
  - (B) +3
  - (C) +4
  - (D) +5
- 39.** ಒಂದು ಟ್ರಾನ್ಸಿಫರ್‌ ಮೂಲ ವಸ್ತು "X" ನ ಆಕ್ಸಿಡೇಷನ್ ನಂಬರ್ +3 ಆಗಿದೆ, ಅದರ ಎಲಕ್ಟ್ರಾನ್ ವಿನ್ಯಾಸ [Ar]3d<sup>5</sup> ಆಗಿದೆ ಹಾಗೆದ್ದರೆ ಈ ಮೂಲ ವಸ್ತುವಿನ ಅನಿಲ ಸಂಖ್ಯೆ ಎಷ್ಟುರುತ್ತದೆ?
- (A) 25
  - (B) 26
  - (C) 27
  - (D) 24

Space for Rough Work / ಒರಟು ಕೆಲವು ಸ್ಥಳ

40. n-Propyl chloride reacts with sodium metal in dry ether to give
- $\text{CH}_3 - \text{CH}_2 - \text{CH}_2 - \text{CH}_2 - \text{CH}_2 - \text{CH}_3$
  - $\text{CH}_3 - \text{CH}_2 - \text{CH}_3$
  - $\text{CH}_3 - \text{CH}_2 - \text{CH}_2 - \text{CH}_3$
  - $\text{CH}_3 - \text{CH}_2 - \text{CH}_2 - \text{CH}_2 - \text{CH}_2 - \text{CH}_2 - \text{CH}_3$
41. When the vapours of tertiary butyl alcohol are passed through heated copper at 573 K, the product formed is
- But-2-ene
  - 2-Butanone
  - 2-Methyl propene
  - Butanal
42. What is the increasing order of acidic strength among the following ?
- p-methoxy phenol
  - p-methyl phenol
  - p-nitro phenol
- ii < iii < i
  - iii < ii < i
  - i < ii < iii
  - i < iii < ii
40. n-ಪ್ರೋಪಿಲ್ ಬೆಂಫ್ರೆಡನ್ನು ಸೋಡಿಯಂ ಲೋಕದೊಂದಿಗೆ ವರ್ತಿಸಿದಾಗ ಬರುವ ಸಂಯುಕ್ತ
- $\text{CH}_3 - \text{CH}_2 - \text{CH}_2 - \text{CH}_2 - \text{CH}_2 - \text{CH}_3$
  - $\text{CH}_3 - \text{CH}_2 - \text{CH}_3$
  - $\text{CH}_3 - \text{CH}_2 - \text{CH}_2 - \text{CH}_3$
  - $\text{CH}_3 - \text{CH}_2 - \text{CH}_2 - \text{CH}_2 - \text{CH}_2 - \text{CH}_2 - \text{CH}_3$
41. ಶೈತಿಯಕ ಬ್ರಾಹ್ಮೇಲ್ ಅಲೆಕ್ಟೋಲನ್ ಆವಿಯನ್ನು 573 K ಗೆ ಕಾಯಿಸಿದ ತಾಪ್ತದ ಮೇಲೆ ಕಾಯಿಸಿದಾಗ ಬರುವ ಕ್ರಿಯಾಘಳ
- ಬ್ರೂಟ್-2-ಯಿನ್
  - 2-ಬ್ರೂಟಾನೋನ್
  - 2-ಮಿಥ್ರೇಲ್ ಪ್ರೈಪೇನ್
  - ಬ್ರೂಟಾಲ್
42. ಇವುಗಳಲ್ಲಿ ಆವ್ಯಾ ಪ್ರಬಲತೆ ಹೆಚ್ಚಿತಾ ಹೋಗುವ ಸರಿಯಾದ ಕ್ರಮ
- p-ಮಿಥಾಕ್ಸಿಫಿನಾಲ್
  - p-ಮಿಥ್ರೇಲ್ ಫಿನಾಲ್
  - p-ನೈಟ್ರೋ ಫಿನಾಲ್
- ii < iii < i
  - iii < ii < i
  - i < ii < iii
  - i < iii < ii

Space for Rough Work / ಒರಟು ಕೆಲಸಕ್ಕಿ ಸ್ಥಳ

43. Which of the following is more basic than aniline ?
- (A) Diphenylamine
  - (B) Triphenylamine
  - (C) p-nitroaniline
  - (D) Benzylamine
43. ಕೆಳಗಿನವುಗಳಲ್ಲಿ ಯಾವುದು ಅನಿಲೀನಾಗಿಂತ ಹೆಚ್ಚು ಪ್ರತ್ಯಾಮ್ಲೋಯಿವಾಗಿದೆ ?
- (A) ಡೈಫೆನ್ಯಿಲಾಮೈನ್
  - (B) ಟ್ರಿಫೆನ್ಯಿಲಾಮೈನ್
  - (C) p-ನೈಟ್ರೋಅನಿಲೀನ್
  - (D) ಬೆಂಜೀಲಾಮೈನ್
44. The two forms of D-Glucopyranose are called
- (A) Diastereomers
  - (B) Anomers
  - (C) Epimers
  - (D) Enantiomers
44. D-ಗ್ಲುಕೊಪ್ಪೆರನೋಸ್‌ನ ಎರಡು ಉಂಗುರ ಮಾದರಿಗಳನ್ನು ಈ ರೀತಿ ಕರೆಯುತ್ತಾರೆ
- (A) ಡೈಯಾಸ್ಟ್ರೋಎರ್ಸ್
  - (B) ಅನೋಮರ್ಸ್
  - (C) ಐಪಿಮರ್ಸ್
  - (D) ಎನಾನ್ಟಿಯಾಮರ್ಸ್
45. Among the following, the branched chain polymer is
- (A) Polyvinyl chloride
  - (B) Bakelite
  - (C) Low density polythene
  - (D) High density polythene
45. ಕೆಳಗಿನವುಗಳಲ್ಲಿ ಯಾವುದು ಬ್ರೌಂಚೆಡ್ ಪಾಲಿಮರ್ ಆಗಿರುತ್ತದೆ
- (A) ಪಾಲಿವಿನ್ಯಾಲ್ ಕ್ಲೋರೈಡ್
  - (B) ಬೆಕಲೆಟ್
  - (C) ಲೋ ಡೆನೆಸಿಟಿ ಪಾಲಿಥೀನ್
  - (D) ಹೈ ಡೆನೆಸಿಟಿ ಪಾಲಿಥೀನ್

Space for Rough Work / ಒರಟು ಕೆಲಸಕ್ಕಿಂತ ಸ್ನಾಳ

- 46.** Edge length of a cube is 300 pm. Its body diagonal would be
- 600 pm
  - 423 pm
  - 519.6 pm
  - 450.5 pm
- 47.** Which of the following is *not* a conductor of electricity?
- Solid NaCl
  - Cu
  - Fused NaCl
  - Brine solution
- 48.** For a cell reaction involving two electron changes,  $E_{cell}^0 = 0.3$  V at 25°C. The equilibrium constant of the reaction is
- $10^{-10}$
  - $3 \times 10^{-2}$
  - 10
  - $10^{10}$
- 46.** ಒಂದು ಘನದ ಬದಿ ಉದ್ದ್ಯ 300 pm ವಾಗಿರುತ್ತದೆ. ಅದರ ಕಾಯ ಕಣವು
- 600 pm
  - 423 pm
  - 519.6 pm
  - 450.5 pm
- 47.** ಈ ಕೆಳಗಿನವುಗಳಲ್ಲಿಯಾವುದು ವಿದ್ಯುತ್ ವಾಹಕ ವಲ್ಲ
- ಘನ NaCl
  - Cu
  - ಕರಗಿದ NaCl
  - ಉಪ್ಪು ಮಿಶ್ರಿತ ನೀರು
- 48.** 25°C ನಲ್ಲಿ ಎರಡು ಎಲೆಕ್ಟ್ರಾನ್ ಬದಲಾವಣೆಯಾಗುವ ಒಂದು ಕೋಶ ಕ್ರಯೆಗೆ,  $E_{cell}^0 = 0.3$  V. ಈ ಕ್ರಯೆಯ ಸಮಸ್ಥಿತಿ ಸ್ಥಿರಾಂಕ
- $10^{-10}$
  - $3 \times 10^{-2}$
  - 10
  - $10^{10}$

---

Space for Rough Work / ಒರಟು ಕೆಲಸಕ್ಕೆ ಸ್ಥಳ

49. The value of rate constant of a pseudo first order reaction

- (A) Depends only on temperature
- (B) Depends on the concentration of reactants present in small amounts
- (C) Depends on the concentration of reactants present in excess
- (D) Is independent of the concentration of reactants

50.  $(CH_3)_3SiCl$  is used during polymerization of organosilicons because

- (A) The chain length of organosilicon polymers can be controlled by adding  $(CH_3)_3SiCl$
- (B)  $(CH_3)_3SiCl$  improves the quality and yield of the polymer
- (C)  $(CH_3)_3SiCl$  does not block the end terminal of silicone polymer
- (D)  $(CH_3)_3SiCl$  acts as a catalyst during polymerisation

49. ಮಿಥ್ಯಾ ಪ್ರಥಮ ವರ್ಗದ ಕ್ರಿಯಾ ವೇಗನಿಯತಾಂಕದ ಮೌಲ್ಯವು

- (A) ಶಾಖಿದ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆ
- (B) ಪ್ರತಿವರ್ತಕದ ಸಾರಥಯ ಕಡಿಮೆ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ
- (C) ಪ್ರತಿವರ್ತಕದ ಸಾರಥಯ ಹೆಚ್ಚು ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ
- (D) ಪ್ರತಿವರ್ತಕದ ಸಾರಥಯ ಮೇಲೆ ಅವಲಂಬಿತವಾಗಿರುವುದಿಲ್ಲ

50. ಆಗಾಂನೋಸಿಲಿಕೋನಾಗಳ ಪಾಲಿಮರಿಕರಣದಲ್ಲಿ  $(CH_3)_3SiCl$  ಯಾಕೆ ಒಳಗೊಂಡರೆ

- (A)  $(CH_3)_3SiCl$  ಅನ್ನ ಸೇರಿಸುವ ಆಗಾಂನೋಸಿಲಿಕೋನಾ ಪಾಲಿಮರದ ಸರಪಳಿ ಉದ್ದೇಶನ್ನು ಹಿಡಿತದಲ್ಲಿ ಇರಿಸಬಹುದು
- (B)  $(CH_3)_3SiCl$ , ಪಾಲಿಮರನ ಗುಣ ಮತ್ತು ಉತ್ಪನ್ನದ ಪ್ರಮಾಣವನ್ನು ಹೆಚ್ಚಿಸುತ್ತದೆ
- (C)  $(CH_3)_3SiCl$ , ಸಿಲಿಕೋನಾ ಪಾಲಿಮರನ ಕೊನೆ ತುದಿಯನ್ನು ಮುಚ್ಚಬಹುದು
- (D)  $(CH_3)_3SiCl$ , ಪಾಲಿಮರಿಕರಣದಲ್ಲಿ ವೇಗವರ್ಧಕವಾಗಿ ವರ್ತಿಸುವುದು

Space for Rough Work / ಒರಟು ಕೆಲಸಕ್ಕೆ ಸ್ಥಳ



51. When  $\text{PbO}_2$  reacts with concentrated  $\text{HNO}_3$ , the gas evolved is  
 (A)  $\text{NO}_2$   
 (B)  $\text{O}_2$   
 (C)  $\text{N}_2$   
 (D)  $\text{N}_2\text{O}$
52.  $\text{KMnO}_4$  acts as an oxidising agent in alkaline medium. When alkaline  $\text{KMnO}_4$  is treated with  $\text{KI}$ , iodide ion is oxidised to  
 (A)  $\text{I}_2$   
 (B)  $\text{IO}^-$   
 (C)  $\text{IO}_3^-$   
 (D)  $\text{IO}_4^-$
53.  $[\text{Fe}(\text{NO}_2)_3 \text{Cl}_3]$  and  $[\text{Fe}(\text{O} - \text{NO})_3 \text{Cl}_3]$  shows  
 (A) Linkage isomerism  
 (B) Geometrical isomerism  
 (C) Optical isomerism  
 (D) Hydrate isomerism
51. ಪ್ರಬಲ  $\text{HNO}_3$  ಯು  $\text{PbO}_2$  ಚೊತೆ ವರ್ತಿಸಿದಾಗ ಉಂಟಾಗುವ ಅನಿಲ  
 (A)  $\text{NO}_2$   
 (B)  $\text{O}_2$   
 (C)  $\text{N}_2$   
 (D)  $\text{N}_2\text{O}$
52. ಪ್ರತ್ಯಾಮ್ಲಿಯ ಮಾಡ್ಯಮದಲ್ಲಿ  $\text{KMnO}_4$  ಉತ್ಪತ್ತಿರೂಪಾರ್ಥಿಯಾಗಿ ವರ್ತಿಸುತ್ತದೆ. ಪ್ರತ್ಯಾಮ್ಲಿಯ ಮಾಡ್ಯಮದಲ್ಲಿ  $\text{KMnO}_4$  ನ್ನು  $\text{KI}$  ನೊಂದಿಗೆ ವರ್ತಿಸಿದಾಗ  $\text{I}^-$  ಐಯೋನ್ ಉತ್ಪಾಷಣಿ  
 (A)  $\text{I}_2$   
 (B)  $\text{IO}^-$   
 (C)  $\text{IO}_3^-$   
 (D)  $\text{IO}_4^-$
53.  $[\text{Fe}(\text{NO}_2)_3 \text{Cl}_3]$  ಮತ್ತು  $[\text{Fe}(\text{O} - \text{NO})_3 \text{Cl}_3]$  ತೋರಿಸುತ್ತವೆ  
 (A) ಸಂಬಂಧ ಸಮಾಂಗತೆ  
 (B) ಜ್ಯಾಮಿತಿ ಸಮಾಂಗತೆ  
 (C) ಬೆಳಕು ಸಮಾಂಗತೆ  
 (D) ಸಜಲ ಸಮಾಂಗತೆ

Space for Rough Work / ಒರಟೆ ಕೆಲಸಕ್ಕೆ ಸ್ಥಳ

54. Tertiary alkyl halide is practically inert to substitution by  $S_N2$  mechanism because of

- (A) Insolubility
- (B) Instability
- (C) Inductive effect
- (D) Steric hindrance

55. The products X and Z in the following reaction sequence are





- (A) Isopropylbenzene and acetone
- (B) Cumene peroxide and acetone
- (C) Isopropylbenzene and isopropyl alcohol
- (D) Phenol and acetone

54. ದ್ವೇಷಿಕೆ ನೂಕಿಯೋಕಾಂಸ್ಟ್ರಿಯ ಆದೇಶ ಕ್ರಿಯೆಯಲ್ಲಿ ತೃತಿಯ ಅಲ್ಕೀಲ್ ಹಾಲೈಡ್‌ಗಳ ಪ್ರಾಯೋಗಿಕವಾಗಿ ಜಡತ್ವಾಗಿರುತ್ತದೆ ಏಕೆಂದರೆ?

- (A) ಕರಗುವುದಿಲ್ಲ
- (B) ಅಸ್ಥಿರತೆ
- (C) ಇಂಡಕ್ಟಿವ್ ಪರಿಣಾಮ
- (D) ಸ್ಟಿರಿಕ್ ಪರಿಣಾಮ


55. ಈ ಕಳಿಗನ ರಸಾಯನಿಕ ಕ್ರಿಯೆ ಸರಣಿಯಲ್ಲಿ ಉತ್ಪನ್ನಗಳು X ಮತ್ತು Z ಗುರುತಿಸಿ



- (A) ಐಸೊಪ್ರೋಪೆಲ್ ಬೆಂಜೀನ್ ಮತ್ತು ಅಸಿಟೋನ್
- (B) ಕ್ರೂಮೀನ್ ಪೆರೆಂಟ್‌ಡಾ ಮತ್ತು ಅಸಿಟೋನ್
- (C) ಐಸೊಪ್ರೋಪೆಲ್ ಬೆಂಜೀನ್ ಮತ್ತು ಐಸೊಪ್ರೋಪೆಲ್ ಅಲ್ಕೋಹಾಲ್
- (D) ಫೀನಾಲ್ ಮತ್ತು ಅಸಿಟೋನ್


Space for Rough Work / ಒರಟು ಕೆಲಸಕ್ಕೆ ಸ್ಥಳ

56. The appropriate reagent for the following transformation is




- (A) Zn – Hg/HCl
- (B)  $\text{H}_2\text{N} - \text{NH}_2$ , KOH/ethylene glycol
- (C) Ni/H<sub>2</sub>
- (D) NaBH<sub>4</sub>

57. In the following reaction




- the compound Z is
- (A) Benzoic acid
  - (B) Benzaldehyde
  - (C) Acetophenone
  - (D) Benzene

56. ಈ ಕೆಳಗಿನ ಪರಿವರ್ತನೆಯಲ್ಲಿ ಬೇಕಾಗುವ ಸೂಕ್ತ ಕ್ರಿಯಾಕಾರಕ ಏನ್ನು



- (A) Zn – Hg/HCl
- (B)  $\text{H}_2\text{N} - \text{NH}_2$ , KOH/ethylene glycol  
(ಇಣ್ಣೆಲಿನ ಗ್ಲೂಕಾಲ್)
- (C) Ni/H<sub>2</sub>
- (D) NaBH<sub>4</sub>

57. ಈ ಕೆಳಗಿನ ರಸಾಯನಿಕ ಕ್ರಿಯೆಯಲ್ಲಿ Z ನ್ನು ಗುರುತಿಸಿ



- (A) ಬೆಂರ್ಬೂಡಿಕ್ ಆಸಿಡ್
- (B) ಬೆಂಡಾಲ್ಡ್ಯೂಡ್
- (C) ಆರ್ಟೋಫೆನೋನ್
- (D) ಬೆಂಡೆನ್

Space for Rough Work / ಒರಟ್ಟಿ ಕೆಲಸಕ್ಕೆ ಸ್ಥಳ

58. The reaction of Benzenediazonium chloride with aniline yields yellow dye. The name of the yellow dye is
- p-Hydroxyazobenzene
  - p-Aminoazobenzene
  - p-Nitroazobenzene
  - o-Nitroazobenzene
59. The glycosidic linkage involved in linking the glucose units in amylose part of starch is
- $C_1 - C_4 \beta$ -linkage
  - $C_1 - C_6 \alpha$ -linkage
  - $C_1 - C_6 \beta$ -linkage
  - $C_1 - C_4 \alpha$ -linkage
60. Ziegler-Natta catalyst is used to prepare
- Low-density polythene
  - Teflon
  - High density polythene
  - Nylon-6
58. ಬೆಂಡನ್ ಡೈಆಜೋನಿಯಂ ಕ್ಲೋರಿಡ್‌ನೊಂದಿಗೆ ಅನಿಲಿನ್ (Aniline) ವತ್ತಿಸಿದಾಗ ಹಳದಿಬಣ್ಣದ ಡೈ ಲುತ್ತಿಯಾಗುತ್ತದೆ. ಆ ಹಳದಿ ಡೈ (Dye) ನ್ನು ಹಂಸರು
- p-ಹೈಡ್ರೋಆಕ್ಟಿವ್‌ಆಜೋಬೆಂಡನ್
  - p-ಆಮ್ಲನೊಂದಾಜೋಬೆಂಡನ್
  - p-ನೈಟ್ರೋಆಜೋಬೆಂಡನ್
  - o-ನೈಟ್ರೋಆಜೋಬೆಂಡನ್
59. ಸ್ಟ್ರಾಚ್‌ನ ಅಮ್ಲನೊಂದಾಗಿ ಗ್ಲೂಕೋಸ್ ಯೂನಿಟ್‌ಗಳನ್ನು ಬಂಧಿಸಿರುವ ಗ್ಲೂಕೋಸ್‌ಡಿಕ್‌ ಬಂಧ ಯಾವುದು?
- $C_1 - C_4 \beta$ -linkage
  - $C_1 - C_6 \alpha$ -linkage
  - $C_1 - C_6 \beta$ -linkage
  - $C_1 - C_4 \alpha$ -linkage
60. ಈ ಕೆಳಕಂಡ ಯಾವ ವಸ್ತುವನ್ನು ತಯಾರಿಸಲು ರಿಫ್ಲೋರ್‌-ನಟ್‌ ವೇಗವರ್ದರ್ಶಕವನ್ನು ಉಪಯೋಗಿಸುತ್ತಾರೆ?
- ಲಘುಸಾಂದ್ರ ಪಾಲಿಥಿನ್
  - ಟೆಫಲನ್
  - ಅಡಿಸಾಂದ್ರ ಪಾಲಿಥಿನ್
  - ನೈಲಾನ್-6

Space for Rough Work / ಒರಟು ಕೆಲವು ಸ್ಥಳ

ನಾಮಾನ್ಯ ಪ್ರವೇಶ ವರ್ಷ - 2018

ದಿನಾಂಕ	ವಿಷಯ	ಸಮಯ
19-04-2018	ರಸಾಯನಶಾಸ್ತ್ರ	ಮ. 2.30 ರಿಂದ 3.50 ರ ವರೆಗೆ
ಗರಿಷ್ಠ ಅಂತರಳು	ಚಟ್ಟ ಅವಧಿ	ಉತ್ತರಿಸಲು ಇರುವ ಗರಿಷ್ಠ ಅವಧಿ
60	80 ನಿರೂಪಗಳು	70 ನಿರೂಪಗಳು

ಪರ್ಯಾಯ ಕೋಡ್



ನಿಮ್ಮ ಸಿಇಟ್ ಸಂಖ್ಯೆಯನ್ನು ಬರೆಯಿರಿ

--	--	--	--	--

ಮಾಡಿ :

- ಒಂಬತ್ತರ ಉತ್ತರ ಪ್ರತೀಕೆಯಲ್ಲಿ ಮತ್ತು ಪ್ರವೇಶ ಪತ್ರದಲ್ಲಿ ಮುದ್ರಿತವಾಗಿರುವ ಸಿಇಟ್ ಸಂಖ್ಯೆ ಮತ್ತು ಹೆಸರು ಒಂದೇ ಆಗಿರೆಯ ಎಂದು ಮತ್ತೊಮ್ಮೆ ದೃಢೀಕರಿಸಿಕೊಳ್ಳ.
- ಕೊಳಿದಿ ಮೇಲ್ಮೂರಾರಕರಿಂದ ಈ ಪ್ರತೀಕೆಯನ್ನು ನಿರೂಪಿಸಿ 2ನೇ ಬೇಲ್ ಅದ ನಂತರ, ಅಂದರೆ ಮ. 2.30 ಅದ ನಂತರ ಕೊಡಲಾಗುವುದು.
- ನಿರೂಪಿಸಿ ನಿರೂಪಿಸಿ ಪ್ರತೀಕೆಯನ್ನು ಮತ್ತು ಸಿ.ಎಂ.ಆರ್. ಉತ್ತರ ಪ್ರತೀಕೆಯ ವರ್ಣನೆ ಕೊಳ್ಳಿ 2ನೇ ಆಗಿರುವುದನ್ನು ಹಾತ್ತಿಪಡಿಸಿಕೊಳ್ಳಿ.
- ಪ್ರತೀಕೆಯ ವರ್ಣನೆ ಕೊಳ್ಳಿ ಮತ್ತು ಕ್ರಮ ಸಂಖ್ಯೆಯನ್ನು ನಾಮಿಸಲು ರೋಲನಲ್ಲಿ ತಪ್ಪಿಲ್ಲದೆ ಬರಿಯಬೇಕು.
- ಸಿ.ಎಂ.ಆರ್. ಉತ್ತರ ಪ್ರತೀಕೆಯ ಕೆಳಭಾಗದ ನಿಗರಿತ ಜಾಗದಲ್ಲಿ ಮಾರ್ಗ ಸಹಿ ಮಾಡಬೇಕು.

ಮಾಡಬೇಡಿ :

- ಸಿ.ಎಂ.ಆರ್. ಉತ್ತರ ಪ್ರತೀಕೆಯಲ್ಲಿ ಮುದ್ರಿತವಾಗಿರುವ ಚೈಮಿಂಗ್ ಮಾರ್ಗನ್ನು ತಿಳಿಬಾರದು / ಹಾಳುಮಾಡಬಾರದು / ಅಳಿಸಬಾರದು.
- ಮೂರನೇ ಬೇಲ್ ಮ. 2.40 ಟ್ರಿ ಅಗ್ನಾತ್ಯದ. ಅಲ್ಲಿಯವರೆಗೂ,
  - ಪ್ರತೀಕೆಯ ಬಲಭಾಗದಲ್ಲಿರುವ ಸೀಲ್ ಅನ್ನು ತೆಗೆಯಬಾರದು.
  - ಪ್ರತೀಕೆಯ ಒಳಗೆ ಇರುವ ಪ್ರತೀಕೆಗಳನ್ನು ನೋಡಲು ಪ್ರಯೋಗಿಸಬಾರದು.
  - ಸಿ.ಎಂ.ಆರ್. ಉತ್ತರ ಪ್ರತೀಕೆಯಲ್ಲಿ ಉತ್ತರಿಸಲು ಪ್ರಾರಂಭಿಸಬಾರದು.
- ಅಭ್ಯರ್ಥಿಗಳಿಗೆ ಮುಖ್ಯ ಮೂಲಕನ್ನು
- ಪ್ರತೀಕೆಯಲ್ಲಿ ಚಟ್ಟ 60 ಪ್ರತೀಗಳಿಂದ ಪ್ರತಿ ಪ್ರತೀಗೂ 4 ಬಹು ಆಯ್ದೆ ಉತ್ತರಗಳು ಇರುತ್ತವೆ.
- ಮೂರನೇ ಬೇಲ್ ಅಂದರೆ ಮ. 2.40ರ ನಂತರ ಪ್ರತೀಕೆಯ ಬಲಭಾಗದಲ್ಲಿರುವ ಸೀಲ್ ತೆಗೆದು ಈ ಪ್ರತೀಕೆಯಲ್ಲಿ ಯಾವುದೇ ಮುಂಗಳು ಮುದ್ರಿತವಾಗಿಲ್ಲದೆ ಇರುವುದು ಒಂದು ಬಂದಲ್ಲಿ ಅಥವಾ ಹರಿದು ಹೊಗಿದ್ದಲ್ಲಿ ಅಥವಾ ಯಾವುದೇ ಬಂಧಗಳು ಬಿಡುಕೊಗಿದ್ದೇ ಎಂಬುದನ್ನು ಲಿಂಗಿತಪಡಿಸಿಕೊಂಡು, ಈ ರೀತಿ ಆಗಿದ್ದರೆ ಕೊಡಲ್ಲಿ ಕೊಳಿದಿ ಮೇಲ್ಮೂರಾರಕರಿಂದ ಪ್ರತೀಕೆಯನ್ನು ಬದಲಾಯಿಸಿಕೊಳ್ಳಿ, ನಂತರ ಸಿ.ಎಂ.ಆರ್. ಉತ್ತರ ಪ್ರತೀಕೆಯಲ್ಲಿ ಉತ್ತರಿಸಲು ಪ್ರಾರಂಭಿಸುವುದು.
- ಮುಂದಿನ 70 ನಿರೂಪಗಳಲ್ಲಿ
  - ಪ್ರತಿ ಪ್ರತೀಯನ್ನು ಎಭ್ಯೂರ್ಕೆಯಿಂದ ಒದಿ.
  - ಪ್ರತಿ ಪ್ರತೀಯ ಕೆಳಗೆ ಕೊಟ್ಟಿರುವ ನಾಲ್ಕು ಬಹು ಆಯ್ದೆಯ ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆಯ್ದು ಮಾಡಿ.
  - ಪ್ರತೀಕೆಯಲ್ಲಿನ ಪ್ರತೀಕೆ ಅನುಗುಣವಾಗಿರುವ ಸರಿ ಉತ್ತರವನ್ನು ಸಿ.ಎಂ.ಆರ್. ಉತ್ತರ ಪ್ರತೀಕೆಯಲ್ಲಿ ಅದೇ ಕ್ರಮ ಸಂಖ್ಯೆಯ ಮುಂದೆ ನಿರೂಪಿಸಿ ಸಂಬಂಧಿಸಿದ ವ್ಯಕ್ತವನ್ನು ನೀಲಿ ಅಥವಾ ಕಪ್ಪು ಶಾಯಿಯ ಬಾಲ್ ಪಾಯಿಂಜ್ ಪೆನ್ಸಿನಿಂದ ಸಂಪರ್ಕಿಸಿ ತಂಬುಪ್ಪುದು.

ಸರಿಯಾದ ಕ್ರಮ CORRECT METHODS				ಉತ್ತರ ಕ್ರಮಗಳು WRONG METHODS							
<input checked="" type="radio"/>	<input type="radio"/>	<input checked="" type="radio"/>	<input type="radio"/>	<input checked="" type="radio"/>	<input type="radio"/>	<input type="radio"/>	<input checked="" type="radio"/>	<input type="radio"/>	<input checked="" type="radio"/>	<input type="radio"/>	<input type="radio"/>
<input type="radio"/>	<input checked="" type="radio"/>	<input type="radio"/>	<input type="radio"/>	<input type="radio"/>	<input checked="" type="radio"/>	<input type="radio"/>	<input type="radio"/>	<input checked="" type="radio"/>	<input type="radio"/>	<input type="radio"/>	<input checked="" type="radio"/>

- ಈ ಸಿ.ಎಂ.ಆರ್. ಉತ್ತರ ಪ್ರತೀಕೆಯನ್ನು ಸ್ಕೂಲ್ ಮಾಡುವ ಸ್ಕೂಲ್ ನಾ ಬಹಳ ಸೂಕ್ತವಾಗಿದ್ದು ಸ್ಕೂಲ್ ಗುರುತನ್ನು ಸಹ ಡಾಬಿಲಿಸುತ್ತದೆ. ಅದ್ದರಿಂದ ಸಿ.ಎಂ.ಆರ್. ಉತ್ತರ ಪ್ರತೀಕೆಯಲ್ಲಿ ಉತ್ತರಿಸುವ ಅಭ್ಯರ್ಥಿ ವಹಿಸಿ.
- ಪ್ರತೀಕೆಯಲ್ಲಿ ಕೊಟ್ಟಿರುವ ಬಾಲ್ ಪಾಯಿಂಜ್ ರಫ್ ಕೆಲಸಕ್ಕೆ ಉಪಯೋಗಿಗೆ ಸಿ.ಎಂ.ಆರ್. ಉತ್ತರ ಪ್ರತೀಕೆಯನ್ನು ಇದಕ್ಕೆ ಉಪಯೋಗಿಸಬೇಡಿ.
- ಕೊನೆಯ ಬೇಲ್ ಅಂದರೆ ಮ. 3.50 ಅದ ನಂತರ ಉತ್ತರಿಸುವುದನ್ನು ನಲ್ಲಿ. ನಿಮ್ಮ ಎಂದ್ರ್ಯು ಕೆಂಪ್ಲಿ ಗುರುತನ್ನು ನಿಗರಿತ ಜಾಗದಲ್ಲಿ ಹಾಕಿ.
- ಸಿ.ಎಂ.ಆರ್. ಉತ್ತರ ಪ್ರತೀಕೆಯನ್ನು ಕೊಳಿದಿ ಮೇಲ್ಮೂರಾರಕರಿಗೆ ಯಾಫಾಸ್ಕೆಯಲ್ಲಿ ನೀಡಿರಿ.
- ಕೊಳಿದಿ ಮೇಲ್ಮೂರಾರಕ ಮೇಲ್ಮೂರಾರಕ ಹಾಕೆಯನ್ನು ಪ್ರತ್ಯೇಕಿಸ (ಕೆಳವ ಪ್ರತಿ) ಅನ್ನು ವರ್ತದಲ್ಲಿ ಇಟ್ಟುಕೊಂಡು ತಳಬದಿಯ ಯಥಾಪ್ರತೀಕೆಯನ್ನು (ಅಭ್ಯರ್ಥಿಗಳ ಸ್ವಯಂ ಚೆಯಲ್ಪಾಪನಕ್ಕಾಗಿ ಮನೆಗೆ ಕೊಂಡೊಯ್ಲು ಕೊಡುತ್ತಾರೆ).
- ಉತ್ತರ ಪ್ರತೀಕೆಯ ನಕ್ಳನ್ನು ಒಂದು ವರ್ಣ ಕಾಲ ಸುರಕ್ಷಿತವಾಗಿ ಇಡಿ.
- ಹನ್ನಡ ಆವೃತ್ತಿಯ ಪ್ರತೀಗಳಲ್ಲಿ ಉತ್ತರಿಸುವ ಅಭ್ಯರ್ಥಿಗಳಿಗೆ ಹನ್ನಡದಲ್ಲಿ ಮುದ್ರಿತವಾಗಿರುವ ಪ್ರತೀಗಳ ಬಗ್ಗೆ ಏನಾದರೂ ಸಂದರ್ಭವಿದ್ದಲ್ಲಿ ಇಂಗ್ಲಿಷ್ ಆವೃತ್ತಿಯ ಪ್ರತೀಕೆಯನ್ನು ನೋಡಬಹುದು.

**COMMON ENTRANCE TEST - 2018****ANSWER KEYS - CHEMISTRY**

Qnno	A
1	2
2	3
3	1
4	2
5	3
6	2
7	4
8	3
9	2
10	3
11	1
12	1
13	3
14	2
15	1
16	4
17	2
18	2
19	2
20	4
21	1
22	3
23	1
24	1
25	1
26	1
27	1
28	2
29	4
30	2
31	3
32	1
33	3
34	4
35	3
36	3
37	4
38	2
39	2
40	1
41	3
42	3
43	4
44	2
45	3
46	3
47	1
48	4
49	3
50	1
51	2
52	3
53	1
54	4
55	1
56	2
57	2
58	2
59	4
60	3

**Note:**

-----

1. G - Indicates One GRACE MARK Awarded for the Question Number.
2. Value more than four indicates multiple answers are correct.

518369

Serial No.

**COMMON ENTRANCE TEST-2018**

VERSION CODE

DATE	SUBJECT	TIME
18-04-2018	MATHEMATICS	02.30 pm to 03.50 pm
MAXIMUM MARKS	TOTAL DURATION	MAXIMUM TIME FOR ANSWERING
60	80 Minutes	70 Minutes



MENTION YOUR CET NUMBER

**Dos:**


- Once again confirm whether the CET No. and name printed on the OMR Answer Sheet and the Admission Ticket are same.
- This question booklet is issued to you by the invigilator after the 2<sup>nd</sup> bell i.e., after 02.30 pm.
- Confirm whether the OMR Answer Sheet and the Question Paper issued to you are with same version code.
- The Version Code and Serial Number of this question booklet should be entered on the Nominal Roll without any mistakes.
- Compulsorily affix the complete signature at the bottom portion of the OMR answer sheet in the space provided.

**DON'Ts:**

- The timing and marks printed on the OMR answer sheet should not be damaged / mutilated / spoiled.
- The 3<sup>rd</sup> Bell rings at 2.40 pm, till then;
  - Do not remove the seal present on the right hand side of this question booklet.
  - Do not look inside this question booklet.
  - Do not start answering on the OMR answer sheet.

**IMPORTANT INSTRUCTIONS TO CANDIDATES**

- This question booklet contains 60 questions and each question will have one statement and four distracters. (Four different options / choices.)
- After the 3<sup>rd</sup> Bell is rung at 2.40 pm, remove the seal on the right hand side of this question booklet and check that this booklet does not have any unprinted or torn or missing pages or items etc., if so, get it replaced immediately by complete test booklet by showing it to Room Invigilator. Read each item and start answering on the OMR answer sheet.
- During the subsequent 70 minutes:
  - Read each question carefully.
  - Choose the correct answer from out of the four available distracters (options / choices) given under each question / statement.
  - Completely darken / shade the relevant circle with a blue or black ink ballpoint pen against the question number on the OMR answer sheet.



- Please note that even a minute unintended ink dot on the OMR answer sheet will also be recognized and recorded by the scanner. Therefore, avoid multiple markings of any kind on the OMR answer sheet.
- Use the space provided on each page of the question booklet for Rough Work. Do not use the OMR answer sheet for the same.
- After the last bell is rung at 3.50 pm, stop writing on the OMR answer sheet and affix your left hand thumb impression on the OMR answer sheet as per the instructions.
- Hand over the OMR answer sheet to the room invigilator as it is.
- After separating the top sheet (KEA copy), the invigilator will return the bottom sheet replica (Candidate's copy) to you to carry home for self evaluation.
- Preserve the replica of the OMR answer sheet for a minimum period of ONE year.
- In case of any discrepancy in the English and Kannada Versions, the English version will be taken as final.

1. If  $|x + 5| \geq 10$  then
- $x \in (-15, 5]$
  - $x \in (-5, 5]$
  - $x \in (-\infty, -15] \cup [5, \infty)$
  - $x \in [-\infty, -15] \cup [5, \infty)$
2. Everybody in a room shakes hands with everybody else. The total number of handshakes is 45. The total number of persons in the room is
- 9
  - 10
  - 5
  - 15
3. The constant term in the expansion of  $\left(x^2 - \frac{1}{x^2}\right)^{16}$  is
- ${}^{16}C_8$
  - ${}^{16}C_7$
  - ${}^{16}C_9$
  - ${}^{16}C_{10}$
1.  $|x + 5| \geq 10$  ಆದರೆ
- $x \in (-15, 5]$
  - $x \in (-5, 5]$
  - $x \in (-\infty, -15] \cup [5, \infty)$
  - $x \in [-\infty, -15] \cup [5, \infty)$
2. ಒಂದು ಕೊರಡಿಯಲ್ಲಿರುವ ಪ್ರತಿಯೊಬ್ಜು ವ್ಯಕ್ತಿಯು ಮತ್ತೊಬ್ಜು ವ್ಯಕ್ತಿಗೆ ಹಸ್ತಾಘಾವವನ್ನು ನೀಡುತ್ತಾನೆ. ಒಟ್ಟು ಹಸ್ತಾಘಾವಗಳ ಸಂಖ್ಯೆ 45 ಆದರೆ ಆ ಕೊರಡಿಯಲ್ಲಿರುವ ಒಟ್ಟು ವ್ಯಕ್ತಿಗಳ ಸಂಖ್ಯೆಯು
- 9
  - 10
  - 5
  - 15
3.  $\left(x^2 - \frac{1}{x^2}\right)^{16}$  ನ ವಿಸ್ತಾರದಲ್ಲಿ ಮುಕ್ತ ಪದ (ಅಥವಾ ಸ್ಥಿರ ಪದ) ವು
- ${}^{16}C_8$
  - ${}^{16}C_7$
  - ${}^{16}C_9$
  - ${}^{16}C_{10}$

Space for Rough Work / ಒರಟು ಕೆಲಸಕ್ಕಿಂತಿಗೆ

4. If  $P(n)$  : “ $2^{2n} - 1$  is divisible by  $k$  for all  $n \in N$ ” is true, then the value of ‘ $k$ ’ is
- (A) 6
  - (B) 3
  - (C) 7
  - (D) 2
5. The equation of the line parallel to the line  $3x - 4y + 2 = 0$  and passing through  $(-2, 3)$  is
- (A)  $3x - 4y + 18 = 0$
  - (B)  $3x - 4y - 18 = 0$
  - (C)  $3x + 4y + 18 = 0$
  - (D)  $3x + 4y - 18 = 0$
6. If  $\left(\frac{1-i}{1+i}\right)^{96} = a + ib$  then  $(a, b)$  is
- (A)  $(1, 1)$
  - (B)  $(1, 0)$
  - (C)  $(0, 1)$
  - (D)  $(0, -1)$
4.  $P(n)$  : “ $2^{2n} - 1, k$  ನಿಂದ ಭಾಗಿಸಲ್ಪಡುತ್ತದೆ  $\forall n \in N$ ”. ಈ ಹೇಳಣಿಕೆ ನಿಜವಾಗಿದ್ದರೆ ‘ $k$ ’ ಯ ಬೆಲೆ
- (A) 6
  - (B) 3
  - (C) 7
  - (D) 2
5.  $3x - 4y + 2 = 0$  ರೇಖೆಗೆ ಸಮಾಂತರವಾಗಿದ್ದ ಮತ್ತು  $(-2, 3)$  ಬಿಂದುವಿನ ಮೂಲಕ ಹಾದು ಹೋಗುವ ಸರಳರೇಖೆಯ ಸಮೀಕರಣವು
- (A)  $3x - 4y + 18 = 0$
  - (B)  $3x - 4y - 18 = 0$
  - (C)  $3x + 4y + 18 = 0$
  - (D)  $3x + 4y - 18 = 0$
6.  $\left(\frac{1-i}{1+i}\right)^{96} = a + ib$  ಆದರೆ  $(a, b)$  ನ ಬೆಲೆ
- (A)  $(1, 1)$
  - (B)  $(1, 0)$
  - (C)  $(0, 1)$
  - (D)  $(0, -1)$

Space for Rough Work / ಒರಟ್ಟಿ ಕೆಲಸಕ್ಕೆ ಸ್ಥಳ

7. The distance between the foci of a hyperbola is 16 and its eccentricity is  $\sqrt{2}$ . Its equation is
- (A)  $x^2 - y^2 = 32$   
 (B)  $\frac{x^2}{4} - \frac{y^2}{9} = 1$   
 (C)  $2x^2 - 3y^2 = 7$   
 (D)  $y^2 - x^2 = 32$
8. The number of ways in which 5 girls and 3 boys can be seated in a row so that no two boys are together is
- (A) 14040  
 (B) 14440  
 (C) 14000  
 (D) 14400
9. If  $a, b, c$  are three consecutive terms of an AP and  $x, y, z$  are three consecutive terms of a GP, then the value of  $x^{b-c} \cdot y^{c-a} \cdot z^{a-b}$  is
- (A) 0  
 (B) xyz  
 (C) -1  
 (D) 1
7. ಒಂದು ಪ್ರೆಪರ್‌ಚೊಲಾದ ನಾಭಿಗಳ ನಡುವಿನ ಅಂತರವು 16 ಮತ್ತು ಅದರ ಉತ್ತೇಂದ್ರಿಯೆಯು  $\sqrt{2}$  ಆಗಿದ್ದರೆ, ಅದರ ಸಮೀಕರಣವು
- (A)  $x^2 - y^2 = 32$   
 (B)  $\frac{x^2}{4} - \frac{y^2}{9} = 1$   
 (C)  $2x^2 - 3y^2 = 7$   
 (D)  $y^2 - x^2 = 32$
8. 5 ಹುಡುಗಿಯರು ಮತ್ತು 3 ಹುಡುಗರನ್ನು ಒಂದು ಸಾಲಿನಲ್ಲಿ ಕೂರಿಸಬೇಕಾಗಿದೆ ಯಾವುದೇ ಎರಡು ಹುಡುಗರು ಒಟ್ಟಿಗೆ ಇರದಂತೆ ಅವರನ್ನು ಕೂರಿಸಬಹುದಾದ ಒಟ್ಟು ವಿಧಗಳ ಸಂಖ್ಯೆ
- (A) 14040  
 (B) 14440  
 (C) 14000  
 (D) 14400
9.  $a, b, c$  ಗಳು AP ಯೊಂದರಲ್ಲಿ ಕ್ರಮವಾಗಿ ಬರುವ ಮೂರು ಪದಗಳಾಗಿದ್ದ ಹಾಗೂ  $x, y, z$  ಗಳು GP ಯೊಂದರಲ್ಲಿ ಕ್ರಮವಾಗಿ ಬರುವ ಮೂರು ಪದಗಳಾಗಿದ್ದರೆ  $x^{b-c} \cdot y^{c-a} \cdot z^{a-b}$  ಬೆಲೆಯು
- (A) 0  
 (B) xyz  
 (C) -1  
 (D) 1

Space for Rough Work / ಒರಟು ಕೆಲಸಕ್ಕಾಗಿ

10. The value of  $\lim_{x \rightarrow 0} \frac{|x|}{x}$  is

- (A) 1
- (B) -1
- (C) 0
- (D) Does not exist

11. Let  $f(x) = x - \frac{1}{x}$  then  $f'(-1)$  is

- (A) 0
- (B) 2
- (C) 1
- (D) -2

12. The negation of the statement "72 is divisible by 2 and 3" is

- (A) 72 is not divisible by 2 or 72 is not divisible by 3
- (B) 72 is divisible by 2 or 72 is divisible by 3
- (C) 72 is divisible by 2 and 72 is divisible by 3
- (D) 72 is not divisible by 2 and 3

10.  $\lim_{x \rightarrow 0} \frac{|x|}{x}$  ಇದರ ಬೆಳೆ

- (A) 1
- (B) -1
- (C) 0
- (D) ಅಸ್ತಿತ್ವದಲ್ಲಿರುವುದಿಲ್ಲ

11.  $f(x) = x - \frac{1}{x}$  ಆದರೆ  $f'(-1)$  ಯೂ

- (A) 0
- (B) 2
- (C) 1
- (D) -2

12. "72 ಎಂಬ ಸಂಖ್ಯೆಯು 2 ಮತ್ತು 3 ರಿಂದ ಭಾಗಿಸಲ್ಪಡುವುದು." ಹೇಳಿಕೆಯ ನಿರ್ಣಯ

- (A) 72 ಎಂಬ ಸಂಖ್ಯೆಯು 2 ರಿಂದ ಭಾಗಿಸಲ್ಪಡುವುದಿಲ್ಲ ಅಥವಾ 72 ಎಂಬ ಸಂಖ್ಯೆಯು 3 ರಿಂದ ಭಾಗಿಸಲ್ಪಡುವುದಿಲ್ಲ
- (B) 72 ಎಂಬ ಸಂಖ್ಯೆಯು 2 ರಿಂದ ಭಾಗಿಸಲ್ಪಡುತ್ತದೆ ಅಥವಾ 72 ಎಂಬ ಸಂಖ್ಯೆಯು 3 ರಿಂದ ಭಾಗಿಸಲ್ಪಡುತ್ತದೆ
- (C) 72 ಎಂಬ ಸಂಖ್ಯೆಯು 2 ರಿಂದ ಭಾಗಿಸಲ್ಪಡುತ್ತದೆ ಮತ್ತು 72 ಎಂಬ ಸಂಖ್ಯೆಯು 3 ರಿಂದ ಭಾಗಿಸಲ್ಪಡುತ್ತದೆ
- (D) 72 ಎಂಬ ಸಂಖ್ಯೆಯು 2 ಮತ್ತು 3 ರಿಂದ ಭಾಗಿಸಲ್ಪಡುವುದಿಲ್ಲ

Space for Rough Work / ಒರಟು ಕೆಲಸಕ್ಕೆ ಸ್ಥಳ

13. The probability of happening of an event A is 0.5 and that of B is 0.3. If A and B are mutually exclusive events, then the probability of neither A nor B is
- (A) 0.4  
 (B) 0.5  
 (C) 0.2  
 (D) 0.9
14. In a simultaneous throw of a pair of dice, the probability of getting a total more than 7 is
- (A)  $\frac{7}{12}$   
 (B)  $\frac{5}{36}$   
 (C)  $\frac{5}{12}$   
 (D)  $\frac{7}{36}$
15. If A and B are mutually exclusive events, given that  $P(A) = \frac{3}{5}$ ,  $P(B) = \frac{1}{5}$ , then  $P(A \text{ or } B)$  is
- (A) 0.8  
 (B) 0.6  
 (C) 0.4  
 (D) 0.2
13. ಫಾಟನೆ A ಯು ಸಂಭವನೀಯತೆ 0.5 ಮತ್ತು ಫಾಟನೆ B ಯು ಸಂಭವನೀಯತೆ 0.3 ಅಗಿದ್ದು A ಮತ್ತು B ಗೆಲೆರಡೂ ಪರಸ್ಪರ ವ್ಯಾವರ್ಥಕ ಫಾಟನೆಗಳಾಗಿದ್ದರೆ. A ನೂ ಅಲ್ಲದ, B ನೂ ಅಲ್ಲದ ಸಂಭವನೀಯತೆಯು
- (A) 0.4  
 (B) 0.5  
 (C) 0.2  
 (D) 0.9
14. ಏಕೆಳಾಲದಲ್ಲಿ ಎರಡು ದಾಳಗಳನ್ನು ಎಸೆಯಲಾಗಿದೆ. ಹಾಗಾದರೆ ಒಟ್ಟು ಮೊತ್ತವು 7 ಕ್ಷಿಂತ ಹೆಚ್ಚು ದೊರೆಯಬಹುದಾದ ಸಂಭವನೀಯತೆಯು
- (A)  $\frac{7}{12}$   
 (B)  $\frac{5}{36}$   
 (C)  $\frac{5}{12}$   
 (D)  $\frac{7}{36}$
15.  $P(A) = \frac{3}{5}$ ,  $P(B) = \frac{1}{5}$  ಅಗಿದ್ದು A ಮತ್ತು B ಪರಸ್ಪರ ಶೊದಲ್ಪಡದ ಫಾಟನೆಗಳು ಅಗಿದ್ದರೆ,  $P(A \text{ ಅಥವಾ } B)$  ನ ಬೆಲೆಯು
- (A) 0.8  
 (B) 0.6  
 (C) 0.4  
 (D) 0.2

Space for Rough Work / ಒರಟು ಕೆಲಸಕ್ಕು ಸ್ಥಳ

16. Let  $f, g : R \rightarrow R$  be two functions defined as  $f(x) = |x| + x$  and  $g(x) = |x| - x \forall x \in R$ . Then  $(fog)(x)$  for  $x < 0$  is

(A) 0  
 (B)  $4x$   
 (C)  $-4x$   
 (D)  $2x$

17. A is a set having 6 distinct elements. The number of distinct functions from A to A which are not bijections is

(A)  $6! - 6$   
 (B)  $6^6 - 6$   
 (C)  $6^6 - 6!$   
 (D)  $6!$

18. Let  $f : R \rightarrow R$  be defined by

$$f(x) = \begin{cases} 2x & ; \quad x > 3 \\ x^2 & ; \quad 1 < x \leq 3 \\ 3x & ; \quad x \leq 1 \end{cases}$$

Then  $f(-1) + f(2) + f(4)$  is

(A) 9  
 (B) 14  
 (C) 5  
 (D) 10

16. ಎಲ್ಲಾ  $x \in R$ ಗಳಿಗೆ,  $f, g : R \rightarrow R$  ಎಂಬ ಎರಡು ಉತ್ಪನ್ನಗಳನ್ನು  $f(x) = |x| + x$  ಮತ್ತು  $g(x) = |x| - x$  ಎಂದು ವ್ಯಾಖ್ಯಾನಿಸಿದಾಗ  $x < 0$  ಗಳಿಗೆ  $(fog)(x)$  ಎಂಬುದು

(A) 0  
 (B)  $4x$   
 (C)  $-4x$   
 (D)  $2x$

17. ಗೊಂತು A ಎಂಬುದು ಒಿರೆ ಒಿರೆ 6 ಗೊಂತುಗಳನ್ನು ಹೊಂದಿದೆ. A ಯಂದ A ಗೆ ಉಭಯಕ್ಕೇವನವಲ್ಲದ ಒಿರೆ ಒಿರೆ ಉತ್ಪನ್ನಗಳ ಸಂಖ್ಯೆ

(A)  $6! - 6$   
 (B)  $6^6 - 6$   
 (C)  $6^6 - 6!$   
 (D)  $6!$

18.  $f : R \rightarrow R$  ನ್ನು  $f(x) = \begin{cases} 2x & ; \quad x > 3 \\ x^2 & ; \quad 1 < x \leq 3 \\ 3x & ; \quad x \leq 1 \end{cases}$  ಎಂದು ವ್ಯಾಖ್ಯಾನಿಸಿದ್ದಲ್ಲಿ  $f(-1) + f(2) + f(4)$  ನೇಡಿಯು

(A) 9  
 (B) 14  
 (C) 5  
 (D) 10

Space for Rough Work / ಒರಟು ಕೆಲಸಕ್ಕೆ ಸ್ಥಳ

19. If  $\sin^{-1} x + \cos^{-1} y = \frac{2\pi}{5}$ , then

$\cos^{-1} x + \sin^{-1} y$  is

- |                      |                       |
|----------------------|-----------------------|
| (A) $\frac{2\pi}{5}$ | (B) $\frac{3\pi}{5}$  |
| (C) $\frac{4\pi}{5}$ | (D) $\frac{3\pi}{10}$ |

19.  $\sin^{-1} x + \cos^{-1} y = \frac{2\pi}{5}$  ಅಗಿದ್ದರೆ,

$\cos^{-1} x + \sin^{-1} y$  ನ ಬೆಲೆಯು

- |                      |                       |
|----------------------|-----------------------|
| (A) $\frac{2\pi}{5}$ | (B) $\frac{3\pi}{5}$  |
| (C) $\frac{4\pi}{5}$ | (D) $\frac{3\pi}{10}$ |

20. The value of the expression

$\tan\left(\frac{1}{2} \cos^{-1} \frac{2}{\sqrt{5}}\right)$  is

- (A)  $2 - \sqrt{5}$
- (B)  $\sqrt{5} - 2$
- (C)  $\frac{\sqrt{5} - 2}{2}$
- (D)  $5 - \sqrt{2}$

20.  $\tan\left(\frac{1}{2} \cos^{-1} \frac{2}{\sqrt{5}}\right)$  ದ ಬೆಲೆ

- (A)  $2 - \sqrt{5}$
- (B)  $\sqrt{5} - 2$
- (C)  $\frac{\sqrt{5} - 2}{2}$
- (D)  $5 - \sqrt{2}$

21. If  $A = \begin{bmatrix} 2 & -2 \\ -2 & 2 \end{bmatrix}$ , then  $A^n = 2^k A$ ,

where  $k =$

- (A)  $2^{n-1}$
- (B)  $n + 1$
- (C)  $n - 1$
- (D)  $2(n - 1)$

21.  $A = \begin{bmatrix} 2 & -2 \\ -2 & 2 \end{bmatrix}$  ಅಗಿದ್ದು  $A^n = 2^k A$  ಆದರೆ

$k =$

- (A)  $2^{n-1}$
- (B)  $n + 1$
- (C)  $n - 1$
- (D)  $2(n - 1)$

Space for Rough Work / ಒರಟ್ಟಿ ಕೆಲಸಕ್ಕೆ ಸ್ಥಳ

22. If  $\begin{bmatrix} 1 & 1 \\ -1 & 1 \end{bmatrix} \begin{bmatrix} x \\ y \end{bmatrix} = \begin{bmatrix} 2 \\ 4 \end{bmatrix}$ , then the values of x and y respectively are
- (A) -3, -1  
 (B) 1, 3  
 (C) 3, 1  
 (D) -1, 3
23. If  $A = \begin{bmatrix} \cos \alpha & \sin \alpha \\ -\sin \alpha & \cos \alpha \end{bmatrix}$ , then  $AA' =$
- (A) A  
 (B) Zero matrix  
 (C)  $A'$   
 (D) I
24. If  $x, y, z \in \mathbb{R}$ , then the value of determinant
- $$\begin{vmatrix} (5^x + 5^{-x})^2 & (5^x - 5^{-x})^2 & 1 \\ (6^x + 6^{-x})^2 & (6^x - 6^{-x})^2 & 1 \\ (7^x + 7^{-x})^2 & (7^x - 7^{-x})^2 & 1 \end{vmatrix} \text{ is}$$
- (A) 10  
 (B) 12  
 (C) 1  
 (D) 0
22.  $\begin{bmatrix} 1 & 1 \\ -1 & 1 \end{bmatrix} \begin{bmatrix} x \\ y \end{bmatrix} = \begin{bmatrix} 2 \\ 4 \end{bmatrix}$  ಆದರೆ x ಮತ್ತು y ನೇಂಬೆಗಳನ್ನು ಕ್ರಮವಾಗಿ
- (A) -3, -1  
 (B) 1, 3  
 (C) 3, 1  
 (D) -1, 3
23.  $A = \begin{bmatrix} \cos \alpha & \sin \alpha \\ -\sin \alpha & \cos \alpha \end{bmatrix}$  ಆದರೆ  $AA' =$
- (A) A  
 (B) ಶೂನ್ಯ ಕೋಟ  
 (C)  $A'$   
 (D) I
24.  $x, y, z \in \mathbb{R}$  ಆದಾಗೆ
- $$\begin{vmatrix} (5^x + 5^{-x})^2 & (5^x - 5^{-x})^2 & 1 \\ (6^x + 6^{-x})^2 & (6^x - 6^{-x})^2 & 1 \\ (7^x + 7^{-x})^2 & (7^x - 7^{-x})^2 & 1 \end{vmatrix} \text{ನೇಂಬೆ}$$
- (A) 10  
 (B) 12  
 (C) 1  
 (D) 0

Space for Rough Work / ಒರಟು ಕೆಲಸಕ್ಕೆ ಸ್ಥಳ

25. The value of determinant

$$\begin{vmatrix} a-b & b+c & a \\ b-a & c+a & b \\ c-a & a+b & c \end{vmatrix}$$

- (A)  $a^3 + b^3 + c^3$   
 (B)  $3abc$   
 (C)  $a^3 + b^3 + c^3 - 3abc$   
 (D)  $a^3 + b^3 + c^3 + 3abc$

26. If  $(x_1, y_1)$ ,  $(x_2, y_2)$  and  $(x_3, y_3)$  are the vertices of a triangle whose area is 'k'

square units, then  $\begin{vmatrix} x_1 & y_1 & 4 \\ x_2 & y_2 & 4 \\ x_3 & y_3 & 4 \end{vmatrix}^2$  is

- (A)  $32 k^2$   
 (B)  $16 k^2$   
 (C)  $64 k^2$   
 (D)  $48 k^2$

27. Let A be a square matrix of order  $3 \times 3$ , then  $|5A| =$

- (A)  $5|A|$   
 (B)  $125|A|$   
 (C)  $25|A|$   
 (D)  $15|A|$

25.  $\begin{vmatrix} a-b & b+c & a \\ b-a & c+a & b \\ c-a & a+b & c \end{vmatrix}$  ನಿರ್ಧಾರಕದ ಬೆಲೆಯು

- (A)  $a^3 + b^3 + c^3$   
 (B)  $3abc$   
 (C)  $a^3 + b^3 + c^3 - 3abc$   
 (D)  $a^3 + b^3 + c^3 + 3abc$

26. ಒಂದು ತ್ರಿಭುಜದ ಶೈಂಗಣಕೆ  $(x_1, y_1)$ ,  $(x_2, y_2)$  ಮತ್ತು  $(x_3, y_3)$  ಆಗಿವೆ. ಆ ತ್ರಿಭುಜದ ವಿಸ್ತೀರ್ಣ  $k'$

ಚಡರ ಮಾನಗಳಾದರೆ  $\begin{vmatrix} x_1 & y_1 & 4 \\ x_2 & y_2 & 4 \\ x_3 & y_3 & 4 \end{vmatrix}^2$  ನ ಬೆಲೆ

- (A)  $32 k^2$   
 (B)  $16 k^2$   
 (C)  $64 k^2$   
 (D)  $48 k^2$

27. A ಎಂಬುದು  $3 \times 3$  ಪರಿಮಾಣದ ವರ್ಗಕ್ಕೋಶವಾಗಿದ್ದರೆ,  $|5A| =$

- (A)  $5|A|$   
 (B)  $125|A|$   
 (C)  $25|A|$   
 (D)  $15|A|$

Space for Rough Work / ಒರಟು ಕೆಲಸಕ್ಕೆ ಸ್ಥಳ

28. If

$$f(x) = \begin{cases} \frac{\sqrt{1+kx} - \sqrt{1-kx}}{x} & \text{if } -1 \leq x < 0 \\ \frac{2x+1}{x-1} & \text{if } 0 \leq x \leq 1 \end{cases}$$

is continuous at  $x = 0$ , then the value of  $k$  is

- (A)  $k = 1$
- (B)  $k = -1$
- (C)  $k = 0$
- (D)  $k = 2$

29. If  $\cos y = x \cos(a+y)$  with  $\cos a \neq \pm 1$ , then  $\frac{dy}{dx}$  is equal to

- (A)  $\frac{\sin a}{\cos^2(a+y)}$
- (B)  $\frac{\cos^2(a+y)}{\sin a}$
- (C)  $\frac{\cos a}{\sin^2(a+y)}$
- (D)  $\frac{\cos^2(a+y)}{\cos a}$

$$28. f(x) = \begin{cases} \frac{\sqrt{1+kx} - \sqrt{1-kx}}{x} & \text{if } -1 \leq x < 0 \\ \frac{2x+1}{x-1} & \text{if } 0 \leq x \leq 1 \end{cases}$$

ಉತ್ಪನ್ನ x = 0 ನಲ್ಲಿ ಅವಿಚ್ಯಾನಿ ಆದಾಗ k ನ ಬೆಲೆಯು

- (A)  $k = 1$
- (B)  $k = -1$
- (C)  $k = 0$
- (D)  $k = 2$

29.  $\cos y = x \cos(a+y)$  ಮತ್ತು  $\cos a \neq \pm 1$  ಆದಾಗ  $\frac{dy}{dx}$  ನ ಬೆಲೆ

- (A)  $\frac{\sin a}{\cos^2(a+y)}$
- (B)  $\frac{\cos^2(a+y)}{\sin a}$
- (C)  $\frac{\cos a}{\sin^2(a+y)}$
- (D)  $\frac{\cos^2(a+y)}{\cos a}$

Space for Rough Work / ಒರಟು ಕೆಲಸಕ್ಕೆ ಸ್ಥಳ

30. If  $f(x) = |\cos x - \sin x|$ , then  $f\left(\frac{\pi}{6}\right)$  is equal to

(A)  $-\frac{1}{2}(1 + \sqrt{3})$

(B)  $\frac{1}{2}(1 + \sqrt{3})$

(C)  $-\frac{1}{2}(1 - \sqrt{3})$

(D)  $\frac{1}{2}(1 - \sqrt{3})$

30.  $f(x) = |\cos x - \sin x|$  અને  $f\left(\frac{\pi}{6}\right)$  ને જેલે

(A)  $-\frac{1}{2}(1 + \sqrt{3})$

(B)  $\frac{1}{2}(1 + \sqrt{3})$

(C)  $-\frac{1}{2}(1 - \sqrt{3})$

(D)  $\frac{1}{2}(1 - \sqrt{3})$

31. If  $y = \sqrt{x + \sqrt{x + \sqrt{x + \dots \infty}}}$ , then  $\frac{dy}{dx} =$

(A)  $\frac{1}{y^2 - 1}$

(B)  $\frac{1}{2y + 1}$

(C)  $\frac{2y}{y^2 - 1}$

(D)  $\frac{1}{2y - 1}$

31.  $y = \sqrt{x + \sqrt{x + \sqrt{x + \dots \infty}}}$  અને  $\frac{dy}{dx} =$

(A)  $\frac{1}{y^2 - 1}$

(B)  $\frac{1}{2y + 1}$

(C)  $\frac{2y}{y^2 - 1}$

(D)  $\frac{1}{2y - 1}$

Space for Rough Work / છરણ કેળાનું સ્થળ

32. If  $f(x) = \begin{cases} \frac{\log_e x}{x-1} & ; \quad x \neq 1 \\ k & ; \quad x=1 \end{cases}$  is continuous at  $x = 1$ , then the value of  $k$  is
- (A)  $e$       (B)  $1$   
 (C)  $-1$       (D)  $0$

33. Approximate change in the volume  $V$  of a cube of side  $x$  metres caused by increasing the side by 3% is
- (A)  $0.09 x^3 \text{ m}^3$   
 (B)  $0.03 x^3 \text{ m}^3$   
 (C)  $0.06 x^3 \text{ m}^3$   
 (D)  $0.04 x^3 \text{ m}^3$

34. The maximum value of  $\left(\frac{1}{x}\right)^x$  is
- (A)  $e$   
 (B)  $e^e$   
 (C)  $e^{1/e}$   
 (D)  $\left(\frac{1}{e}\right)^{1/e}$

32.  $f(x) = \begin{cases} \frac{\log_e x}{x-1} & ; \quad x \neq 1 \\ k & ; \quad x=1 \end{cases}$  ಲ್ಯಾನ್ಡ್‌ನಲ್ಲಿ  $x = 1$  ನಲ್ಲಿ ಅವಿಚ್ಯಂಹಾಗಿದ್ದರೆ,  $k$  ನ ಬೆಲೆಯು
- (A)  $e$       (B)  $1$   
 (C)  $-1$       (D)  $0$
33. ಫಾಸ್ಟ್‌ಪ್ರೋಂದರೆ ಬಾಹು  $x$  ಏಂ ಆಗಿದ್ದ ಅದು 3% ಹೆಚ್ಚಾಗಂತೆ ಅದರ ಫಾಸ್ಟ್‌ಫಲದ  $V$  ಸರಿಸುಮಾರು (approximate) ಬದಲಾವಣೆಯು
- (A)  $0.09 x^3 \text{ m}^3$   
 (B)  $0.03 x^3 \text{ m}^3$   
 (C)  $0.06 x^3 \text{ m}^3$   
 (D)  $0.04 x^3 \text{ m}^3$
34.  $\left(\frac{1}{x}\right)^x$  ನ ಗರಿಷ್ಠ ಬೆಲೆಯು
- (A)  $e$   
 (B)  $e^e$   
 (C)  $e^{1/e}$   
 (D)  $\left(\frac{1}{e}\right)^{1/e}$

35.  $f(x) = x^x$  has stationary point at

- (A)  $x = e$       (B)  $x = \frac{1}{e}$   
 (C)  $x = 1$       (D)  $x = \sqrt{e}$

36. The maximum area of a rectangle inscribed in the circle  $(x + 1)^2 + (y - 3)^2 = 64$  is

- (A) 64 sq. units  
 (B) 72 sq. units  
 (C) 128 sq. units  
 (D) 8 sq. units

37.  $\int \frac{1}{1+e^x} dx$  is equal to

- (A)  $\log_e\left(\frac{e^x + 1}{e^x}\right) + c$   
 (B)  $\log_e\left(\frac{e^x - 1}{e^x}\right) + c$   
 (C)  $\log_e\left(\frac{e^x}{e^x + 1}\right) + c$   
 (D)  $\log_e\left(\frac{e^x}{e^x - 1}\right) + c$

35.  $f(x) = x^x$  ನೇ ಸ್ಟಾಷಿನ್ ಬಿಂದುವು

- (A)  $x = e$       (B)  $x = \frac{1}{e}$   
 (C)  $x = 1$       (D)  $x = \sqrt{e}$

36.  $(x + 1)^2 + (y - 3)^2 = 64$  ವೃತ್ತದಲ್ಲಿ ಒಂದು ಅಯತನ್ನು ಅಂತಲೇಖಿಸಿದಾಗ, ಆ ಅಯತದ ಗರಿಷ್ಠ ವಿಸ್ತೀರ್ಣವು

- (A) 64 sq. units  
 (B) 72 sq. units  
 (C) 128 sq. units  
 (D) 8 sq. units

37.  $\int \frac{1}{1+e^x} dx$  ಇದಕ್ಕೆ ಸಮಾಗಿದೆ

- (A)  $\log_e\left(\frac{e^x + 1}{e^x}\right) + c$   
 (B)  $\log_e\left(\frac{e^x - 1}{e^x}\right) + c$   
 (C)  $\log_e\left(\frac{e^x}{e^x + 1}\right) + c$   
 (D)  $\log_e\left(\frac{e^x}{e^x - 1}\right) + c$

Space for Rough Work / ಒರಟು ಕೆಲಸಕ್ಕಿಂತಿಗೆ

38.  $\int \frac{1}{\sqrt{3 - 6x - 9x^2}} dx$  is equal to

- (A)  $\sin^{-1}\left(\frac{3x+1}{2}\right) + c$
- (B)  $\sin^{-1}\left(\frac{3x+1}{6}\right) + c$
- (C)  $\frac{1}{3} \sin^{-1}\left(\frac{3x+1}{2}\right) + c$
- (D)  $\sin^{-1}\left(\frac{2x+1}{3}\right) + c$

39.  $\int e^{\sin x} \cdot \left( \frac{\sin x + 1}{\sec x} \right) dx$  is equal to

- (A)  $\sin x \cdot e^{\sin x} + c$
- (B)  $\cos x \cdot e^{\sin x} + c$
- (C)  $e^{\sin x} + c$
- (D)  $e^{\sin x} (\sin x + 1) + c$

40.  $\int_{-2}^2 |x \cos \pi x| dx$  is equal to

- (A)  $\frac{8}{\pi}$
- (B)  $\frac{4}{\pi}$
- (C)  $\frac{2}{\pi}$
- (D)  $\frac{1}{\pi}$

38.  $\int \frac{1}{\sqrt{3 - 6x - 9x^2}} dx$  ಇದರ ಬೆಲೆ

- (A)  $\sin^{-1}\left(\frac{3x+1}{2}\right) + c$
- (B)  $\sin^{-1}\left(\frac{3x+1}{6}\right) + c$
- (C)  $\frac{1}{3} \sin^{-1}\left(\frac{3x+1}{2}\right) + c$
- (D)  $\sin^{-1}\left(\frac{2x+1}{3}\right) + c$

39.  $\int e^{\sin x} \cdot \left( \frac{\sin x + 1}{\sec x} \right) dx$  ನೇ ಬೆಲೆಯು

- (A)  $\sin x \cdot e^{\sin x} + c$
- (B)  $\cos x \cdot e^{\sin x} + c$
- (C)  $e^{\sin x} + c$
- (D)  $e^{\sin x} (\sin x + 1) + c$

40.  $\int_{-2}^2 |x \cos \pi x| dx =$

- (A)  $\frac{8}{\pi}$
- (B)  $\frac{4}{\pi}$
- (C)  $\frac{2}{\pi}$
- (D)  $\frac{1}{\pi}$

Space for Rough Work / ಒರಟ್ಟಿ ಕಲನಕ್ಕೆ ಸ್ಥಳ

41.  $\int_0^1 \frac{dx}{e^x + e^{-x}}$  is equal to

- (A)  $\frac{\pi}{4} - \tan^{-1}(e)$
- (B)  $\tan^{-1}(e) - \frac{\pi}{4}$
- (C)  $\tan^{-1}(e) + \frac{\pi}{4}$
- (D)  $\tan^{-1}(e)$

42.  $\int_0^{1/2} \frac{dx}{(1+x^2)\sqrt{1-x^2}}$  is equal to

- (A)  $\frac{1}{\sqrt{2}} \tan^{-1}\sqrt{\frac{2}{3}}$
- (B)  $\frac{2}{\sqrt{2}} \tan^{-1}\left(\frac{3}{\sqrt{2}}\right)$
- (C)  $\frac{\sqrt{2}}{2} \tan^{-1}\left(\frac{3}{2}\right)$
- (D)  $\frac{\sqrt{2}}{2} \tan^{-1}\left(\frac{\sqrt{3}}{2}\right)$

43. The area of the region bounded by the curve  $y = \cos x$  between  $x = 0$  and  $x = \pi$  is
- (A) 1 sq. unit
  - (B) 4 sq. units
  - (C) 2 sq. units
  - (D) 3 sq. units

41.  $\int_0^1 \frac{dx}{e^x + e^{-x}} =$

- (A)  $\frac{\pi}{4} - \tan^{-1}(e)$
- (B)  $\tan^{-1}(e) - \frac{\pi}{4}$
- (C)  $\tan^{-1}(e) + \frac{\pi}{4}$
- (D)  $\tan^{-1}(e)$

42.  $\int_0^{1/2} \frac{dx}{(1+x^2)\sqrt{1-x^2}} =$

- (A)  $\frac{1}{\sqrt{2}} \tan^{-1}\sqrt{\frac{2}{3}}$
- (B)  $\frac{2}{\sqrt{2}} \tan^{-1}\left(\frac{3}{\sqrt{2}}\right)$
- (C)  $\frac{\sqrt{2}}{2} \tan^{-1}\left(\frac{3}{2}\right)$
- (D)  $\frac{\sqrt{2}}{2} \tan^{-1}\left(\frac{\sqrt{3}}{2}\right)$

43.  $y = \cos x$  ವರ್ಕೆಂಬೆ,  $x = 0$ ,  $x = \pi$  ಗಳಿಂದ  
ಅವೃತ್ತವಾದ ಪ್ರದೇಶದ ವಿಸ್ತೀರ್ಣವು
- (A) 1 sq. unit
  - (B) 4 sq. units
  - (C) 2 sq. units
  - (D) 3 sq. units

Space for Rough Work / ಒರಟು ಕೆಲಸಕ್ಕಿ ಸ್ಥಳ

44. The area bounded by the line  $y = x$ , x-axis and ordinates  $x = -1$  and  $x = 2$  is
- (A)  $\frac{3}{2}$   
 (B)  $\frac{5}{2}$   
 (C) 2  
 (D) 3
45. The degree and the order of the differential equation  $\frac{d^2y}{dx^2} = \sqrt[3]{1 + \left(\frac{dy}{dx}\right)^2}$  respectively are
- (A) 2 and 3  
 (B) 3 and 2  
 (C) 2 and 2  
 (D) 3 and 3
46. The solution of the differential equation  $x \frac{dy}{dx} - y = 3$  represents a family of
- (A) straight lines  
 (B) circles  
 (C) parabolas  
 (D) ellipses
44.  $y = x$  ಸರಳರೇಖೆ, x- ಅಕ್ಷ,  $x = -1$  ಮತ್ತು  $x = 2$  ನಿಂದ ಅವೃತವಾದ ಭಾಗದ ವಿಸ್ತೀರ್ಣ
- (A)  $\frac{3}{2}$   
 (B)  $\frac{5}{2}$   
 (C) 2  
 (D) 3
45.  $\frac{d^2y}{dx^2} = \sqrt[3]{1 + \left(\frac{dy}{dx}\right)^2}$  ಅವಕಲತೆ ಸಮೀಕರಣದ ಪ್ರಮಾಣ ಮತ್ತು ದರ್ಜೆಗಳು ಕ್ರಮವಾಗಿ
- (A) 2 ಮತ್ತು 3  
 (B) 3 ಮತ್ತು 2  
 (C) 2 ಮತ್ತು 2  
 (D) 3 ಮತ್ತು 3
46.  $x \frac{dy}{dx} - y = 3$ , ಈ ಅವಕಲತೆ ಸಮೀಕರಣವು
- (A) ಸರಳ ರೇಖೆಗಳು  
 (B) ವೃತ್ತಗಳು  
 (C) ಪರಪಲಯಗಳು  
 (D) ದೀರ್ಘಾ ವೃತ್ತಗಳು

Space for Rough Work / ಒರಟ್ಟಿ ಕೆಲಸಕ್ಕು ಸ್ಥಳ

47. The integrating factor of  $\frac{dy}{dx} + y = \frac{1+y}{x}$  is

- (A)  $x e^x$
- (B)  $x e^{1/x}$
- (C)  $\frac{e^x}{x}$
- (D)  $\frac{x}{e^x}$

48. If  $|\vec{a} \times \vec{b}|^2 + |\vec{a} \cdot \vec{b}|^2 = 144$  and  $|\vec{a}| = 4$ , then the value of  $|\vec{b}|$  is

- (A) 1
- (B) 2
- (C) 3
- (D) 4

49. If  $\vec{a}$  and  $\vec{b}$  are mutually perpendicular unit vectors, then

$$(3\vec{a} + 2\vec{b}) \cdot (5\vec{a} - 6\vec{b}) =$$

- (A) 5
- (B) 3
- (C) 6
- (D) 12

47.  $\frac{dy}{dx} + y = \frac{1+y}{x}$  ಅವಕಲಿತ ಸಮೀಕರಣದ ಅನುಕಲನ ಫಂಕ್ಷನ್‌ನವು

- (A)  $x e^x$
- (B)  $x e^{1/x}$
- (C)  $\frac{e^x}{x}$
- (D)  $\frac{x}{e^x}$

48.  $|\vec{a} \times \vec{b}|^2 + |\vec{a} \cdot \vec{b}|^2 = 144$  ಮತ್ತು  $|\vec{a}| = 4$  ಆದಾಗ  $|\vec{b}|$  ನ ಬೇಲೆಯು

- (A) 1
- (B) 2
- (C) 3
- (D) 4

49.  $\vec{a}$  ಮತ್ತು  $\vec{b}$  ಗಳು ಪರಸ್ಪರ ಲಂಬ ಏಕ ಸದಿಶಗಳಾದರೆ,  $(3\vec{a} + 2\vec{b}) \cdot (5\vec{a} - 6\vec{b}) =$

- (A) 5
- (B) 3
- (C) 6
- (D) 12

Space for Rough Work / ಒರಟು ಕೆಲಸಕ್ಕೆ ಸ್ಥಳ

50. If the vectors  $a\hat{i} + \hat{j} + \hat{k}$ ,  $\hat{i} + b\hat{j} + \hat{k}$  and  $\hat{i} + \hat{j} + c\hat{k}$  are coplanar ( $a \neq b \neq c \neq 1$ ), then the value of  $abc - (a + b + c) =$

(A) 2

(B) -2

(C) 0

(D) -1

51. If  $\vec{a} = \hat{i} + \lambda\hat{j} + 2\hat{k}$ ;  $\vec{b} = \mu\hat{i} + \hat{j} - \hat{k}$  are orthogonal and  $|\vec{a}| = |\vec{b}|$  then  $(\lambda, \mu) =$

(A)  $\left(\frac{1}{4}, \frac{7}{4}\right)$

(B)  $\left(\frac{7}{4}, \frac{1}{4}\right)$

(C)  $\left(\frac{1}{4}, \frac{9}{4}\right)$

(D)  $\left(\frac{-1}{4}, \frac{9}{4}\right)$

50.  $\hat{i} + \hat{j} + \hat{k}$ ,  $\hat{i} + b\hat{j} + \hat{k}$  ಮತ್ತು  $\hat{i} + \hat{j} + c\hat{k}$  ಸದಿತಗಳು ಒಂದೇ ಸಮತಲದಲ್ಲಿದ್ದರೆ ( $a \neq b \neq c \neq 1$ ),  
 $abc - (a + b + c) =$

(A) 2

(B) -2

(C) 0

(D) -1

51.  $\vec{a} = \hat{i} + \lambda\hat{j} + 2\hat{k}$ ;  $\vec{b} = \mu\hat{i} + \hat{j} - \hat{k}$   
 ಲಂಬ ಸದಿತಗಳಾಗಿದ್ದು  $|\vec{a}| = |\vec{b}|$  ಆಗಿದ್ದರೆ  $(\lambda, \mu) =$

(A)  $\left(\frac{1}{4}, \frac{7}{4}\right)$

(B)  $\left(\frac{7}{4}, \frac{1}{4}\right)$

(C)  $\left(\frac{1}{4}, \frac{9}{4}\right)$

(D)  $\left(\frac{-1}{4}, \frac{9}{4}\right)$

Space for Rough Work / ಒರಟು ಕೆಲಸಕ್ಕೆ ಸ್ಥಳ


52. The image of the point  $(1, 6, 3)$  in the line  $\frac{x}{1} = \frac{y-1}{2} = \frac{z-2}{3}$  is
- (A)  $(1, 0, 7)$   
 (B)  $(7, 0, 1)$   
 (C)  $(2, 7, 0)$   
 (D)  $(-1, -6, -3)$
52.  $\frac{x}{1} = \frac{y-1}{2} = \frac{z-2}{3}$  ರೇಖೆಯಲ್ಲಿ  $(1, 6, 3)$  ಚಿಂದುವಿನ ಬಿಂಬವು
- (A)  $(1, 0, 7)$   
 (B)  $(7, 0, 1)$   
 (C)  $(2, 7, 0)$   
 (D)  $(-1, -6, -3)$
53. The angle between the lines  $2x = 3y = -z$  and  $6x = -y = -4z$  is
- (A)  $0^\circ$   
 (B)  $45^\circ$   
 (C)  $90^\circ$   
 (D)  $30^\circ$
53.  $2x = 3y = -z$  ಮತ್ತು  $6x = -y = -4z$  ರೇಖೆಗಳ ನಡುವಿನ ಕೋನವು
- (A)  $0^\circ$   
 (B)  $45^\circ$   
 (C)  $90^\circ$   
 (D)  $30^\circ$
54. The value of  $k$  such that the line  $\frac{x-4}{1} = \frac{y-2}{1} = \frac{z-k}{2}$  lies on the plane  $2x - 4y + z = 7$  is
- (A)  $-7$   
 (B)  $4$   
 (C)  $-4$   
 (D)  $7$
54.  $2x - 4y + z = 7$  ಸಮತಲದ ಮೇಲೆ  $\frac{x-4}{1} = \frac{y-2}{1} = \frac{z-k}{2}$  ರೇಖೆಯು  $k$  ನ ಬೆಲೆಯು
- (A)  $-7$   
 (B)  $4$   
 (C)  $-4$   
 (D)  $7$

Space for Rough Work / ಒರಟು ತೆಲಸಕೆ ಸ್ಥಳ

55. The locus represented by  $xy + yz = 0$  is

- (A) a pair of perpendicular lines
- (B) a pair of parallel lines
- (C) a pair of parallel planes
- (D) a pair of perpendicular planes

56. The feasible region of an LPP is shown in the figure. If  $z = 3x + 9y$ , then the minimum value of  $z$  occurs at




- (A) (5, 5)
- (B) (0, 10)
- (C) (0, 20)
- (D) (15, 15)

55.  $xy + yz = 0$  ಪ್ರತಿನಿಧಿಸುವ ಪಥವು ಪ್ರತಿನಿಧಿಸುವುದು

- (A) ಒಂದು ಜೊತೆ ಲಂಬ ರೇಖೆಗಳು
- (B) ಒಂದು ಜೊತೆ ಸಮಾಂತರ ರೇಖೆಗಳು
- (C) ಒಂದು ಜೊತೆ ಸಮಾಂತರ ಸಮತಲಗಳು
- (D) ಒಂದು ಜೊತೆ ಲಂಬ ಸಮತಲಗಳು

56. ಚಿತ್ರದಲ್ಲಿ LPP ಯ ಫೀಸಿಬಲ್ ಪ್ರದೇಶವನ್ನು ತೋರಿಸಲಾಗಿದೆ.  $z = 3x + 9y$  ಯು ಕ್ನಿಷ್ಠ ಚೆಲೆಯನ್ನು ಹೊಂದಿರುವ ಬಿಂದುವು



- (A) (5, 5)
- (B) (0, 10)
- (C) (0, 20)
- (D) (15, 15)

Space for Rough Work / ಒರಟ್ಟಿ ಕೆಲಸಕ್ಕೆ ಸ್ಥಳ

57. For the LPP; maximise  $z = x + 4y$  subject to the constraints  $x + 2y \leq 2$ ,  $x + 2y \geq 8$ ,  $x, y \geq 0$

- (A)  $z_{\max} = 4$
- (B)  $z_{\max} = 8$
- (C)  $z_{\max} = 16$
- (D) Has no feasible solution

58. For the probability distribution given by

$X = x_i$	0	1	2
$P_i$	$\frac{25}{36}$	$\frac{5}{18}$	$\frac{1}{36}$

the standard deviation ( $\sigma$ ) is

- (A)  $\sqrt{\frac{1}{3}}$
- (B)  $\frac{1}{3}\sqrt{\frac{5}{2}}$
- (C)  $\sqrt{\frac{5}{36}}$
- (D) None of the above

57.  $z = x + 4y$  ಅನ್ನಿ  $x + 2y \leq 2$ ,  $x + 2y \geq 8$ ,  $x, y \geq 0$  ನಿಬಂಧನೆಗಳಿಗೆ ಒಳಪಟ್ಟಂತೆ ಗರಿಷ್ಠ ಗೊಳಿಸಿದಾಗ

- (A)  $z_{\max} = 4$
- (B)  $z_{\max} = 8$
- (C)  $z_{\max} = 16$
- (D) ಫೋಟೋ ಸೊಲ್ಯೂಷನ್ ಇರುವುದಿಲ್ಲ

58. ವಿಶೇಷ ಸಂಭಾವನೀಯತೆಯನ್ನು ಕೆಳಗಿನಂತೆ ಕೊಡಲಾಗಿದೆ

$X = x_i$	0	1	2
$P_i$	$\frac{25}{36}$	$\frac{5}{18}$	$\frac{1}{36}$

ಆದಾಗ ಮಾನಕ ವಿಚಲನೆ ( $\sigma$ ) ಯು

- (A)  $\sqrt{\frac{1}{3}}$
- (B)  $\frac{1}{3}\sqrt{\frac{5}{2}}$
- (C)  $\sqrt{\frac{5}{36}}$
- (D) ಮೇಲಿನ ಯಾವುದೂ ಅಲ್ಲ

Space for Rough Work / ಒರಟು ಕೆಲಸಕ್ಕಿಂತಿಗೆ

59. A bag contains 17 tickets numbered from 1 to 17. A ticket is drawn at random, then another ticket is drawn without replacing the first one. The probability that both the tickets may show even numbers is

(A)  $\frac{7}{34}$

(B)  $\frac{8}{17}$

(C)  $\frac{7}{16}$

(D)  $\frac{7}{17}$

60. A flashlight has 10 batteries out of which 4 are dead. If 3 batteries are selected without replacement and tested, then the probability that all 3 are dead is

(A)  $\frac{1}{30}$

(B)  $\frac{2}{8}$

(C)  $\frac{1}{15}$

(D)  $\frac{1}{10}$

59. ಒಂದು ಚೀಲದಲ್ಲಿ 1 ರಿಂದ 17 ಸಂಖ್ಯೆಗಳನ್ನು ಹೊಂದಿರುವ 17 ಚೀಟಿಗಳು ಇವೆ. ಅದರಲ್ಲಿ ಒಂದು ಚೀಟಿಯನ್ನು ಯಾದೃಚ್ಛಿಕವಾಗಿ ತೆಗುಮ, ನಂತರ ಮೊದಲನೇ ಚೀಟಿ ಬಡಲಿ ಇಲ್ಲಿದೇ ಎರಡನೇ ಚೀಟಿಯನ್ನು ತೆಗೆಯಲಾಗಿದೆ. ಎರಡೂ ಚೀಟಿಯ ಸಮಸಂಖ್ಯೆಗಳನ್ನು ತೋರಿಸುವ ಸಂಭವನೀಯತೆಯು

(A)  $\frac{7}{34}$

(B)  $\frac{8}{17}$

(C)  $\frac{7}{16}$

(D)  $\frac{7}{17}$

60. ಒಂದು ಜಪಕು ದೀಪವು 10 ಬ್ಯಾಟರಿಗಳನ್ನು ಹೊಂದಿದೆ ಅವುಗಳಲ್ಲಿ 4 ನಿಜೀರವಾಗಿವೆ ಬ್ಯಾಟರಿಗಳನ್ನು ಮರುಸ್ಥಾಪಿಸದೆ 3 ಬ್ಯಾಟರಿಗಳನ್ನು ಆಯ್ದುಮಾಡಿ ಪರಿಣ್ಣಿಸಿದಾಗ ಆ ಮೂರು ಬ್ಯಾಟರಿಗಳು ನಿಜೀರವಾಗಿರುವ ಸಂಭವನೀಯತೆ

(A)  $\frac{1}{30}$

(B)  $\frac{2}{8}$

(C)  $\frac{1}{15}$

(D)  $\frac{1}{10}$

Space for Rough Work / ಒರಟು ಕೆಲಸಕ್ಕೆ ಸ್ಥಳ

ಸಾಮಾನ್ಯ ಪ್ರವೇಶ ಪರೀಕ್ಷೆ - 2018

ದಿನಾಂಕ	ವಿಷಯ	ಸಮಯ
18-04-2018	ಗಣಿತ	ಮ. 2.30 ರಿಂದ 3.50 ರ ವರೆಗೆ
ಗರಿಷ್ಠ ಅಂತರಗಳು	ಚಟ್ಪಾ ಅವಧಿ	ಲುತ್ತರಿಸಲು ಇರುವ ಗರಿಷ್ಠ ಅವಧಿ
60	80 ನಿಮಿಷಗಳು	70 ನಿಮಿಷಗಳು

ವರ್ಷನೆ ಕೋಡ್



ನಿಮ್ಮ ಸಿಜಿಟಿ ಸಂಖ್ಯೆಯನ್ನು ಬರೆಯಿರಿ

ಮಾಡಿ

- ಟಿಂಗಲ್‌ರ ಉತ್ತರ ಪತ್ರಿಕೆಯಲ್ಲಿ ಮತ್ತು ಪ್ರವೇಶ ಪತ್ರಿಕೆಯಲ್ಲಿ ಮುದ್ರಿತವಾಗಿರುವ ಸಿಜಿಟಿ ಸಂಖ್ಯೆ ಮತ್ತು ಹೆಸರು ಒಂದೇ ಆಗಿದಂತಿರು ಎಂದು ಮರ್ಹೆಯ್ಯಾ ದೃಕೀಕರಿಸಿಲ್ಲ.
- ಕೊರತಡಿ ಮೇಲ್ಯಾರ್ಥರಿಂದ ಈ ಪ್ರತ್ಯೇಕಿಯನ್ನು ನಿಮಗೆ 2ನೇ ಬೆಲ್ಲ ಅದ ನಂತರ, ಅಂದರೆ ಮ. 2.30 ಅದ ನಂತರ ಕೊಡಲಾಗುವುದು.
- ನಿಮಗೆ ನೀಡಿರುವ ಪ್ರತ್ಯೇಕಿಯನ್ನು ಮತ್ತು ಟಿ.ಎಂ.ಆರ್. ಉತ್ತರ ಪತ್ರಿಕೆಯ ವರ್ಷನೆ ಕೋಡ್ ಒಂದೇ ಆಗಿರುವುದನ್ನು ಖಚಿತಪಡಿಸಿಲ್ಲ.
- ಪ್ರತ್ಯೇಕಿಯನ್ನು ವರ್ಷನೆ ಕೋಡ್ ಮತ್ತು ಕ್ರಮ ಸಂಖ್ಯೆಯನ್ನು ನಾಮವನ್ನು ರೆಬೇಸನ್‌ಲ್ಯಾ ತಪ್ಪಿಲ್ದರೆ ಬರೆಯಬೇಕು.
- ಟಿ.ಎಂ.ಆರ್. ಉತ್ತರ ಪತ್ರಿಕೆಯ ಕೆಳಾಗಾದ ನಿಗದಿತ ಜಾಗದಲ್ಲಿ ಮೂಲ್ಯ ಸಹಿ ಮಾಡಬೇಕು.

ಮಾಡಬೇಡಿ

- ಟಿ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಮುದ್ರಿತವಾಗಿರುವ ಚೈಮಿಂಗ್ ಮಾರ್ಕೆನ್ನು ತಿಳಿಭಾರದು / ಹಾಳುಮಾಡಬಾರದು / ಅರಿಸಬಾರದು.
- ಮೂರನೇ ಬೆಲ್ಲ ಮ. 2.40 ಕ್ಕೆ ಅಗುತ್ತದೆ. ಅಲ್ಲಿಯಿವರೆಗೂ.
  - ಪ್ರತ್ಯೇಕಿಯನ್ನು ಬಲಭಾಗದಲ್ಲಿರುವ ಸೀಲ್ ಅನ್ನು ತೆಗೆಯಬಾರದು.
  - ಪ್ರತ್ಯೇಕಿಯನ್ನು ಒಳಗೆ ಇರುವ ಪ್ರತ್ಯೇಗಳನ್ನು ನೋಡಲು ಪ್ರಯತ್ನಿಸಬಾರದು.
  - ಟಿ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಉತ್ತರಿಸಲು ಘೂರಂಭಿಸಬಾರದು.

ಅಭ್ಯರ್ಥಿಗಳಿಗೆ ಮುಖ್ಯ ಸಂಖೇಗಳು

- ಪ್ರತ್ಯೇಕಿಯಲ್ಲಿ ಒಟ್ಟು 60 ಪ್ರತ್ಯೇಗಳಿಂದ್ದು, ಪ್ರತಿ ಪ್ರತ್ಯೇಗ್ 4 ಬಹು ಕಾಲಿಯೇ ಉತ್ತರಗಳು ಇರುತ್ತವೆ.
- ಮೂರನೇ ಬೆಲ್ಲ ಅಂದರೆ ಮ. 2.40ರ ನಂತರ ಪ್ರತ್ಯೇಕಿಯನ್ನು ಬಲಭಾಗದಲ್ಲಿರುವ ಸೀಲ್ ತೆಗೆದು ಈ ಪ್ರತ್ಯೇಕಿಯಲ್ಲಿ ಯಾವುದೇ ಮಂಗಳು ಮುದ್ರಿತವಾಗಿಲ್ಲದೇ ಇರುವುದು ಕಂಡು ಬಂದಂತೆ ಅಥವಾ ಹರಿದು ಹೇಗೆಂದ್ದಿಲ್ಲ ಅಥವಾ ಯಾವುದೇ ಪಂಗಳು ಬಿಂಬಿಕೆಗೆಯೇ ಎಂಬುದನ್ನು ಖಚಿತಪಡಿಸಿಕೊಂಡು, ಈ ರೀತಿ ಆಗಿದ್ದರೆ ಕೊಡತ ಮೇಲ್ಯಾರ್ಥರಿಂದ ಪ್ರತ್ಯೇಕಿಯನ್ನು ಬದಲಾಯಿಸಿಕೊಂಡು, ನಂತರ ಟಿ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಉತ್ತರಿಸಲು ಘೂರಂಭಿಸುವುದು.
- ಮುಂದಿನ 70 ನಿಮಿಷಗಳಲ್ಲಿ
  - ಪ್ರತ್ಯೇಕಿಯನ್ನು ಎಚ್ಚರಿಸಿಯಂದ ಓದಿ.
  - ಪ್ರತ್ಯೇಕಿಯನ್ನು ಕೆಳಗೆ ಕೊಟ್ಟಿರುವ ನಾಲ್ಕು ಬಹು ಆಯ್ದುಯಿಲ್ಲ ಉತ್ತರವನ್ನು ಅಯ್ದು ಮಾಡಿ.
  - ಪ್ರತ್ಯೇಕಿಯಲ್ಲಿ ಪ್ರತ್ಯೇಗಳನ್ನು ಪ್ರತ್ಯೇಗಿಸಿ ಅನುಸೂಜಿತವಾಗಿರುವ ಸರಿ ಉತ್ತರವನ್ನು ಟಿ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಅದೇ ಕ್ರಮ ಸಂಖ್ಯೆಯ ಮುಂದ ನೀಡಿರುವ ಸಂಬಂಧಿಸಿದ ಪ್ರತ್ಯೇಗವನ್ನು ನೀರಿ ಅಥವಾ ಕನ್ನು ಶಾಯಿಯ ಬಾಲ್ ಹಾಯಿಂಬ್ ಪ್ರನಾಸಿಂದ ಸಂಹಾರ ತಂಬಿವುದು.

ಸರಿಯಾದ ತ್ರೈ	ತಿಳಿ ತ್ರೈಗಳೆಂದು WRONG METHODS
CORRECT METHOD	
(A) ● (C) (D)	(X) (B) (C) (D) (A) (B) (C) (✓) (A) (●) (C) (D)

- ಈ ಟಿ.ಎಂ.ಆರ್. ಉತ್ತರ ಪತ್ರಿಕೆಯನ್ನು ಸ್ಕೂಲ್‌ನಾಲ್ಕು ಮಾಡುವ ಸ್ಕೂಲ್‌ನಾಲ್ಕು ಬಹು ಸೂಕ್ಷ್ಮವಾಗಿದ್ದು ಸಣ್ಣ ಗುರುತನ್ನು ಸಹ ದಾಖಲಿಸುತ್ತದೆ. ಆದ್ದರಿಂದ ಟಿ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಉತ್ತರಿಸುವಾಗ ಎಚ್ಚರಿಕೆ ವಹಿಸಿ.
- ಪ್ರತ್ಯೇಕಿಯಲ್ಲಿ ಕೊಟ್ಟಿರುವ ನಾಲ್ಕು ಬಹು ಆಯ್ದುಯಿಲ್ಲ ಉತ್ತರವನ್ನು ರಫ್ಲ ಕೆಲಸಕ್ಕೆ ಉಪಯೋಗಿಸಿ. ಟಿ.ಎಂ.ಆರ್. ಉತ್ತರ ಪತ್ರಿಕೆಯನ್ನು ಇದಕ್ಕೆ ಉಪಯೋಗಿಸಬೇಕಿ.
- ಕೊನೆಯ ಬೆಲ್ಲ ಅಂದರೆ ಮ. 3.50 ಅದ ನಂತರ ಉತ್ತರಿಸುವುದನ್ನು ನೀಡಿಸಿ. ನಿಮ್ಮ ಎಡಗೈ ಕೆಬ್ಬರಳ ಗುರುತನ್ನು ನಿಗದಿತ ಜಾಗದಲ್ಲಿ ಹಾಕಿ.
- ಟಿ.ಎಂ.ಆರ್. ಉತ್ತರ ಪತ್ರಿಕೆಯನ್ನು ಕೊಡತ ಮೇಲ್ಯಾರ್ಥರಿಂದ ಹಾಳೆಯನ್ನು ಪ್ರತ್ಯೇಕಿಸಿ (ಕೆಳಿ ಪ್ರತಿ) ತನ್ನ ವರ್ತದಲ್ಲಿ ಒಟ್ಟುಕೊಂಡು ತಳಬದಿಯ ಯಾವಾಗ್ಯಾಯಿನ್ನು (ಅಭ್ಯರ್ಥಿಯ ಪ್ರತಿ) ಅಭ್ಯರ್ಥಿಗಳಿಗೆ ಸ್ವಯಂ ಮೇಲ್ಯಾರ್ಥರಿಂದ ಹಾಳೆಯನ್ನು ಮನಗೆ ಹೊಂದಿಯುಲು ಕೊಡುತ್ತಾರೆ.
- ಉತ್ತರ ಪತ್ರಿಕೆಯ ನಿಮಿಷಗಳು ಒಂದು ವರ್ಷ ಕಾಲ ಸುರಕ್ಷಿತವಾಗಿ ಇಡಿ.
- ಕನ್ನಡ ಅವೃತ್ತಿಯ ಪ್ರತ್ಯೇಗಳಲ್ಲಿ ಉತ್ತರಿಸುವ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಮುದ್ರಿತವಾಗಿರುವ ಪ್ರತ್ಯೇಗ ಬಗ್ಗೆ ಏನಾದರೂ ಸಂದೇಹವಿದ್ದಲ್ಲಿ ಇಂಗ್ಲಿಷ್ ಅವೃತ್ತಿಯ ಪ್ರತ್ಯೇಕಿಯನ್ನು ನೋಡಬಹುದು.

**COMMON ENTRANCE TEST - 2018****ANSWER KEYS - MATHS**

Qnno	A
1	3
2	2
3	1
4	2
5	1
6	2
7	14
8	4
9	4
10	4
11	2
12	1
13	3
14	3
15	1
16	3
17	3
18	1
19	2
20	2
21	4
22	4
23	4
24	4
25	G
26	3
27	2
28	2
29	2
30	1
31	4
32	2
33	1
34	3
35	2
36	3
37	3
38	3
39	1
40	1
41	2
42	1
43	3
44	2
45	2
46	1
47	3
48	3
49	2
50	2
51	1
52	1
53	3
54	4
55	4
56	1
57	4
58	2
59	1
60	1

**Note:**

-----

1. G - Indicates One GRACE MARK Awarded for the Question Number.

Serial No.

213665

## COMMON ENTRANCE TEST - 2018

VERSION CODE

A

DATE	SUBJECT	TIME
18-04-2018	BIOLOGY	10.30 am to 11.50 am

MAXIMUM MARKS	TOTAL DURATION	MAXIMUM TIME FOR ANSWERING
60	80 Minutes	70 Minutes

MENTION YOUR CET NUMBER



### Dos:


- Once again confirm whether the CET No. and name printed on the OMR Answer Sheet and the Admission Ticket are same.
- This question booklet is issued to you by the invigilator after the 2<sup>nd</sup> bell i.e., after 10.30 am.
- Confirm whether the OMR Answer Sheet and the Question Paper issued to you are with same version code.
- The Version Code and Serial Number of this question booklet should be entered on the Nominal Roll without any mistakes.
- Compulsorily affix the complete signature at the bottom portion of the OMR answer sheet in the space provided.

### DON'TS:

- The timing and marks printed on the OMR answer sheet should not be damaged / mutilated / spoiled.
- The 3<sup>rd</sup> Bell rings at 10.40 am, till then:
  - Do not remove the seal present on the right hand side of this question booklet.
  - Do not look inside this question booklet.
  - Do not start answering on the OMR answer sheet.

### IMPORTANT INSTRUCTIONS TO CANDIDATES

- This question booklet contains 60 questions and each question will have one statement and four distractors. (Four different options / choices.)
- After the 3<sup>rd</sup> Bell is rung at 10.40 am, remove the seal on the right hand side of this question booklet and check that this booklet does not have any unprinted or torn or missing pages or items etc., if so, get it replaced immediately by complete test booklet by showing it to Room Invigilator. Read each item and start answering on the OMR answer sheet.
- During the subsequent 70 minutes :
  - Read each question carefully.
  - Choose the correct answer from out of the four available distractors (options / choices) given under each question / statement.
  - Completely darken / shade the relevant circle with a blue or black ink ballpoint pen against the question number on the OMR answer sheet.



- Please note that even a minute unintended ink dot on the OMR answer sheet will also be recognized and recorded by the scanner. Therefore, avoid multiple markings of any kind on the OMR answer sheet.
- Use the space provided on each page of the question booklet for Rough Work. Do not use the OMR answer sheet for the same.
- After the last bell is rung at 11.50 am, stop writing on the OMR answer sheet and affix your left hand thumb impression on the OMR answer sheet as per the instructions.
- Hand over the OMR answer sheet to the room invigilator as it is.
- After separating the top sheet (KEA copy), the invigilator will return the bottom sheet replica (Candidate's copy) to you to carry home for self evaluation.
- Preserve the replica of the OMR answer sheet for a minimum period of ONE year.
- In case of any discrepancy in the English and Kannada Versions, the English version will be taken as final.

1. The correct sequence of taxonomic hierarchy is
- Genus → Family → Class → Order → Phylum → Kingdom → Species
  - Species → Genus → Family → Order → Class → Phylum → Kingdom
  - Species → Family → Genus → Kingdom → Order → Class → Phylum
  - Species → Genus → Family → Class → Order → Phylum → Kingdom

2. Match the animals of Column I with their respective classes in Column II and choose the correct answer.

<i>Column I</i>	<i>Column II</i>
1. Aptenodytes	I. Aves
2. Hemidactylus	II. Chondrichthyes
3. Carcharodon	III. Mammalia
4. Pteropus	IV. Reptilia
	V. Osteichthyes

Select the code for the correct answer from the options given below :

- | 1     | 2  | 3   | 4   |
|-------|----|-----|-----|
| (A) V | II | IV  | I   |
| (B) I | IV | III | II  |
| (C) V | I  | II  | III |
| (D) I | IV | II  | III |

1. ವರ್ಗೀಕರಣ ಶಾಸ್ತ್ರದ ವಿವಿಧ ಹಂತಗಳ ಸರಿಯಾದ ಸರಣಿ ಆಗಿರುತ್ತದೆ
- ಜೀನಸ್ → ಫಾಮಿಲಿ → ಕ್ಲಾಸ್ → ಅಡರ್ → ಪ್ರೇಲಮ್ → ಸಾಮ್ರಾಜ್ಯ → ಪ್ರಭೇದ
  - ಪ್ರಭೇದ → ಜೀನಸ್ → ಫಾಮಿಲಿ → ಅಡರ್ → ಕ್ಲಾಸ್ → ಪ್ರೇಲಮ್ → ಸಾಮ್ರಾಜ್ಯ
  - ಪ್ರಭೇದ → ಫಾಮಿಲಿ → ಜೀನಸ್ → ಸಾಮ್ರಾಜ್ಯ → ಅಡರ್ → ಕ್ಲಾಸ್ → ಪ್ರೇಲಮ್
  - ಪ್ರಭೇದ → ಜೀನಸ್ → ಫಾಮಿಲಿ → ಕ್ಲಾಸ್ → ಅಡರ್ → ಪ್ರೇಲಮ್ → ಸಾಮ್ರಾಜ್ಯ

2. ಕಾಲಮು I ರಲ್ಲಿರುವ ಪ್ರಾಣಿಗಳನ್ನು ಕಾಲಂ II ರಲ್ಲಿರುವ ಪರ್ಗ (ಕ್ಲಾಸ್) ಗಳಿಗೆ ತ್ರಿಮಾನಗಳಿಗೆ ಸರಿಯಾದುದನ್ನು ಆಯ್ದುಮಾಡಿ.


<i>ಕಾಲಮು I</i>	<i>ಕಾಲಮು II</i>
1. ಆಪ್ಟೆನೋಡೈಟಿಸ್	I. ಪಕ್ಕಿಗಳು
2. ಹಿಮಿಡಾಕ್ಟಿಲಸ್	II. ಮೃಧ್ಯಾಸಿಫಿಲ್ಮೆನುಗಳು
3. ಕಾರ್ಚಾರೋಡಾನ್	III. ಸಸ್ನೆನಿಗಳು
4. ಪ್ಟೆರೋಪಸ್	IV. ಸರಿಸ್ತಪರ್ಗಗಳು
	V. ಮೂಳೆಮೀನುಗಳು

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆಂತಿ:

- | 1     | 2  | 3   | 4   |
|-------|----|-----|-----|
| (A) V | II | IV  | I   |
| (B) I | IV | III | II  |
| (C) V | I  | II  | III |
| (D) I | IV | II  | III |

Space for Rough Work / ಒರಟು ಕೆಲಸಕ್ಕೆ ಸ್ಥಳ


3. Choose the correct floral formula of the given floral diagram.



- (A)  $\oplus \text{♀} K_{(2+2)} C_4 A_{4+2} G_{(3)}$
- (B)  $\oplus \text{♂} K_{(3)+2} \overbrace{C_4} A_4 G_{(2+1)}$
- (C)  $\oplus \text{♀} K_{2+2} C_4 A_{2+4} G_{(2)}$
- (D)  $\oplus \text{♂} K_{2+2} C_4 A_{2+4} G_2$

4. In which type of vascular bundles are Xylem and Phloem present at the same radius?
- (A) Radial
  - (B) Closed
  - (C) Conjoint
  - (D) Exarch



3. ಇಲ್ಲಿ ಕೊಟ್ಟರುವ ಪ್ರಘನ್ಹಿಗೆ ಸರಿಹೋಂದುವ ಪ್ರಕ್ರಿಯೆಯನ್ನು ಅಯ್ದುಮಾಡಿ.



- (A)  $\oplus \text{♀} K_{(2+2)} C_4 A_{4+2} G_{(3)}$
- (B)  $\oplus \text{♂} K_{(3)+2} \overbrace{C_4} A_4 G_{(2+1)}$
- (C)  $\oplus \text{♀} K_{2+2} C_4 A_{2+4} G_{(2)}$
- (D)  $\oplus \text{♂} K_{2+2} C_4 A_{2+4} G_2$

4. ಯಾವ ವಾಸ್ತವ್ಯದಲ್ಲಿ ಜೀಲಂ ಮತ್ತು ಪ್ರೊಯಂಗಳು ಒಂದೇ ಶ್ರೇಷ್ಠದಲ್ಲಿರುತ್ತವೆ
- (A) ರೇಡಿಯಲ್
  - (B) ಮುಚ್ಚಿದ
  - (C) ಕಂಜಾಯಿಂಟ್
  - (D) ಎಕ್ಸಾರ್ಕ್

Space for Rough Work / ಒರಟು ಕೆಲಸಕ್ಕಿಣಿ


5. Conjunctive tissue is present between (i) and (ii) in (iii).  
 (A) (i) Pericycle (ii) Endodermis  
 (iii) Dicot root  
 (B) (i) Xylem (ii) Phloem (iii) Dicot root  
 (C) (i) Palisade parenchyma (ii) Spongy parenchyma (iii) Dicot leaf  
 (D) (i) Xylem (ii) Phloem (iii) Dicot stem
6. Identify the major site of biosynthesis of lipids.  
 (A) Golgi apparatus  
 (B) Mitochondria  
 (C) Smooth endoplasmic reticulum (SER)  
 (D) Rough endoplasmic reticulum (RER)
7. The following graph shows concentration of substrate on enzyme activity :
- 
- What does the Y-axis represent ?  
 (A) Temperature  
 (B) Velocity of reaction  
 (C) pH  
 (D) Pressure
5. ಕಂಜಕ್ಟ್ಯುವೆ ಅಂಗಾಂಶವು (i) ಮತ್ತು (ii) ರ ನಡುವೆ (iii) ರಲ್ಲಿ ಕಂಡುಬರುತ್ತದೆ.  
 (A) (i) ಪರಿಸ್ಯೇಕಲ್ (ii) ಎಂಡೋಡರ್ಮಿಸ್  
 (iii) ದ್ಯೂಡಳ ಸ್ಸ್ಯಾರೆನ್‌ರ್ಯೂ  
 (B) (i) ಜೈಲಂ (ii) ಫ್ಲೋಯಂ (iii) ದ್ಯೂಡಳ ಸ್ಸ್ಯಾರೆನ್‌ರ್ಯೂ  
 (C) (i) ಪಾಲಿಸಡೆಡ್ ಪ್ಯಾರಿನ್‌ಬ್ಯೆಮ್ (ii) ಸ್ವಾಂಚೆ ಪ್ಯಾರಿನ್‌ಬ್ಯೆಮ್ (iii) ದ್ಯೂಡಳ ಸ್ಸ್ಯಾರೆನ್‌ರ್ಯೂ  
 (D) (i) ಜೈಲಂ (ii) ಫ್ಲೋಯಂ (iii) ದ್ಯೂಡಳ ಕಾಂಡ
6. ಪ್ರಮುಖವಾಗಿ ಲಿಪಿಡ್‌ಗಳನ್ನು ಉತ್ಪಾದಿಸುವ ಜಾಗ ಗುರುತಿಸಿ.  
 (A) ಗಾಲಿ ಅಪರೇಟರ್ಸ್  
 (B) ಮೃಟೊಕಾಂಡ್ರಿಯಾ  
 (C) ಮೃದು ಎಂಡೋಪಾಲ್ಸಿಕ್ ರೆಟಿಕ್ಯುಲರ್ (SER)  
 (D) ಒರಟು ಎಂಡೋಪಾಲ್ಸಿಕ್ ರೆಟಿಕ್ಯುಲರ್ (RER)
7. ಈಳಿಗೆ ಶೊಬಿದ್ದುವ ನ್ಯೂಯ್ಯೂ ಕಣ್ಣದ ಚಟುವಟಿಕೆಯ ಮೇಲೆ ಕ್ರಿಯಾಧರ ವಸ್ತುವಿನ ಸಾಂದರ್ಭಿಕೆಯನ್ನು ಸೂಚಿಸುತ್ತದೆ :
- 
- ಇಲ್ಲಿ Y-ಅಕ್ಷದಲ್ಲಿ ಏನನ್ನು ಪ್ರತಿನಿಧಿಸುತ್ತದೆ ?  
 (A) ಉಷ್ಣತೆ  
 (B) ಕ್ರಿಯೆಯ ವೇಗ  
 (C) pH  
 (D) ಒತ್ತೆಡ

Space for Rough Work / ಒರಟು ಕೆಲಸಕ್ಕೆ ಸ್ಥಳ

8. In the maize plant,  $\text{CO}_2$  fixation occurs in both mesophyll and bundle sheath cells. The enzymes involved in these cells for the process respectively are,

- (A) RuBisCO and PEP Kinase
- (B) PEP Kinase and Pepsin
- (C) RuBisCO and PEP Carboxylase
- (D) PEP Carboxylase and RuBisCO

9. In the following reaction, identify X and Y respectively :



- (A) Water, Acetyl CoA
- (B) Acetyl CoA, Pyruvate dehydrogenase
- (C) Pyruvate dehydrogenase, Acetyl CoA
- (D) Pyruvate dehydrogenase, Oxalo-acetic acid


10. Which of the following factors is favourable for the formation of oxyhaemoglobin in the alveoli of human lungs ?

- (A) High  $\text{pCO}_2$
- (B) Lower temperature
- (C) High  $\text{H}^+$  concentration
- (D) Low  $\text{pO}_2$

8. ಮುಕ್ಕೆಹೊಳೆ ಸಸ್ಯದ ಮೀನೋಫಿಲ್ ಮತ್ತು ಬಂಡಲ್ ಶೀತೋಕೋಶಗಳಿರದರಲ್ಲಿ ಇಂಗಾಲದ-ಡೈ-ಆಕ್ಸಿಡ್ ಹೀರುವಿಕೆ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಪಾಲ್ಪಿಟ್‌ಪ ಕಣ್ಣಾಷ್ಟು, ಅನುಕ್ರಮವಾಗಿ

- (A) ರುಬಿಸ್‌ಕೋಎಸ್ ಮತ್ತು ಪೆಪ್‌ಕ್ರಿನ್‌ಸ್
- (B) ಪೆಪ್‌ಕ್ರಿನ್‌ಸ್ ಮತ್ತು ಪೆಟ್‌ಸ್
- (C) ರುಬಿಸ್‌ಕೋಎಸ್ ಮತ್ತು ಪೆಪ್‌ಕಾಬಾಂಕ್‌ಲೀಸ್
- (D) ಪೆಪ್‌ಕಾಬಾಂಕ್‌ಲೀಸ್ ಮತ್ತು ರುಬಿಸ್‌ಕೋಎಸ್

9. ಈ ಕಳೆಗಿನ ರಾಸಾಯನಿಕ ಕ್ರಿಯೆಯಲ್ಲಿ ಅನುಕ್ರಿಯವಾಗಿ X ಮತ್ತು Y ಯನ್ನು ಆಯ್ದುಮಾಡಿ:



- (A) ನೀರು, ಅಸಿಟ್‌ಲೀ ಕೋಏಎಟ್‌
- (B) ಅಸಿಟ್‌ಲೀ ಕೋಏ, ಪ್ರೈರುವೇಟ್ ಡಿಹೈಡ್ರಾಜನೇಸ್
- (C) ಪ್ರೈರುವೇಟ್ ಡಿಹೈಡ್ರಾಜನೇಸ್, ಅಸಿಟ್‌ಲೀ ಕೋಏ
- (D) ಪ್ರೈರುವೇಟ್ ಡಿಹೈಡ್ರಾಜನೇಸ್, ಆಕ್ಸಿಲೋ ಅಸಿಟಿಕ್ ಆಮ್ಲ

10. ಮಾನವನ ಶ್ಲಾಷ್ಟೋಶದ ಸೊಕ್ಕೆ ವಾಯುಕೋಶಗಳಲ್ಲಿ (ಅಲ್ಟ್ರಾಯೋಲ್ಟೆ) ಈ ಕಳೆಗಿನ ಯಾವ ಅಂಶವು ಆಕ್ಟಿವೇಟ್‌ಗೊಳ್ಳಬಿನ್ನ (ರಾಪುಗೊಳ್ಳಲು (ಉತ್ತಮಿಯಾಗಲು) ಅನುಕೂಲಕರವಾಗಿದೆ?

- (A) ಹೆಚ್‌ಪರಿ  $\text{pCO}_2$
- (B) ಕಡಿಮೆ ಉಷ್ಣತೆ
- (C) ಹೆಚ್‌ಪರಿ  $\text{H}^+$  ಸಾಂದೃತೆ
- (D) ಕಡಿಮೆ  $\text{pO}_2$

Space for Rough Work / ಒರಟು ಕೆಲಸಕ್ಕೆ ಸ್ಥಳ

11. Digestion of both starch and proteins is carried out by enzymes of
- Gastric juice
  - Saliva
  - Bile juice
  - Pancreatic juice
12. The type of epithelium found in the inner lining of PCT is
- Squamous epithelium
  - Cuboidal epithelium
  - Glandular epithelium
  - Ciliated epithelium
13. Select the correct Rh-blood groups of the parents, whose child is affected with erythroblastosis foetalis.
- Both Father and Mother are Rh +ve
  - Mother is Rh +ve and Father is Rh -ve
  - Both Father and Mother are Rh -ve
  - Father is Rh +ve and Mother is Rh -ve
14. In which of the following groups do the male and female gametophytes have independent, free living existence?
- Bryophytes and Gymnosperms
  - Bryophytes and Pteridophytes
  - Pteridophytes and Gymnosperms
  - Algae and Gymnosperms
11. ಖಿಷ್ಟೆ (ಸ್ಟ್ರೋಕ್) ಮತ್ತು ಪ್ರೌಟೀನ್‌ಗಳಿರದರ ಜೀವಣಕ್ಕಾಯಿಯು ಇದರ ಕಿಣ್ಣಿಗಳಿಂದ ನಡೆಯುತ್ತದೆ
- ಜರ್ಲರ ರಸ
  - ಲಾಲಾ ರಸ
  - ಹಿತ್ತಾ ರಸ
  - ಮೇಧೋಜೀರಕ ರಸ
12. PCT ನಾಳದ ಅಂತರಾವರಣದಲ್ಲಿರುವ ಅನುಲೇಪಕ ಅಂಗಾಂಶ
- ಸ್ಕ್ವಾಮಸ್ ಅನುಲೇಪಕ
  - ಫಾನಾಕ್ಟಿಕ್ ಅನುಲೇಪಕ
  - ಗ್ರಂಥಿಯ ಅನುಲೇಪಕ
  - ರೋಮಾವ್ಯತ ಅನುಲೇಪಕ
13. ಇರಿಫ್ಲೋಬಾಸ್ಟೋಸಿಸ್ ಫೀಡಾಲಿಸ್ ಬಾಧಿತ ಮನುವಿನ ತಂದೆ ತಾಯಿಗಳ ಸರಿಯಾದ ರಕ್ತದ ಗುಂಪುಗಳಿರುವ ಆಯ್ದೆಯನ್ನು ಅರಿಸಿ?
- ತಂದೆ ತಾಯಿಗಳಿಭ್ರಮೋ Rh +ve
  - ತಾಯಿ Rh +ve ಮತ್ತು ತಂದೆ Rh -ve
  - ತಂದೆ ತಾಯಿಗಳಿಭ್ರಮೋ Rh -ve
  - ತಂದೆ Rh +ve ಮತ್ತು ತಾಯಿ Rh -ve
14. ಈ ಕೆಳಗಿನ ಯಾವ ಗುಂಟಿನ ಗಂಡು ಮತ್ತು ಹೆಣ್ಣು ಲಿಂಗಾಳಿಜನಕಗಳು (ಗ್ರಾಮೆಟೊಫ್ರೋಟ್) ಸ್ವತಂತ್ರವಾಗಿ ಬದುಕುವ ಅಸ್ತಿತ್ವವನ್ನು ಹೊಂದಿದೆ?
- ಪಾಮಡಿ ಸಸ್ಯಗಳು ಮತ್ತು ಪ್ರಚ್ಚಸಸ್ಯಗಳು
  - ಪಾಮಡಿ ಸಸ್ಯಗಳು ಮತ್ತು ಪ್ರಚ್ಚಸಸ್ಯಗಳು
  - ಪ್ರಚ್ಚಸಸ್ಯಗಳು ಮತ್ತು ಅನಾವೃತಬೀಜ ಸಸ್ಯಗಳು
  - ಶೈವಲಗಳು ಮತ್ತು ಅನಾವೃತ ಬೀಜ ಸಸ್ಯಗಳು

Space for Rough Work / ಒರಟ್ಟಿ ಕೆಲಸಕ್ಕಿಂತಿಗೆ ಸ್ಥಳ

15. The hormones of "Fright, Fight and Flight" are
- Thyroxin and Oxytocin
  - Thyroxin and Melatonin
  - Adrenalin and Nor-adrenalin
  - Gastrin and Secretin
16. In the given options, which one *cannot* propagate by vegetative means?
- A marginal piece of bryophyllum leaf
  - A middle piece of sugarcane internode
  - A piece of potato tuber with eyes
  - A piece of ginger rhizome
17. Among the following statements related to pollens, choose the correct one.
- Statement I:* In 40% of angiosperms pollen grains are shed at 3-celled stage.
- Statement II:* Intine is made of cellulose and pectin and it is discontinuous with germ pores.
- Both I and II are correct
  - Both I and II are incorrect
  - I is correct and II is incorrect
  - I is incorrect and II is correct
15. “ಫ್ರಿಟ್, ಫ್ರಿಟ್ ಮತ್ತು ಫ್ಲಿಟ್” ರಸಾಯನಗಳು
- ಥ್ಯಾರೋಕ್ಸಿನ್ ಮತ್ತು ಅಸ್ಟ್ರಿಪ್ಟೋಸಿನ್
  - ಥ್ಯಾರೋಕ್ಸಿನ್ ಮತ್ತು ಮೆಲಾಟೋನಿನ್
  - ಅಡ್ರೆನಲಿನ್ ಮತ್ತು ನಾರ್ ಅಡ್ರೆನಲಿನ್
  - ಗ್ಯಾಸ್ಟ್ರಿನ್ ಮತ್ತು ಸೆಕ್ರೆಟೆನ್
16. ಈ ಕೆಳಗಿನವುಗಳಲ್ಲಿ ಯಾವುದು ಕಾಯಕ ಸಂತಾನೋತ್ಪತ್ತಿ ಮಾಡುವುದಿಲ್ಲ
- ಬ್ರಹ್ಮಕ್ಕುಮಲ ಎಲೆಯ ಮಾಚಿನಲ್ ತುಂಡು
  - ಕಬ್ಬಿಗಿಡದ ಅಂತರಿಗಿಣಿನ ಮಧ್ಯಭಾಗ
  - ಆಲಾಗದ್ದೆಯಲ್ಲಿನ ಕಣ್ಣಗಳು
  - ಶುಂಠಿ ರ್ಯಾಫ್‌ಎನ್ ಒಂದು ತುಂಡು
17. ಪರಾಗರೇಣುಗಳ ಬಗ್ಗೆ ನೀಡಿರುವ ಹೇಳಿಕೆಗಳಲ್ಲಿ ಸರಿಯಾದುದೊಂದನ್ನು ಆಯ್ದುಮಾಡಿ.
- ಹೇಳಿಕೆ I: ಶೈಕ್ಷಣಿಕ 40 ರಪ್ಪು ಆವೃತಭಿಜ ಸಸ್ಯಗಳಲ್ಲಿ ಪರಾಗ ರೇಣುಗಳು 3 ಕೋಶಗಳ ಹಂತದಲ್ಲಿ ಬಿಡುಗಡೆಯಾಗುತ್ತವೆ.
- ಹೇಳಿಕೆ II: ಇಂಟಿನ್ ಪ್ರೋರೆಯು ಸೆಲ್ಲುಲೋಸ್ ಮತ್ತು ಪೆಕ್ಟಿನ್ ನಿಂದ ಆಗಿದ್ದು ಇರುತ್ತದೆ ರಂಧ್ರಗಳಿಂದಾಗಿ ನಿರಂತರವಾಗಿರುವುದಿಲ್ಲ.
- I ಮತ್ತು II ಎರಡೂ ಹೇಳಿಕೆಗಳೂ ಸರಿಯಿವೆ
  - I ಮತ್ತು II ಎರಡೂ ಹೇಳಿಕೆಗಳೂ ತಪ್ಪಾಗಿವೆ
  - ಹೇಳಿಕೆ I ಸರಿಯಾಗಿದ್ದು II ತಪ್ಪಾಗಿದೆ
  - ಹೇಳಿಕೆ I ತಪ್ಪಾಗಿದ್ದು II ಸರಿಯಾಗಿದೆ

Space for Rough Work / ಒರಟು ಕೆಲಸಕ್ಕೆ ಸ್ಥಳ

18. Match the animals of Column I with the Column II and select the correct options among the following :

<i>Column I</i>	<i>Column II</i>
1. DNA replication	I. RNA polymerase
2. Translation	II. DNA polymerase
3. Transcription	III. Reverse transcriptase
4. Reverse transcription	IV. Aminoacyl synthetase

Select the code for the correct answer from the options given below :

- |        |     |     |     |
|--------|-----|-----|-----|
| 1      | 2   | 3   | 4   |
| (A) II | IV  | III | I   |
| (B) II | IV  | I   | III |
| (C) II | III | IV  | I   |
| (D) II | I   | IV  | III |

18. ಕಾಲಂ I ನ್ನ ಕಾಲಂ II ರ ಜೊತೆ ಹೊಂದಿಸಿ, ಸರಿಯಾದ ಅಯ್ಯೆಯನ್ನ ಆರಿಸಿ :

<i>ಕಾಲಂ I</i>	<i>ಕಾಲಂ II</i>
1. ಡಿ.ಎನ್.ಎ. ರೆಪ್ಲಿಕೇಷನ್	I. ಆರ್.ಎನ್.ಎ. ಪಾಲಿಮರೇಸ್
2. ತ್ರಾನ್‌ಲೆಂಸ್	II. ಡಿ.ಎನ್.ಎ. ಪಾಲಿಮರೇಸ್
3. ತ್ರಾನ್‌ಸಿಟ್ರಿಪ್ನ್	III. ರಿವೆಸ್‌
4. ರಿವೆಸ್‌	IV. ಅಮ್ಲೋ-ಅಸ್ಟ್ರೆಲ್ ತ್ರಾನ್‌ಸಿಟ್ರಿಪ್ನ್ ಸಿಂಥೆಟಿನ್

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನ ಆರಿಸಿ :

- |        |     |     |     |
|--------|-----|-----|-----|
| 1      | 2   | 3   | 4   |
| (A) II | IV  | III | I   |
| (B) II | IV  | I   | III |
| (C) II | III | IV  | I   |
| (D) II | I   | IV  | III |

19. ಮೂರು ಜೀವಕೋಶಗಳ ಹಂತದಲ್ಲಿ ಪರಾಗರೇಣುವಿನ ಜೀವಕೋಶಗಳನ್ನ ಹೆಸರಿಸಿ.

- (A) 1 ವೆಡಿಟೇಟಿವ್ ಜೀವಕೋಶ, 2 ಗಂಡು ಲಿಂಗಾಣುಗಳು
- (B) 2 ವೆಡಿಟೇಟಿವ್ ಜೀವಕೋಶ, 1 ಗಂಡು ಲಿಂಗಾಣು
- (C) 2 ಜನರೇಟಿವ್ ಜೀವಕೋಶ, 1 ಗಂಡು ಲಿಂಗಾಣುಗಳು
- (D) 2 ಗಂಡು ಲಿಂಗಾಣುಗಳು ಮತ್ತು 1 ಜನರೇಟಿವ್ ಜೀವಕೋಶ

Space for Rough Work / ಒರಟು ಕೆಲಸಕ್ಕೆ ಸ್ಥಳ

- 20.** Even in the absence of pollinators, assured seed set will be there in
- Chasmogamous flowers
  - Geitonogamy
  - Cleistogamous flowers
  - Xenogamy
- 20.** ಪರಾಗಕಾರಕಗಳಲ್ಲಿದ್ದರೂ ಬೀಜೋತ್ಪತ್ತಿಯನ್ನು ಈ ಪ್ರವೃತ್ತಿಗಳಲ್ಲಿ ಖಾತ್ರಿಪಡಿಸಬಹುದು
- ಚಾಸಮ್‌ಗ್ರಾಹಿಸು ಹೊವೆ
  - ಜೀಎನ್‌ಗ್ರಾಹಿ
  - ಕ್ಲೈಸ್ಟೋಗ್ರಾಹಿಸು ಹೊವೆ
  - ಜೀನ್‌ಗ್ರಾಹಿ
- 21.** The process of conversion of non-motile spermatids into motile spermatozoa is called
- Spermiogenesis
  - Oogenesis
  - Sporogenesis
  - Spermatogenesis
- 21.** ಚಲನಾರಹಿತ ಸ್ಪರ್ಮಾಟಿಡ್‌ಗಳು ಚಲನೆಯಿಲ್ಲ ಏರ್ಯಾರ್ಸಿಲುಗಳಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಯನ್ನು ಹೀಗೆ ಕರೆಯಬಹುದು
- ಸ್ಪರ್ಮೀಯೋಜೆನೆಸಿಸ್
  - ಉಣಿಕೆನೆಸಿಸ್
  - ಸ್ಪೋರೋಜೆನೆಸಿಸ್
  - ಸ್ಪರ್ಮೆಟೋಜೆನೆಸಿಸ್
- 22.** Several mammary ducts join to form a wider structure called
- Lactiferous duct
  - Mammary lobe
  - Mammary ampulla
  - Mammary tubules
- 22.** ಹಲವು ಮ್ಯಾಮರಿ ನಾಳಗಳು ಸೇರಿ ಉಂಟಾಗುವ ಅಗಲವಾದ ರಚನೆಯಿಂದರೆ
- ಲ್ಯಾಕ್ಟಿಫರಸ್ ನಾಳ
  - ಮ್ಯಾಮರಿ ಲೋಬ್
  - ಮ್ಯಾಮರಿ ಅಂಪುಲ್
  - ಮ್ಯಾಮರಿ ಟಿಬ್ಯೂಲ್‌ಗಳು

Space for Rough Work / ಒರಟು ಕೆಲಸಕ್ಕಿಂತಿಗೆ

<p>23. The signals for the population process originate from</p> <p>(A) Muscles of uterus          (B) Fully developed foetus and placenta          (C) Placenta          (D) Hormones of ovaries and uterus</p>	<p>23. ಇವುಗಳಲ್ಲಿ ಯಾವುದು ಪ್ರಸರದ ಸೂಚನೆಯನ್ನು ಹುಟ್ಟುಹಾಕುತ್ತದೆ</p> <p>(A) ಗ್ರಾಹಕ ಸ್ಥಾಯಿಗಳು          (B) ಪರಿಪೂರ್ಣವಾಗಿ ಬೆಳೆದ ಭ್ರಾಹ್ಮ ಮತ್ತು ಜರಾಯು          (C) ಜರಾಯು          (D) ಅಂಡಾಶಯ ಮತ್ತು ಗ್ರಾಹಕ ಹಾರ್ಮೋನ್‌ಗಳು</p>																				
<p>24. Match the following Column I with Column II :</p>	<p>24. ಕಾಲಂ I ಅನ್ನ ಕಾಲಂ II ರೊಂದಿಗೆ ಹೊಂದಿಸಿ :</p>																				
<table border="0"> <thead> <tr> <th style="text-align: center;"><i>Column I</i></th> <th style="text-align: center;"><i>Column II</i></th> </tr> </thead> <tbody> <tr> <td>1. Surgical methods</td> <td>I. Condom</td> </tr> <tr> <td>2. Barrier methods</td> <td>II. Pills</td> </tr> <tr> <td>3. Natural methods</td> <td>III. Tubectomy</td> </tr> <tr> <td>4. Chemical methods</td> <td>IV. Lactational amenorrhea</td> </tr> </tbody> </table>	<i>Column I</i>	<i>Column II</i>	1. Surgical methods	I. Condom	2. Barrier methods	II. Pills	3. Natural methods	III. Tubectomy	4. Chemical methods	IV. Lactational amenorrhea	<table border="0"> <thead> <tr> <th style="text-align: center;">ಕಾಲಂ I</th> <th style="text-align: center;">ಕಾಲಂ II</th> </tr> </thead> <tbody> <tr> <td>1. ಸರ್જಿಕಲ್ ವಿಧಾನ</td> <td>I. ಕಾಂಡೋಮ್‌ಗಳು</td> </tr> <tr> <td>2. ಬ್ಯಾರಿಯರ್ ವಿಧಾನ</td> <td>II. ಮೂತ್ರಶಿಕ್ಷೇಮಿ</td> </tr> <tr> <td>3. ನ್ಯೂಸ್ರಿಕ ವಿಧಾನ</td> <td>III. ಟ್ಯೂಬೆಕ್ಟಾಮ್‌</td> </tr> <tr> <td>4. ರಾಸಾಯನಿಕ ವಿಧಾನ</td> <td>IV. ಲಾಕ್ಟೇಷನಲ್ ಅಪ್ನೋರಿಯಾ</td> </tr> </tbody> </table>	ಕಾಲಂ I	ಕಾಲಂ II	1. ಸರ್જಿಕಲ್ ವಿಧಾನ	I. ಕಾಂಡೋಮ್‌ಗಳು	2. ಬ್ಯಾರಿಯರ್ ವಿಧಾನ	II. ಮೂತ್ರಶಿಕ್ಷೇಮಿ	3. ನ್ಯೂಸ್ರಿಕ ವಿಧಾನ	III. ಟ್ಯೂಬೆಕ್ಟಾಮ್‌	4. ರಾಸಾಯನಿಕ ವಿಧಾನ	IV. ಲಾಕ್ಟೇಷನಲ್ ಅಪ್ನೋರಿಯಾ
<i>Column I</i>	<i>Column II</i>																				
1. Surgical methods	I. Condom																				
2. Barrier methods	II. Pills																				
3. Natural methods	III. Tubectomy																				
4. Chemical methods	IV. Lactational amenorrhea																				
ಕಾಲಂ I	ಕಾಲಂ II																				
1. ಸರ್જಿಕಲ್ ವಿಧಾನ	I. ಕಾಂಡೋಮ್‌ಗಳು																				
2. ಬ್ಯಾರಿಯರ್ ವಿಧಾನ	II. ಮೂತ್ರಶಿಕ್ಷೇಮಿ																				
3. ನ್ಯೂಸ್ರಿಕ ವಿಧಾನ	III. ಟ್ಯೂಬೆಕ್ಟಾಮ್‌																				
4. ರಾಸಾಯನಿಕ ವಿಧಾನ	IV. ಲಾಕ್ಟೇಷನಲ್ ಅಪ್ನೋರಿಯಾ																				

Select the code for the correct answer from the options given below :

- | 1       | 2   | 3   | 4  |
|---------|-----|-----|----|
| (A) III | I   | IV  | II |
| (B) III | IV  | I   | II |
| (C) IV  | III | II  | I  |
| (D) II  | I   | III | IV |

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :

- | 1       | 2   | 3   | 4  |
|---------|-----|-----|----|
| (A) III | I   | IV  | II |
| (B) III | IV  | I   | II |
| (C) IV  | III | II  | I  |
| (D) II  | I   | III | IV |

Space for Rough Work / ಒರಟು ಕೆಲಸಕ್ಕಿಂತಿರು

25. The following factors indicate improved reproductive health of the society. Choose the correct option.

1. Better detection and cure of disease
2. Better post-natal care
3. Medically assisted deliveries
4. Increased MMR

Select the code for the correct answer from the options given below :

- (A) 2, 3 and 4 only  
(B) 1, 2 and 3 only  
(C) 1, 3 and 4 only  
(D) 1, 2 and 4 only

26. ABO blood type in man is an example of

1. Pleiotropy
2. Incomplete dominance
3. Co-dominance
4. Multiple allelism

Select the code for the correct answer from the options given below :

- (A) 1, 2 and 3 only  
(B) 1, 3 and 4 only  
(C) 3 and 4 only  
(D) 1, 2 and 4 only

25. ಈ ಕೆಳಗಿನ ವ್ಯವಸ್ಥೆ (ಅಂಶ) ಗಳು ಸಮಾಜದ ಪ್ರಜನಕ ಆರೋಗ್ಯ (ರಿಪ್ರೋಡಕ್ಟ್ರ್ಯೂಲ್ ಹೆಲ್ತ್) ಸುಧಾರಿಸುವುದನ್ನು ಸೂಚಿಸುತ್ತವೆ ಇವುಗಳಲ್ಲಿ ಸರಿಯಾದುದನ್ನು ಅಯ್ದಿರುತ್ತದೆ.

1. ಉತ್ತಮ ಖಾಯಿಲೆಯ ಪತ್ತೆ ಹಚ್ಚಿಬಿಕೆ ಮತ್ತು ಗುಣಪಡಿಸುವಿಕೆ
  2. ಪ್ರಸವ ನಂತರದ ಉತ್ತಮ ಶುಶ್ರಾವೆ
  3. ವ್ಯಾಧಿಕೀಯ ನರವಿನ ಪ್ರಸವ
  4. ಎಮ್.ಎಮ್.ಆರ್. ಹೆಚ್ಚಿಳಿಗೆ ನೀಡಿರುವ ಅಯ್ದುಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರ್ಥಿ :
- (A) 2, 3 ಮತ್ತು 4 ಮಾತ್ರ  
(B) 1, 2 ಮತ್ತು 3 ಮಾತ್ರ  
(C) 1, 3 ಮತ್ತು 4 ಮಾತ್ರ  
(D) 1, 2 ಮತ್ತು 4 ಮಾತ್ರ

26. ಮಾನವನ ಐಬಿಎ ರಕ್ತದ ಗುಂಪು ಇವುಗಳನ್ನು ಉದಾಹರಿಸುತ್ತದೆ

1. ಟ್ಲಿಯೋಎಂಬ್ರೋಡಿ
  2. ಅಪ್ರಾಣಿ ಪ್ರಭಾಲತೆ
  3. ಸಹಪ್ರಭಾಲತೆ
  4. ಮಲ್ಟಿಪಲ್ ಅಲಿಲಿಸ್
- ಕೆಳಗೆ ನೀಡಿರುವ ಅಯ್ದುಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರ್ಥಿ :
- (A) 1, 2 ಮತ್ತು 3 ಮಾತ್ರ  
(B) 1, 3 ಮತ್ತು 4 ಮಾತ್ರ  
(C) 3 ಮತ್ತು 4 ಮಾತ್ರ  
(D) 1, 2 ಮತ್ತು 4 ಮಾತ್ರ

Space for Rough Work / ಒರಟು ಕೆಲಸಕ್ಕೆ ಸ್ಥಳ

27. The codon on mRNA are

CAU – CCU – AAA – CUG.

Identify the correct sequence of amino acids.

- (A) His – Pro – Lys – Leu
- (B) Pro – His – Lys – Leu
- (C) His – Pro – Leu – Lys
- (D) Pro – Leu – Lys – His

28. Choose the possible genotypes responsible for lightest skin colour in human beings.

- (A) AABBCC
- (B) AaBbCc
- (C) aabbcc
- (D) AABbCc

29. Both male and female have normal vision though their fathers were colour blind, and mothers did not have any gene for colour blindness. The probability of their daughter becoming colour blind is

- (A) 0%
- (B) 15%
- (C) 25%
- (D) 50%

27. ಎಮ್.ಆರ್.ಎನ್.ಎ. ಮೇಲಿನ ಸಂಕೇತಗಳು

CAU – CCU – AAA – CUG.

ಅಗಿದ್ದಲ್ಲಿಸರಿಯಾದ ಅಮೃತೆ ಅಮೃದ ಸರಣಿಯನ್ನು ಹುಡುಕಿ.

- (A) His – Pro – Lys – Leu
- (B) Pro – His – Lys – Leu
- (C) His – Pro – Leu – Lys
- (D) Pro – Leu – Lys – His

28. ಮನುಷ್ಯರಲ್ಲಿ ಅತಿಯಾದ ತಿಳಿ ಚರ್ಮದ ಬಣ್ಣಕ್ಕಾರಣವಾದ ಜೀನೋಟೆಪನ್ನು ಆರಿಸಿ.

- (A) AABBCC
- (B) AaBbCc
- (C) aabbcc
- (D) AABbCc

29. ಗಂಡು ಮತ್ತು ಹೆಣ್ಣು ಇಬ್ಬರೂ ಸಾಮಾನ್ಯ ದೃಷ್ಟಿ ಹೊಂದಿದವರಾಗಿದ್ದ ಅವರ ತಂದೆಯಂದಿರು ವರ್ಗಾಂಧತೆ ಹೊಂದಿರುತ್ತಾರೆ ಹಾಗೂ ತಾಯಂದಿರು ವರ್ಗಾಂಧತೆಗೆ ಕಾರಣವಾಗುವ ಗುಣಾಳಿಗಳನ್ನು ಹೊಂದಿರುವುದಿಲ್ಲ ಹಾಗಾದರೆ ಆ ಗಂಡು ಮತ್ತು ಹೆಣ್ಣಿನಿಂದ ಜನಿಸುವ ಮಗಳು ವರ್ಗಾಂಧತೆಯನ್ನು ಹೊಂದುವ ಸಂಭಾವನೀಯತೆ ಎಷ್ಟು?

- (A) 0%
- (B) 15%
- (C) 25%
- (D) 50%

Space for Rough Work / ಒರಟು ಕೆಲಸಕ್ಕು ಸ್ಥಳ

30. Find the nucleotide sequence of the mRNA which codes for the sequence of amino acids –


'Met – Leu – Val – Arg – Ala' and choose the correct option from below :

- (A) AUG – GAU – GAA – UAU – UGU
- (B) AUG – GAU – GAA – CGU – GCC
- (C) AUG – CUA – GUG – UAU – UGU
- (D) AUG – CUA – GUG – CGU – GCC

31. Sickle-cell anaemia is due to the following mutant gene :

- (A) CTC – CAC
- (B) CTC – GAG
- (C) CAC – GUG
- (D) GAG – GUG

32. In the given transcription unit, identify the regions I and II respectively.



- (A) Promoter and Terminator
- (B) Rho factor and Sigma factor
- (C) Terminator and Promoter
- (D) Operator and Inhibitor

30. ಅಮೀನೋ ಆಮ್ಲಗಳ ಸರಣಿಗೆ ಸರಿಹೊಂದುವ mRNA ನ್ಯೂಕ್ಲಿಯೋಎಟ್‌ಡೆ

'Met – Leu – Val – Arg – Ala'


ಸರಣಿಯನ್ನು ಈ ಕೆಳಗಿನವುಗಳಿಂದ ಆರಿಸಿ :

- (A) AUG – GAU – GAA – UAU – UGU
- (B) AUG – GAU – GAA – CGU – GCC
- (C) AUG – CUA – GUG – UAU – UGU
- (D) AUG – CUA – GUG – CGU – GCC

31. ಸಿಕಲ್ ಸೆಲ್ ಅನೀಮಿಯಾ ಖಾಯಿಲೆಯು ಈ ಕೆಳಗಿನ ಯಾವ ಗುಣಾಳುವಿನ ಮ್ಯಾಟೇನ್ ನಿಂದ ಸಂಭವಿಸುತ್ತದೆ ?

- (A) CTC – CAC
- (B) CTC – GAG
- (C) CAC – GUG
- (D) GAG – GUG

32. ಈ ಕೆಳಗೆ ಕೊಟ್ಟಿರುವ ಟರ್ನಾ ಕ್ರಿಪ್ಸ್‌ನ್ ಫಾಟಕೆದಲ್ಲಿ I ಮತ್ತು II ನ್ನು ಕ್ರಮವಾಗಿ ಗುರುತಿಸಿ



- (A) ಪ್ರೋಮೋಟರ್ ಮತ್ತು ಟರ್ಮಿನೇಟರ್
- (B) ರೋ (Rho) ಫಾಕ್ಟರ್ ಮತ್ತು ಸಿಗ್ಮಾ ಫಾಕ್ಟರ್
- (C) ಟರ್ಮಿನೇಟರ್ ಮತ್ತು ಪ್ರೋಮೋಟರ್
- (D) ಆಪರೇಟರ್ ಮತ್ತು ಇನ್ಹಿಬಿಟರ್

Space for Rough Work / ಒರಟು ಕೆಲಸಕ್ಕು ಸ್ಥಳ

- 33.** Which of the following sequences of mRNA are required for translation process but are not translated?
- Stop codons
  - Anticodons
  - Sense codons
  - UTR
- 34.** Identify the palindromic sequence in the following base sequences:
- 5' - C G A T A - 3'  
3' - G C T A T - 5'
  - 5' - G G A T C C - 3'  
3' - C C T A G G - 5'
  - 5' - C C T G C - 3'  
3' - G G A C G - 5'
  - 5' - G A A T T G - 3'  
3' - C T T A A C - 5'
- 35.** DNA, present in the nucleus, was named as 'Nuclein' by
- James Watson and Crick
  - Friedrich Miescher
  - Maurice Wilkins
  - Rosalind Franklin
- 33.** ಇವುಗಳಲ್ಲಿ ಯಾವ ಸರಣಿಯು mRNA ಯಲ್ಲಿದ್ದ ಉನ್ನತಿಯನ್ನು ತೀಯಿಗೆ ಬೇಕಾಗಿದ್ದರೂ ನಡುವಾಗಿದ್ದು ಆಗುವುದಿಲ್ಲ?
- ನಿಲುಗಡೆ ಸಂಕೇತಗಳು
  - ಪ್ರತಿ ಸಂಕೇತಗಳು
  - ಸಂಜ್ಞೆ ಸಂಕೇತಗಳು
  - ಯು.ಟಿ.ಆರ್.
- 34.** ಈ ಕೆಳಗಿನ ಅನುಕ್ರಮಗಳಲ್ಲಿ ವ್ಯಾಲಿಂಡ್ರೋಮಿಕ್ ಅನುಕ್ರಮವನ್ನು ಗುರುತಿಸಿ:
- 5' - C G A T A - 3'  
3' - G C T A T - 5'
  - 5' - G G A T C C - 3'  
3' - C C T A G G - 5'
  - 5' - C C T G C - 3'  
3' - G G A C G - 5'
  - 5' - G A A T T G - 3'  
3' - C T T A A C - 5'
- 35.** ಈ ಕೊಳೆಕೆಂದ್ರದಲ್ಲಿನ DNA ಯನ್ನು 'ನ್ಯೂಕ್ಲಿಯಿನ್' ಎಂದು ಹೆಸರಿಸಿದವರು
- ಜೇಮ್ಸ್ ವ್ಯಾಟ್ಸನ್ ಮತ್ತು ಕ್ರಿಕ್
  - ಪ್ರೆಡರಿಕ್ ಮಿಶರ್
  - ಮಾರಿಸ್ ವಿಲ್ಕಿನ್
  - ರೋಸಲಿಂಡ್ ಫ್ರಾಂಕ್ಲಿನ್

Space for Rough Work / ಒರಟು ಕೆಲಸಕ್ಕಿಂತಿಗೆ


36. When does the lac-operon in *E. coli* become "switched on"?

- (A) Repressor binds to operator
- (B) RNA polymerase binds to operator
- (C) Lactose is present and it binds to the repressor
- (D) Lactose is present and it binds to RNA polymerase

37. The primary gases that were used by Miller in his experiment are

- (A) CH<sub>4</sub>, NH<sub>3</sub>, H<sub>2</sub>O, H<sub>2</sub>
- (B) CH<sub>4</sub>, CO<sub>2</sub>, N<sub>2</sub>, SO<sub>2</sub>
- (C) CH<sub>4</sub>, CO<sub>2</sub>, N<sub>2</sub>, NH<sub>3</sub>
- (D) CH<sub>4</sub>, N<sub>2</sub>, NH<sub>3</sub>, H<sub>2</sub>

38. From which of the given plants is the drug whose skeletal structure is given below extracted?



- (A) *Papaver somniferum*
- (B) *Atropa belladonna*
- (C) *Cannabis sativa*
- (D) *Erythroxylum coca*


36. ಇ. ಕೋಲ್ಯೆನಲ್ಲಿ ಲ್ಯಾಕ್ ಅಪರಾನ್ ಯಾವಾಗು “ಸ್ವಿಚ್ ಅನ್” ಅಗುತ್ತದೆ?

- (A) ರಿಪ್ಲೈಸರ್ ಬ್ರೆಂಡ್ ಟು ಅಪರೇಟರ್
- (B) ಆರ್.ಎನ್.ಎ. ಪಾಲಿಮರೇಸ್ ಬ್ರೆಂಡ್ ಟು ಅಪರೇಟರ್
- (C) ಲ್ಯಾಕ್ಸೆಂಜ್ಸ್ ಇದ್ದು ಅದು ರಿಪ್ಲೈಸರ್‌ಗೆ ಅಂಟುವುದರಿಂದ
- (D) ಲ್ಯಾಕ್ಸೆಂಜ್ಸ್ ಇದ್ದು ಅದು RNA-ಪಾಲಿಮರೇಸ್‌ಗೆ ಅಂಟುವುದರಿಂದ

37. ಮಿಲರ್‌ನು ತನ್ನ ಪ್ರಯೋಗದಲ್ಲಿ ಉಪಯೋಗಿಸಿದ ಪ್ರಾಥಮಿಕ ಅನಿಲಗಳ ಗುಂಪು

- (A) CH<sub>4</sub>, NH<sub>3</sub>, H<sub>2</sub>O, H<sub>2</sub>
- (B) CH<sub>4</sub>, CO<sub>2</sub>, N<sub>2</sub>, SO<sub>2</sub>
- (C) CH<sub>4</sub>, CO<sub>2</sub>, N<sub>2</sub>, NH<sub>3</sub>
- (D) CH<sub>4</sub>, N<sub>2</sub>, NH<sub>3</sub>, H<sub>2</sub>

38. ಈ ಮೂಲ ರಸಾಯನಿಕ ಸೂತ್ರ ಹೊಂದಿದ ಮಾದರೆ ದ್ವಾರಾ ವನ್ನು ಕೆಳಗೆ ಹೊಟ್ಟಿರುವ ಯಾವ ಸಸ್ಯದಿಂದ ಹೊರತೆಗೆಯಲಾಗಿದೆ?



- (A) ಪಾಪಾರ್ ಸೋಮ್ಯಾಫೆರಂ
- (B) ಎಟ್ರೋಪಾ ಬೆಲ್ಲಡೋನ್
- (C) ಕೆನಾಬಿಸ್ ಸಿಟ್ರೆವ್
- (D) ಎರಿಥ್ರೋಕ್ಸಿಲಂ ಕೋಕ್

Space for Rough Work / ಒರಟು ಕೆಲಸಕ್ಕಾಗಿ

- 39.** The allele frequency of 'A' and 'a' in a population are 0·6 and 0·4 respectively. The expected frequency of heterozygous individuals is
- 48%
  - 36%
  - 16%
  - 24%
- 40.** Identify the odd one from the following :
- $\alpha$ -Interferon
  - Oncogenic virus
  - Proto-oncogenes
  - UV rays
- 41.** During replication of retrovirus
- Viral protein is introduced in the host cell.
  - Viral RNA is introduced into the host cell.
  - Viral DNA is introduced into the host cell.
  - Transcriptase enzyme is introduced into the host cell.
- 39.** ಒಂದು ಜೀವಿಸಂಕುಲದ 'A' ಮತ್ತು 'a' ಅಲೀಲ್ ಆವರ್ತನ (ಅಲೀನ್ ಶ್ರೇಣಿ) ವು ಅನುಕ್ರಮವಾಗಿ 0·6 ಮತ್ತು 0·4 ಆಗಿದೆ. ಇರಬಹುದಾದ ಹೆಟರೋಜೈಗಳ ಜೀವಿಗಳ ಆವರ್ತನವು
- 48%
  - 36%
  - 16%
  - 24%
- 40.** ಇವುಗಳಲ್ಲಿ ಕೊಂಡದ ಅಯ್ದು ಯಾವುದು ಗುರುತಿಸಿ :
- $\beta$ -ಇಂಟರ್‌ಫಿರಾನ್ಸ್
  - ಆಂಕೋಜನಿಕ ವೈರಸ್
  - ಪ್ರೋಎಂಜೆನ್ಸ್ ಆಂಕೋಜೆನ್ಸ್
  - ಯು.ವಿ. ಕಿರಣಗಳು
- 41.** ರಿಟ್ರೋವೈರಸಗಳು ಪ್ರತಿರೂಪವಾಗುವಾಗ
- ವೈರಲ್ ಪ್ರೋಟೀನ್ ಅತಿಥೀಯ ಚೋಶಕ್ಕೆ ಪರಿಚಯಿಸಲ್ಪಡುತ್ತದೆ.
  - ವೈರಲ್ ಆರ್.ಎನ್.ಎ. ಯು ಅತಿಥೀಯ ಚೋಶಕ್ಕೆ ಪರಿಚಯಿಸಲ್ಪಡುತ್ತದೆ.
  - ವೈರಲ್ ಡಿ.ಎನ್.ಎ. ಯು ಅತಿಥೀಯ ಚೋಶಕ್ಕೆ ಪರಿಚಯಿಸಲ್ಪಡುತ್ತದೆ.
  - ಟ್ರಾನ್ಸ್‌ಫ್ರೆಕ್ಷನ್ ಶಿಫ್ಟ್ ಅತಿಥೀಯ ಚೋಶಕ್ಕೆ ಪರಿಚಯಿಸಲ್ಪಡುತ್ತದೆ.

Space for Rough Work / ಒರಟು ಕೆಲವು ಸ್ಥಳ

42. In malignant tumors, the cells divide rapidly and move to distant parts of the body and cause new tumors. This property is called
- Metastasis
  - Metagenesis
  - Teratogenesis
  - Mitosis
43. The breeding technique that is useful to expose harmful recessive genes is
- Outbreeding
  - Artificial insemination
  - Inbreeding
  - MOET
44. Germplasm collection refers to
- Collection of all alleles for all genes in a crop.
  - Collection of all alleles for few genes in a crop.
  - Collection of different alleles for all genes in different crop plants.
  - Collection of few alleles for all genes in several crop plants.
42. ಮ್ಯಾಲ್ಗೋನೆಂಟ್ ಪ್ರೋಮರಾಗಳಲ್ಲಿ ಕೋಶಗಳ ತೀವ್ರ ವಿಭಜನೆಯಿಂದ ಬೇರೆ, ದೂರದ ಅಂಗಗಳಿಗೆ ಕೃಷ್ಣರಸ್ಸು ಹರಡುವ, ಹೊಸ ಗೆಡ್ಡಗಳನ್ನುಂಟು ಮಾಡುವ ಕ್ರಿಯೆ, ಈ ಗುಣವನ್ನು ಕರೆಯುವ ರೀತಿಯಾವುದು
- ಮೆಟಾನ್ಯಾಸಿಸ್
  - ಮೆಟಾಕೆನೆಸಿಸ್
  - ಟೆರಾಟೋಕೆನೆಸಿಸ್
  - ಮ್ಯೂಟಾಸಿಸ್
43. ಹಾರ್ಮಿಫ್ರೆಲ್ ರಿಸ್ಪ್ಷಿವ್ ಜೇನ್ಸ್‌ನ್ನು ಎತ್ತಿ ಹಿಡಿಯಲು ಬಳಸಲಾಗುವ, ಬ್ರೈಡಿಂಗ್ ತಾಂತ್ರಿಕತೆಯಾವುದೆಂದರೆ
- ಡಿಟ್ ಬ್ರೈಡಿಂಗ್
  - ಆರ್ಟಿಫಿಷಿಯಲ್ ಇನ್ಸ್ಯೂಲಿನೇಶನ್
  - ಇನ್‌ಬ್ರೈಡಿಂಗ್
  - MOET
44. ಜರ್ಮಪ್ಲಾಸ್ಮ್ ಸಂಗ್ರಹ ಎಂದರೆ
- ಬೆಳೆಯ ಎಲ್ಲಾ ಗುಣಾಂಶಗಳ ಎಲ್ಲಾ ಅಲೀಲುಗಳ ಸಂಗ್ರಹಿಸುವಿಕೆ.
  - ಬೆಳೆಯ ಕೆಲವು ಗುಣಾಂಶಗಳ ಎಲ್ಲಾ ಅಲೀಲುಗಳ ಸಂಗ್ರಹಿಸುವಿಕೆ.
  - ಬೇರೆ ಬೇರೆ ಬೆಳೆಯ ಎಲ್ಲಾ ಗುಣಾಂಶಗಳ ಬೇರೆ ಬೇರೆ ಅಲೀಲುಗಳ ಸಂಗ್ರಹಿಸುವಿಕೆ.
  - ಅನೇಕ ಬೆಳೆಗಳ ಗುಣಾಂಶಗಳ ಕೆಲವು ಅಲೀಲುಗಳ ಸಂಗ್ರಹಿಸುವಿಕೆ.

Space for Rough Work / ಒರಟು ಕೆಲಸಕ್ಕಿ ಸ್ಥಳ

45. The microorganisms involved in floc formation during sewage treatment are
- Anaerobic bacteria and fungus
  - Aerobic bacteria and fungus
  - Autotrophic bacteria and yeast
  - Fungus and algae
45. ಕೊಳಚೆ ನೀರನ್ನು ಸಂಸ್ಕರಿಸುವಾಗ ಪ್ಲಾಟ್‌ಗಳ ತಯಾರಿಯಲ್ಲಿ ಪಾಲೇಂಟ್‌ನ ಸಂಕ್ಷಾತ್ತಾಣ ಜೀವಿಗಳಿಂದರೆ
- ಅನೇರೋಬಿಕ್ ಬ್ಯಾಕ್ಟೆರಿಯಾ ಮತ್ತು ಶಿಲೀಂದ್ರ
  - ಆರೋಬಿಕ್ ಬ್ಯಾಕ್ಟೆರಿಯಾ ಮತ್ತು ಶಿಲೀಂದ್ರ
  - ಸ್ವಯಂ ಪ್ರೋಫಿಟ್ ಬ್ಯಾಕ್ಟೆರಿಯಾ ಮತ್ತು ಕೆನ್ಸ್
  - ಶಿಲೀಂದ್ರ ಮತ್ತು ಶೈವಲಗಳು

46. Match the following bacteria of List I with their commercial products of List II :

*List I*                    *List II*

- |                                 |                  |
|---------------------------------|------------------|
| 1. <i>Lactobacillus</i>         | I. Butyric acid  |
| 2. <i>Aspergillus niger</i>     | II. Acetic acid  |
| 3. <i>Acetobacteraceae</i>      | III. Lactic acid |
| 4. <i>Clostridium butyricum</i> | IV. Citric acid  |

Select the code for the correct answer from the options given below :

- | 1       | 2  | 3   | 4  |
|---------|----|-----|----|
| (A) III | II | IV  | I  |
| (B) I   | IV | III | II |
| (C) III | IV | II  | I  |
| (D) III | IV | I   | II |

46. ಕಾಲಂ I ರಲ್ಲಿರುವ ಬ್ಯಾಕ್ಟೆರಿಯಗಳನ್ನು ಕಾಲಂ II ರ ವಾಣಿಜ್ಯ ಉತ್ಪನ್ನಗಳಿಂದಿಗೆ ಹೊಂದಿಸಿ, ಆಯ್ದುಮಾಡಿ :

*ಕಾಲಂ I*                    *ಕಾಲಂ II*

- |                        |                                    |
|------------------------|------------------------------------|
| 1. ಲ್ಯಾಕ್ಟೋಬ್ಯಾಕ್ಟರಿಯಾ | I. ಬ್ಯಾಕ್ಟೆರಿಕ್ ಅಮ್ಲ               |
| 2. ಅಸ್ಪರ್ಗಿಲಸ್ ನ್ಯೆಜರ್ | II. ಅಸಿಟಿಕ್ ಅಮ್ಲ                   |
| 3. ಅಸಿಟೋಬ್ಯಾಕ್ಟರೀಸಿ    | III. ಲ್ಯಾಕ್ಟಿಕ್ ಅಮ್ಲ               |
| 4. ಕ್ಲೋಸ್ಟ್ರಿಡಿಯಮ್     | IV. ಸಿಟ್ರಿಕ್ ಅಮ್ಲ<br>ಬ್ಯಾಕ್ಟೆರಿಕ್ಮ |

ಸಂಕೇತಗಳ ಸಹಾಯದಿಂದ ಸರಿ ಉತ್ಪರಗಳನ್ನು ಆರಿಸಿ :

- | 1       | 2  | 3   | 4  |
|---------|----|-----|----|
| (A) III | II | IV  | I  |
| (B) I   | IV | III | II |
| (C) III | IV | II  | I  |
| (D) III | IV | I   | II |

Space for Rough Work / ಒರಟು ಕೆಲಸಕ್ಕಾಗಿ

47. The technique of bombarding plant cells with high velocity microparticles of gold or tungsten, coated with DNA, is
- Microinjection
  - Biostatic method
  - Heat shock method
  - By disarmed pathogen vector
48. Choose the bacterium which is *not* a source of REN.
- Haemophilus influenzae*
  - Escherichia coli*
  - Agrobacterium tumefaciens*
  - Bacillus amyloliquefaciens*
49. Silencing of a specific mRNA translation could be achieved through
- Antisense RNA
  - RNA interference technique
  - Both (A) and (B)
  - Microinjection
47. ಡಿ.ಎನ್.ಆರ್. ಲೇಟಿಸ್ ಮಾಡಿದ ಬಂಗಾರ ಅಥವ ಟಂಗಸ್ಟನ್ ಸೂಕ್ತ ಕಣಗಳನ್ನು ಬಹಳ ವೇಗವಾಗಿ ಸ್ನೇಹಿತ ಕೋಶಗಳಿಗೆ ಡಿಕ್ಟೀ ಹೊಡಿಸಿ ಡಿ.ಎನ್.ಆರ್. ಬಳಗೆ ನೇರಿಸುವ ವಿಧಾನ ಇದಾಗಿದೆ
- ಮೈಕ್ರೋಬಿಂಜೆಕ್ಷನ್
  - ಬಯೋಲೆಸ್ಟಿಕ್ ಮೆಥಡ್
  - ಹೀಟ್ ಶಾಕ್ ಮೆಥಡ್
  - ಬ್ಯಾ-ಡಿಸಾಮ್ರೆಡ್ ಪಾರ್ಥೋಜಿನ್ ವ್ಯಕ್ತರ್
48. REN ನ ಮೂಲವಲ್ಲದ ಬ್ಯಾಕ್ಟೇರಿಯಾವನ್ನು ಆಯ್ದುಮಾಡಿ.
- ಹೈಮೋಫಿಲಸ್ ಇನ್‌ಫ್ಲೂಯೆಂಜೆ
  - ಎಸ್ಟರೋಜಿಯಾ ಕೊಲ್ಟೆ
  - ಅಗ್ರೋಬ್ಯಾಕ್ಟೇರಿಯಂ ಟುಮಿಫೆಚಿಯನ್
  - ಬ್ಯಾಸಿಲಸ್ ಅಪ್ಪೆಲೊಲಿಕ್ಸ್‌ಫೇಶಿಯನ್
49. ಸ್ವೇಲೆನ್ಸಿಂಗ್ ಆಫ್ ಎ ಸ್ಪೆಸ್‌ಫಿಕ್ ಮಿಆರ್‌ಎನ್‌ ಟ್ರಾನ್ಸ್‌ಲೆಂಷನ್‌ನನ್ನು ಯಾವುದರ ಮೂಲಕ ಮಾಡಲಾಗುತ್ತದೆ ಎಂದರೆ
- ಆಂಟಿಸೆನ್ಸ್‌ಆರ್‌ನಿಂದ
  - ಆರ್‌ಎಂಟರ್‌ಫರ್ನ್‌ಟೆಕ್ನಿಕ್
  - (A) ಮತ್ತು (B) ಎರಡರಿಂದಲೂ
  - ಮೈಕ್ರೋಬಿಂಜೆಕ್ಷನ್‌ನಿಂದ

Space for Rough Work / ಒರಟು ಕಲಿಸುತ್ತಿರುವ ಸ್ಥಳ

50. In which of the following steps in DNA fingerprinting technique are labelled VNTR probes used?
- During isolation of DNA
  - During digestion of DNA by REN
  - During electrophoresis
  - During hybridization
51. dsRNA is used to develop pest resistant tobacco plant by a technique called
- Polymerase Chain Reaction (PCR)
  - RNA interference (RNAi)
  - Electrophoresis
  - Insertional Activation
52. The interaction between "Cuckoo and Crow" is an example for
- Competition
  - Predation
  - Brood parasitism
  - Mutualism
50. ಡಿ.ಎನ್.ಎ. ಬೆರ್ಲಿಚ್ಸ್‌ ತಂತ್ರಾಂಶದ ಯಾವ ಹಂತದಲ್ಲಿ ಗುರುತಿಸಿದ VNTR ಪ್ರೋಫ್ಸ್ ಗಳನ್ನು ಒಳಗೊಂಡಿರುತ್ತಾರೆ?
- ಡಿ.ಎನ್.ಎ. ಯನ್ನು ಐಸೋಲೇಟ್‌ ಮಾಡುವಾಗ
  - ಡಿ.ಎನ್.ಎ. ಯನ್ನು ಅರ್.ಇ.ಎನ್. ಗಳಿಂದ ಕಟ್ಟರಿಸುವಾಗ
  - ಎಲೆಕ್ಟ್ರೋಫೋರೇಸಿಸ್ ಮಾಡುವಾಗ
  - ಹೈಪ್‌ಬಿಡ್‌ಫೇಶನ್ ಮಾಡುವಾಗ
51. dsಆರ್.ಎನ್.ಎ. ಯನ್ನು ಬಳಸಿ ಹಿಡಿಸಿರೋದೆ ತಂಬಾಕು ಸಸ್ಯವನ್ನು ಪಡೆಯುವ ತಂತ್ರಜ್ಞಾನ
- ಪಾಲಿಮರೇಸ್ ಚೈನ್ ಕ್ರಿಯೆ (ಎ.ಸಿ.ಆರ್.)
  - ಆರ್.ಎನ್.ಎ. ಇಂಟರ್‌ಫರೆನ್ಸ್ (ಆರ್.ಎನ್.ಎ.ಎ.ಎ.)
  - ಎಲೆಕ್ಟ್ರೋಫೋರೇಸಿಸ್
  - ಇನ್‌ಸರ್ಟಿನಲ್ ಇನ್‌ಆಕ್ಟ್‌ವೇಷನ್
52. "ಕಾಗೆ ಮತ್ತು ಕೋಗಿಲೆ"ಯ ಅಂತರಿಕ ಕ್ರಮಕ್ಕೆ ಉದಾಹರಿಸಲ್ಪಡುತ್ತದೆ
- ಕಾಂಟಿಷನ್
  - ಪ್ರಡೇಷನ್
  - ಬ್ರೂಡ್ ಪ್ರಾರ್ಥಿಸಿಸಂ
  - ಮುಕ್ಕೆಯಲಿಸಂ

Space for Rough Work / ಒರಟು ಕೆಲಸಕ್ಕಿಂತಿರುವ ಸ್ಥಳ

53. Verhulst-Pearl logistic growth is described by the equation  $\frac{dN}{dt} = rN \left[ \frac{K - N}{K} \right]$ , where 'r' and 'K' represent

- (A) r – intrinsic rate of natural decrease, K – carrying capacity
- (B) r – intrinsic rate of natural increase, K – carrying capacity
- (C) r – extrinsic rate of natural increase, K – productive capacity
- (D) r – extrinsic rate of natural decrease, K – carrying capacity

54. Net primary productivity (NPP) in an ecosystem is

- (A) GPP – R = NPP
- (B) GPP + R = NPP
- (C) GPP – NPP = R
- (D) R – NPP = GPP

55. Which among the following is *not* a functional unit of the ecosystem?

- (A) Decomposition
- (B) Nutrient cycling
- (C) Energy flow
- (D) Pollution

53.  $\frac{dN}{dt} = rN \left[ \frac{K - N}{K} \right]$  ನಮ್ಮೆಕರಣವು ವಲ್ಯೂಹಾಸ್ಟ್ ಪೆಲ್‌ಲಾಜಿಸ್ಟಿಕ್ ಬೆಳೆವಣಿಗೆಯನ್ನು ವಿವರಿಸಿದೆ, ಇಂದರಲ್ಲಿ 'r' ಮತ್ತು 'K' ಇವುಗಳನ್ನು ಪ್ರತಿನಿಧಿಸುತ್ತಿದೆ

- (A) r – ಇನ್‌ಟ್ರಿನೆಕ್ ರೇಟ್ ಅಥ ನ್ಯಾಚುರಲ್ ಡಿತ್ರೀನ್, K – ಕ್ವಾರಿಯಿಂಗ್ ಕೆಪ್ಯಾಸಿಟಿ
- (B) r – ಇನ್‌ಟ್ರಿನೆಕ್ ರೇಟ್ ಅಥ ನ್ಯಾಚುರಲ್ ಇನ್‌ಟ್ರೀನ್, K – ಕ್ವಾರಿಯಿಂಗ್ ಕೆಪ್ಯಾಸಿಟಿ
- (C) r – ಎಕ್ಸ್‌ಟ್ರಿನೆಕ್ ರೇಟ್ ಅಥ ನ್ಯಾಚುರಲ್ ಇನ್‌ಟ್ರೀನ್, K – ಪ್ರೊಡಕ್ಟ್ಯೂವ್ ಕೆಪ್ಯಾಸಿಟಿ
- (D) r – ಎಕ್ಸ್‌ಟ್ರಿನೆಕ್ ರೇಟ್ ಅಥ ನ್ಯಾಚುರಲ್ ಡಿತ್ರೀನ್, K – ಕ್ವಾರಿಯಿಂಗ್ ಕೆಪ್ಯಾಸಿಟಿ

54. ಪರಿಸರ ವ್ಯವಸ್ಥೆಯಲ್ಲಿ NPP (ನಿಷ್ಠಾ ಘಟಕವಿಕಲ್ತಾದರ್ಕತೆ) ಯು


- (A) GPP – R = NPP
- (B) GPP + R = NPP
- (C) GPP – NPP = R
- (D) R – NPP = GPP

55. ಈ ಕೆಳಗಿನವುಗಳಲ್ಲಿ ಯಾವುದು ಪರಿಸರ ವ್ಯವಸ್ಥೆಯ ಕ್ರಿಯಾಶ್ವರಕ್ಕೆ ಭಾಗವಾಗಿಲ್ಲ?

- (A) ಡಿಕಾಂಪೋಸಿಷನ್
- (B) ನ್ಯೂಟ್ರಿಯೆಂಟ್ ಸ್ಟೇಂಗ್
- (C) ಎನ್‌ಬೆಂ ಫೆಲ್ಲ್
- (D) ಪರಿಸರ ಮಾಲಿನ್ಯ

Space for Rough Work / ಒರಟು ಕೆಲಸಕ್ಕೆ ಸ್ಥಳ

56. Match for M and N with species-area relationship shown in the graphic representation below and choose the correct option.




- (A)  $M \rightarrow S = CA^Z$ ,  $N \rightarrow \log S = \log C + Z \log A$
- (B)  $M \rightarrow S = CZ^A$ ,  $N \rightarrow \log C = \log S + Z \log A$
- (C)  $M \rightarrow S = CA^Z$ ,  $N \rightarrow \log S = \log C + A \log Z$
- (D)  $M \rightarrow S = AZ^C$ ,  $N \rightarrow \log ZA = \log C + \log S$

57. Select the option from the following which is *not* a major characteristic feature of biodiversity hotspots :

- (A) Large number of species
  - (B) Destruction of habitats
  - (C) Abundance of endemic species
  - (D) Large number of exotic species
58. The biomagnification of which pollutant causes a decline in the bird population ?
- (A) Mercury
  - (B)  $SO_2$
  - (C) DDT
  - (D)  $NO_2$

56. ನಕಾರೆಯಲ್ಲಿ M ಮತ್ತು N ಗಳನ್ನು ಹೋಲಿಸಿ, ಪ್ರಭೇದ-ಪ್ರದೇಶ ಸಂಬಂಧವನ್ನು ತೋರಿಸುವ ಸರಿಯಾದ ಆಯ್ದುಯು.



- (A)  $M \rightarrow S = CA^Z$ ,  $N \rightarrow \log S = \log C + Z \log A$
- (B)  $M \rightarrow S = CZ^A$ ,  $N \rightarrow \log C = \log S + Z \log A$
- (C)  $M \rightarrow S = CA^Z$ ,  $N \rightarrow \log S = \log C + A \log Z$
- (D)  $M \rightarrow S = AZ^C$ ,  $N \rightarrow \log ZA = \log C + \log S$

57. ಜೀವ ವೈವಿಧ್ಯತೆ ಬಿಂತಾಣಗಳ ಗುಣವೀಕರಣಲ್ಲಿ ಪ್ರಥಾನವಲ್ಲದ್ದನ್ನು ಈ ಕೆಳಗಿನ ಆಯ್ದುಗಳಿಂದ ಆರಿಸಿ :

- (A) ಹೆಚ್ಚಿನ ಸಂಖ್ಯೆಯ ಪ್ರಭೇದಗಳು
- (B) ಆವಾಸ ಸ್ಥಾನಗಳ ವಾಶ
- (C) ಹೆಚ್ಚಿನ ಸಂಖ್ಯೆಯ ಸ್ಥಾನಿಕ ಪ್ರಭೇದಗಳು
- (D) ಹೆಚ್ಚಿನ ಸಂಖ್ಯೆಯ ಹೋರಿಗಿನ ಪ್ರಭೇದಗಳು

58. ಯಾವ ಮಾಲಿನ್ಯ ಕಾರಕ ಸಂಯುಕ್ತವು ಚ್ಯಾಲೆಂಗಲದ ಸಾಂದೃತ ಶ್ರೇಣಿಗಳಲು ಕಾರಣವಾಗಿದೆ

- (A) ಪಾದರಸ
- (B) ಸಲ್ಲರ್ ಡ್ರೆಫ್ಸ್‌ಡ್ರೋ
- (C) ಡಿ.ಡಿ.ಟಿ.
- (D) ಸ್ಟೇಟ್‌ಎಂಎ್‌ಡ್ರೋ

Space for Rough Work / ಒರಟು ಕೆಲಸಕ್ಕೆ ಸ್ಥಳ

59. Snow blindness is caused due to

- (A) Global warming
- (B) Ozone depletion
- (C) Greenhouse effect
- (D) Biomagnification

60. Match the items of Column I with those of Column II and choose the correct answer.

Column I	Column II
1. Hepatitis B vaccine	I. IgA
2. Preformed antibodies	II. Against snake venom
3. Colostrum	III. Neutrophils
4. PMNL	IV. Yeast
	V. Basophils

Select the code for the correct answer from the options given below :

- | 1      | 2  | 3  | 4   |
|--------|----|----|-----|
| (A) IV | II | I  | III |
| (B) I  | II | IV | III |
| (C) IV | II | I  | V   |
| (D) V  | II | IV | I   |

59. ಸೊಂ ಬ್ಯಾಂಡ್‌ನೆಸ್‌ ಎಂಬುದು ಇದರಿಂದ ಉಂಟಾಗುತ್ತದೆ

- (A) ಜಾಗತಿಕ ತಾಪಮಾನ
- (B) ಓಜೋನ್ ಪದರ ಕ್ಷೇತ್ರ
- (C) ಹಸಿರುಮನೆ ಪರಿಣಾಮ
- (D) ಬಯೋಮಾರ್ಗಿಫಿಕೇಷನ್

60. ಕಾಲಂ I ರಲ್ಲಿರುವವುಗಳನ್ನು ಕಾಲಂ II ರಲ್ಲಿರುವವುಗಳಿಗೆ ಹೊಂದಿಸಿ, ಸರಿಯಾದ ಉತ್ತರವನ್ನು ಆಯ್ದುಮಾಡಿ.

- | ಕಾಲಂ I                           | ಕಾಲಂ II                 |
|----------------------------------|-------------------------|
| 1. ಹೆಚ್‌ಟೈಟಿಸ್ ಬಿ. ಲಿಸ್ಕೆ I. IgA |                         |
| 2. ಶ್ರೀಘಾರ್ಮ್‌ ಅಂಟಿಬಾಟಿಸ್        | II. ಹಾವಿನ ಏಷೆಡ್ ವಿರುದ್ಧ |
| 3. ಗಿಣ್ಣು ಕಾಲು                   | III. ನ್ಯೂಟೋಫಿಲ್ಸ್       |
| 4. ಟ್ರಿ.ಎಮ್.ಎನ್.ಎಲ್. IV. ಯೆಂಸ್   |                         |
|                                  | V. ಬೆನ್ಸೋಫಿಲ್ಸ್         |

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :

- | 1      | 2  | 3  | 4   |
|--------|----|----|-----|
| (A) IV | II | I  | III |
| (B) I  | II | IV | III |
| (C) IV | II | I  | V   |
| (D) V  | II | IV | I   |

Space for Rough Work / ಒರಟು ಕೆಲಸಕ್ಕು ಸ್ಥಳ

ಕಾರ್ಮಾನ್ಯ ಪ್ರವೇಶ ಪರೀಕ್ಷೆ - 2018

ದಿನಾಂಕ	ವಿಷಯ	ಸಮಯ
18-04-2018	ಚೀವರಾಸ್ತು	ಬಿ. 10.30 ರಿಂದ 11.50 ರ ವರೆಗೆ
ಗರಿಷ್ಠ ಅಂತರಳು	ಒಟ್ಟು ಅವಧಿ	ಉತ್ತರಿಸಲು ಇರುವ ಗರಿಷ್ಠ ಅವಧಿ
60	80 ನಿಮಿಷಗಳು	70 ನಿಮಿಷಗಳು

ವರ್ವನ್ ಕೋಡ್

A

ನಿಮ್ಮ ಸಿಇಟ ಸಂಖ್ಯೆಯನ್ನು ಬರೆಯಿರಿ

ಮಾಡಿ :

- ಓವಂಲರ್ ಉತ್ತರ ಪ್ರತಿಕೆಯಲ್ಲಿ ಮತ್ತು ಪ್ರವೇಶ ಪತ್ರದಲ್ಲಿ ಮುದ್ರಿತವಾಗಿರುವ ಸಿಇಟ ಸಂಖ್ಯೆ ಮತ್ತು ತನಕು ಒಂದೇ ಆಗಿದೆಯೆ ಎಂದು ಮಹತ್ವದ್ದು ದ್ಯುಧಿಕರಿಸಿಕೊಳ್ಳ.
- ಕೊರಡಿ ಮೇಲ್ಮೈಕಾರಕರಿಂದ ಈ ಪ್ರತ್ಯೇಕ ಪ್ರತಿಕೆಯನ್ನು ನಿಮಗೆ 2ನೇ ಚೆಲ್ಲಾ ಅದ ನಂತರ, ಅಂದರೆ ಬಿ. 10.30 ಅದ ನಂತರ ಕೊಡಲಾಗುವುದು.
- ನಿಮಗೆ ವಿಜಯವ ಪ್ರತ್ಯೇಕತ್ವಕ್ಕಿಂತ ಮತ್ತು ಓ.ಎಂ.ಆರ್. ಉತ್ತರ ಪ್ರತಿಕೆಯ ವರ್ವನ್ ಕೋಡ್ ಒಂದೇ ಆಗಿರುವುದನ್ನು ಖಾತ್ರಪಡಿಸಿಕೊಳ್ಳ.
- ಪ್ರತ್ಯೇಕತ್ವಕ್ಕಿಂತ ವರ್ವನ್ ಕೋಡ್ ಮತ್ತು ಕ್ರಮ ಸಂಖ್ಯೆಯನ್ನು ನಾಮಿನಲ್ಲಿ ರೋಲನಲ್ಲಿ ತಪ್ಪಿಲ್ಲದೆ ಬರೆಯಬೇಕು.
- ಓ.ಎಂ.ಆರ್. ಉತ್ತರ ಪ್ರತಿಕೆಯ ಕೆಳಭಾಗದ ನಿಗದಿತ ಜಾಗದಲ್ಲಿ ಹಣಣಿ ಸಹಿ ಮಾಡಬೇಕು.

ಮಾಡಬೇಡಿ :

- ಓ.ಎಂ.ಆರ್. ಉತ್ತರ ಪ್ರತಿಕೆಯಲ್ಲಿ ಮುದ್ರಿತವಾಗಿರುವ ಜ್ಯೋತಿಂಗ್ ಮಾರ್ಕನ್ನು ಕಿಂಡುಬಾರದು / ಹಾಳಮಾಡಬಾರದು / ಅರ್ಥಬಾರದು.
- ಮೂರನೇ ಚೆಲ್ಲಾ ಬಿ. 10.40 ಕ್ಕೆ ಅಂತ್ಯದೆ. ಅಲ್ಲಿಯವರಗೂ,
  - ಪ್ರತ್ಯೇಕತ್ವಕ್ಕಿಂತ ಬಲಭಾಗದಲ್ಲಿರುವ ನೀಲ ಅನ್ನ ತೆಗೆಯಬಾರದು.
  - ಪ್ರತ್ಯೇಕತ್ವಕ್ಕಿಂತ ಬಳಗಡೆ ಇರುವ ಪ್ರತ್ಯೇಗಳನ್ನು ನೋಡಲು ಪ್ರಯತ್ನಿಸಬಾರದು.
  - ಓ.ಎಂ.ಆರ್. ಉತ್ತರ ಪ್ರತಿಕೆಯಲ್ಲಿ ಉತ್ತರಿಸಲು ವ್ಯಾರಂಭಸಬಾರದು.

ಅಭ್ಯರ್ಥಿಗಳಿಗೆ ಮುಖ್ಯ ಮೂಳೆಗಳು

- ಪ್ರತ್ಯೇಕತ್ವಕ್ಕಿಂತ ಒಟ್ಟು 60 ಪ್ರತ್ಯೇಗಳಲ್ಲಿ ಪ್ರತ್ಯೇಗ 4 ಬಹು ಅಂದು ಉತ್ತರಗಳು ಇರುತ್ತವೆ.
- ಮೂರನೇ ಚೆಲ್ಲಾ ಅಂದರೆ ಬಿ. 10.40ರ ನಂತರ ಪ್ರತ್ಯೇಕತ್ವಕ್ಕಿಂತ ಬಲಭಾಗದಲ್ಲಿರುವ ನೀಲ ತೆಗೆದು ಈ ಪ್ರತ್ಯೇಕತ್ವಕ್ಕಿಂತ ಇರುವುದು ರಂದು ಬಂದಲ್ಲಿ ಅಧಿಕಾರಿಯಾಗಿದೆಯೇ ಅಥವಾ ಯಾವುದೇ ಏಂಬಿಗಳು ಬಿಬ್ಯುಹೋಗಿದರ್ದೀ ಎಂಬುದನ್ನು ಖಚಿತಪಡಿಸಿಕೊಂಡು. ಈ ರೀತಿ ಆಗಿದ್ದರೆ ಕೊರಡಿ ಮೇಲ್ಮೈಕಾರಕರಿಂದ ಪ್ರತ್ಯೇಕತ್ವಕ್ಕಿಂತ ಒದಗಿಸಿಕೊಂಡು, ನಂತರ ಓ.ಎಂ.ಆರ್. ಉತ್ತರ ಪ್ರತಿಕೆಯಲ್ಲಿ ಉತ್ತರಿಸಲು ವ್ಯಾರಂಭಿಸುವುದು.
- ಮುಂದಿನ 70 ನಿಮಿಷಗಳಲ್ಲಿ :
  - ಪ್ರತ್ಯೇಕತ್ವಕ್ಕಿಂತ ಒಟ್ಟು ಬ್ಯಾಕ್ಟೆರಿಯಾಲ್‌ಡಿಂಡ ಕೆಡಿ.
  - ಪ್ರತ್ಯೇಕತ್ವಕ್ಕಿಂತ ಕೊಟ್ಟಿರುವ ನಾಲ್ಕು ಬಹು ಅಂದುಯ ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಅಂದು ಮಾಡಿ.
  - ಪ್ರತ್ಯೇಕತ್ವಕ್ಕಿಂತ ಪ್ರತ್ಯೇಗಿನ ಅನುಷ್ಠಾನವಾಗಿರುವ ಸರಿ ಉತ್ತರವನ್ನು ಓ.ಎಂ.ಆರ್. ಉತ್ತರ ಪ್ರತಿಕೆಯಲ್ಲಿ ಅದೇ ಕ್ರಮ ಸಂಖ್ಯೆಯ ಮುಂದೆ ನೀಡಿರುವ ಸಂಬಂಧಿಸಿದ ವ್ಯಕ್ತವನ್ನು ನೀಲ ಅಧಿಕಾರಿಯಾಗಿ ಕ್ಷಮಿಸಿದೆ ಮತ್ತು ನಿಮಿಷಗಳಲ್ಲಿ ಸಂಖ್ಯೆಯ ಮುಂದಿನದ್ದಿನ ಅಂತರಳಿನಲ್ಲಿ ಅಧಿಕಾರಿಯಾಗಿ ಕ್ಷಮಿಸಿದೆ.

ಸರಿಯಾದ ಕ್ರಮ CORRECT METHOD				ತಪ್ಪಿ ಕ್ರಮಗಳು WRONG METHODS							
<input checked="" type="radio"/>	<input type="radio"/>	<input checked="" type="radio"/>	<input checked="" type="radio"/>	<input checked="" type="checkbox"/>	<input type="radio"/>	<input type="radio"/>	<input type="radio"/>	<input checked="" type="checkbox"/>	<input type="radio"/>	<input type="radio"/>	<input type="radio"/>
<input type="radio"/>	<input checked="" type="radio"/>	<input type="radio"/>	<input type="radio"/>	<input type="radio"/>	<input checked="" type="radio"/>	<input type="radio"/>	<input type="radio"/>	<input type="radio"/>	<input type="radio"/>	<input type="radio"/>	<input checked="" type="radio"/>

- ಈ ಓ.ಎಂ.ಆರ್. ಉತ್ತರ ಪ್ರತಿಕೆಯನ್ನು ಸ್ಕೂಲ್ ಮಾಡುವ ಸ್ಕೂಲ್‌ರೊ ಬಹು ಸೂಕ್ತವಾಗಿದ್ದು ಸ್ಕೂಲ್ ಗುರುತನ್ನು ಸಹ ದಾಖಲಿಸುತ್ತದೆ. ಆದ್ದರಿಂದ ಓ.ಎಂ.ಆರ್. ಉತ್ತರ ಪ್ರತಿಕೆಯಲ್ಲಿ ಉತ್ತರಿಸುವಾಗ ಎಬ್ಬರಿಕೆ ವಹಿಸಿ.
- ಪ್ರತ್ಯೇಕತ್ವಕ್ಕಿಂತ ಕೊಟ್ಟಿರುವ ಖಾಲಿ ಜಾಗವನ್ನು ರಫ್ ಕೆಲಸಕ್ಕೆ ಉಪಯೋಗಿಸಿ. ಓ.ಎಂ.ಆರ್. ಉತ್ತರ ಪ್ರತಿಕೆಯನ್ನು ಇದ್ದೀ ನಿಮ್ಮ ವಾರ್ಡ್ ಬೆಂಬುದ್ದಿಗೆ ಗುರುತನ್ನು ನಿಗದಿತ ಜಾಗದಲ್ಲಿ ಹಾಕಿ.
- ಕೊನೆಯ ಚೆಲ್ಲಾ ಅಂದರೆ ಬಿ. 11.50 ಅದ ನಂತರ ಉತ್ತರಿಸುವುದನ್ನು ನೀಡಿ. ನಿಮ್ಮ ವಾರ್ಡ್ ಬೆಂಬುದ್ದಿಗೆ ಗುರುತನ್ನು ನಿಗದಿತ ಜಾಗದಲ್ಲಿ ಹಾಕಿ.
- ಕೊರಡಿ ಮೇಲ್ಮೈಕಾರಕರು ಮೇಲ್ಮೈಗಳ ಪ್ರತ್ಯೇಕತ್ವ (ಕೆಳವೆ ಪ್ರತಿ) ತನ್ನ ಪತ್ರದಲ್ಲಿ ಇಬ್ಬೆಂದು ತಳಬದಿಯ ಯಥಾಪ್ರತಿಯನ್ನು (ಅಭ್ಯರ್ಥಿಗಳ ಸ್ವಯಂ ಮೌಲ್ಯವನ್ನಾಗಿ ಮನೆಗೆ ಕೊಂಡೊಯಲ್ಲಿ ಕೊಡುತ್ತಾರೆ).
- ಉತ್ತರ ಪ್ರತಿಕೆಯ ನಕಲನ್ನು ಒಂದು ವರ್ವ ಕಾಲ ಸುರಕ್ಷಿತವಾಗಿ ಇಡಿ.
- ರಸ್ತದ ಆವೃತ್ತಿಯ ಪ್ರತ್ಯೇಗಳಲ್ಲಿ ಉತ್ತರಿಸುವ ಅಭ್ಯರ್ಥಿಗಳಿಗೆ ಕನ್ಡಾಡಲ್ಲಿ ಮುದ್ರಿತವಾಗಿರುವ ಪ್ರತ್ಯೇಗ ಬಗ್ಗೆ ವಿನಾದರೂ ಸಂದೇಹವಿದ್ದೀ ಇಂದ್ರಿಯ ಆವೃತ್ತಿಯ ಪ್ರತ್ಯೇಕತ್ವಕ್ಕಿಂತ ನೋಡಬಹುದು.

COMMON ENTRANCE TEST - 2018

## ANSWER KEYS - BIOLOGY

Qnno	A
1	2
2	4
3	3
4	3
5	2
6	3
7	2
8	4
9	3
10	2
11	4
12	2
13	4
14	2
15	3
16	2
17	3
18	2
19	1
20	3
21	1
22	3
23	G
24	1
25	2
26	3
27	1
28	3
29	1
30	4
31	14
32	3
33	4
34	2
35	2
36	3
37	1
38	3
39	1
40	1
41	2
42	1
43	3
44	1
45	2
46	3
47	2
48	3
49	3
50	4
51	2
52	3
53	2
54	1
55	4
56	1
57	2
58	3
59	2
60	1

## Note:

-----

1. G - Indicates One GRACE MARK Awarded for the Question Number.
2. Value more than four indicates multiple answers are correct.